


**TEXT PROBLEM  
WITHIN THE  
BOOK ONLY**

UNIVERSAL  
LIBRARY

OU\_198093

UNIVERSAL  
LIBRARY

# ನವಜೀವನ ಗ್ರಂಥಭಾಂಡಾರ, ಧಾರವಾಡ.



## ಪ್ರಕಟಿಸಾದ ಗ್ರಂಥಗಳು.

೧. ಅಕಾಶದೊಳಗಿನ ಅದ್ಭುತ ಚಮತ್ವಾರಗಳು.  
ಶ್ರೀ. ತಿರುಮಲರಾವ ಪಾಟೀಲ, ಎಂ. ಎ.  
ಒಟ್ಟು ಪುಟ ೧೧. ಬೆಲೆ ೮—೨—೦.
  ೨. ಧರ್ಮಸಂಭವ ಅಥವಾ ಧರ್ಮದ ಮೂಲ  
ತತ್ವಗಳು. ಸಂದಿತ ತಾರಾನಾಥರಾಯರು.  
ಒಟ್ಟು ಪುಟ ೧೭. ಬೆಲೆ ೮—೪—೦.
  ೩. ಹಿಂದುಸ್ತಾನದ ಪ್ರಾಚೀನ ರಾಜ್ಯಪದ್ಧತಿಗಳು  
ಶ್ರೀ. ವಿಷ್ಣು ಹರಿ ಒಡೆಯರ, ಎಂ.ಎ., ಎಲ್.ಎಲ್.ಬಿ.  
ಒಟ್ಟು ಪುಟ ೧೨. ಬೆಲೆ ೮—೨—೦.
  ೪. ಖಾದಿಶಾಸ್ತ್ರ. ಶ್ರೀ. ಮಂಜವ್ಯ ಹಡೇಕರ.  
ಒಟ್ಟು ಪುಟ ೧೩. ಬೆಲೆ ೮—೨—೦.
  ೫. ಏಷಿಯಾ ಖಂಡದ ಜಾಗೃತಿ. ಶ್ರೀ. ಮಂ. ಉ.  
ದೊರೆಸ್ತಾಮಿ ಅಯ್ಯಂಗಾರ್ಯ, ಎಂ.ಎ., ಬಿ.ಎಲ್..  
ಒಟ್ಟು ಪುಟ ೧೭. ಶ್ರೀ. ೮—೨—೦.
- ಶಾರೀರೆಯ ಸಂಸಾರ ಅಭ್ಯನಾ ಭಾಷಾಶಾಸ್ತ್ರ.  
ಶ್ರೀ. ರಂಗಾಚಾರ್ಯ ಜಹಗೀರದಾರ, ಎಂ.ಎ.  
೧೫ಡೆನ್/ ತೀಪ್ಯ, ಹೆಚ್. ಕೇರಳದುವ್ವಿದ್

ಉತ್ತರ ಪ್ರಕಟಿಸಾಯ,  
ಸಂಸ್ಥಾದೆ.











ನವಚೀವನ ಸ್ರಂಥ ಭಾಂಡಾರೆ ಸ್ರಂಥ ಇ.

# ವಿಷಿಯಾಖಂಡದ ಚಾಗೃತಿ.

ಶ್ರೀ. ಮಂ. ಅ. ದೊರೆಸ್ವಾಮಿ ಸಯ್ಯಂಗಾರ್ಥ,

ಎಂ. ಏ., ಬಿ. ಎಲ್. , ಅಡ್ವೆಕ್ಸೆಟ್,

ಮೈಸೂರು.

—೦೧೫೦—

ಸಂಪಾದಕರು ಮತ್ತು ಪ್ರಕಾಶಕರು

ಶ್ರೀ. ಆಲೂರ ವೆಂಕಟರಾಯರು, ಬಿ. ಎ. ಎಲ್. ಎಲ್. ಬಿ.

ಧಾರವಾಡ

(ಧಾರವಾಡ ನವಚೀವನ ಸಂಖೆದ ಪರವಾಗ).

ಇದರ ಎಲ್ಲ ಹಕ್ಕು ಬಾಧ್ಯತೆಗೆಲು

ಶ್ರೀ. ಆಳುರ ವೆಂಕಟರಾಯರಿಗೆ ಸೇರಿನೇ.

ಮುದ್ರಕರು :—ಶ್ರೀ. ವೆಂಕಟೀಶ ಮಾಧವ ಜೊಂಶ.

ಮುದ್ರಣಸ್ಥಳ :—ವಸಂತ ಮುದ್ರಣಾಲಯ, ಧಾರವಾಡ.

ಪ್ರಕಾಶಕರು :—ಶ್ರೀ. ಆಲೂರ ವೆಂಕಟರಾಯರು.

ಪ್ರಕಾಶಸ್ಥಳ :—ನವಚೀವನ ಗ್ರಂಥಭಾಂಡಾರ, ಧಾರವಾಡ.

ಉನೆಯ ಗ್ರಂಥ ಖಾದಿಶಾಸ್ತ್ರ ಮತ್ತು ಇನೆಯ ಗ್ರಂಥ  
ವಿಷಯಾಖಂಡದ ಜಾಗ್ರತ್ತಿ ಇವುಗಳ ಬಗ್ಗೆ.

## ಸಂಪಾದಕರ ಮುನ್ಮುದಿ.



ನವಜೀವನ ಗ್ರಂಥಭಾಂಡಾರದ ಮೊದಲಿನ ಮೂರು ಗ್ರಂಥಗಳು  
ಹೊರಟಬಳಿಕ ಮುಂದಿನ ಗ್ರಂಥಗಳು ಈವರೆಗೂ ಹೊರಡಿರುವದನ್ನು  
ನೋಡಿ ನಮ್ಮ ಚಂದಾದಾರರು ನಮ್ಮನ್ನು ಪರಿಪರಿಯಾಗಿ ದೂಡಿಸುತ್ತಿರು  
ವುದು ಸಹಜವಿದೆ. ಆದರೆ, ಈ ಮಧ್ಯಂತರದಲ್ಲಿ ನಮಗೊಡಗಿದ ಆಪರಿ  
ಹಾಯ್ರವಾದ ತೊಂದರೆಗಳು ಅವರಿಗೆ ಗೊತ್ತಾದರೆ ಅವರು ನಮ್ಮನ್ನು  
ಮನಃಪೂರ್ವಕವಾಗಿ ಕ್ಷಮಿಸುವರೆಂದು ನಮಗೆ ಭರವಸವುಂಟು. ಮೂರು  
ಗ್ರಂಥಗಳು ಮುದ್ರಿತವಾದ ಬಳಿಕ ಉನೆಯ ಗ್ರಂಥವಾದ ಖಾದಿಶಾಸ್ತ್ರವನ್ನು  
ಮುದ್ರಿಸಲಿಕ್ಕೆ ಕೊಟ್ಟಿವು. ಗ್ರಂಥವು ಅರ್ಥ ಮುದ್ರಿತವಾಗಿತ್ತು. ಅಷ್ಟ  
ರಲ್ಲಿ ಒಂದು ದಿವಸ ಆಕಸ್ಮಾಕವಾಗ, ಅದು ಮುದ್ರಿತವಾಗುತ್ತಿರುವ ವಿಜಯ  
ಮುದ್ರಣಾಲಯಕ್ಕೆ ಆರ್ಥಿಕನ್ನೆ ಪ್ರಕಾರ ಬೀಗಮೋಹರುಗಳು ಬಿದ್ದವು.  
ಆಯಿತು; ನಮ್ಮ ಕೆಲಸವು ಅಲ್ಲಿಗೇ ನಿಂತಿತು. ವಿಜಯ ಮುದ್ರಣಾಲಯ  
ಕೊಡಗಿದ ಆ ಗ್ರಹಣವು ತೀವ್ರ ದೂರಾಗಬಹುದೆಂದು ದಾರ್ಠ ನೋಡಿದ್ದಾ  
ಯಿತು. ಆದರೆ ಅದು ದೂರಾಗಲಿಲ್ಲ. ಆಗ ಹೊಸದೊಂದು ಮುದ್ರಣ  
ಲಯವನ್ನು ಹುಡುಕಿದೆವು. ವಸಂತ ಮುದ್ರಣಾಲಯದವರು ಮುದ್ರಿಸಿ  
ಕೊಡುವದಕ್ಕೆ ಒಸ್ಪಿಕೊಂಡರು. ಕೆಲಸವು ಪುನಃ ವ್ಯಾರಂಭವಾಯಿತು.  
ಆದರೆ, ಅಷ್ಟರಲ್ಲಿ ಅಂದರೆ ಈಗ ೩-೫ ತಿಂಗಳ ಹಿಂದೆ ಒಂದು ದಿವಸ ಆಕ  
ಸ್ಮಾಕವಾಗಿ ನಾವೂ ಆರ್ಥಿಕನ್ನೆ ಪ್ರಕಾರ ಹಿಡಿಯಲ್ಪಟ್ಟು ಈಗ ಕಲಷಾಟಗಿಯ  
ಸೆರಿಯೂರಲ್ಲಿ ಕೆಲವು ನಿಬಂಧಗಳಿಗೊಳಪಟ್ಟು ಇಡಲ್ಪಟ್ಟುರುವೆವು. ಈ  
ಗಾರು ಬಿಟ್ಟು ಕದಲಲಿಕ್ಕೆ ನಿಬಂಧ; ಪತ್ರಷ್ಟವಹಾರ ಮಾಡುವುದಕ್ಕೆ  
ತೊಂದರೆ. ಹೀಗಾಗಿ ನವಜೀವನ ಗ್ರಂಥಭಾಂಡಾರದ ಕೆಲಸಕ್ಕೆ ದೋಡ್ಡ  
ವಿಷ್ಣುವಂಟಾಯಿತು. ಆದರೂ ನಾವು ಶಕ್ಯವಾದವ್ಯು ಅದನ್ನು ಮುಂದೆ

ಸಾಗಿಸುವುದಕ್ಕೆ ಸ್ರಯತ್ತು ಮಾಡಿದ್ದರಿಂದ ಈಗ ಇವೆರಡು ಗ್ರಂಥಗಳು ಹೊರಬೀಳಲಿಕ್ಕೆ ಅವಕಾಶವಾಗಿದೆ. ಇನೆಯ ಗ್ರಂಥವೂ ತೀವ್ರ ಹೊರಡುವ ನದು. ಚಂದಾದಾರರಿಗೆ ತೋರಿಸಲಿಕ್ಕೆ ನಮಗೆ ವೋರೆ ಇರದ್ದರಿಂದ ಇಷ್ಟ ದಿವಸ ಮೊನ ತಾಳಿದ್ದೆವು. ಈಗ ಪುನಃ ತಲೆಯಿತ್ತಲಿಕ್ಕೆ ಧೈಯರ್ವಂ ಟಾಗಿದೆ. ಮೊದಲಿನ ವರ್ಷದ ನಿಕ್ಕು ಮೂರೂ ಗ್ರಂಥಗಳನ್ನು ಚಂದಾದಾರರಿಗೆ ಮುಟ್ಟಿಸಿ, ಅವರ ಮಣದಿಂದ ಮುಕ್ತವಾಗುವುದು ನನ್ನ ಎಲ್ಲಕ್ಕೂ ಮೊದಲಿನ ಕೆಲಸ.

**ಮುಂದಿನ ಪ್ರವರ್ತನೆ:**—ನವಚೀವನ ಗ್ರಂಥಭಾಂಡಾರದ ಮುಂದಿನ ಗತಿಯೇನೆಂದು ಕನ್ನಡಿಗರು ಕೇಳುವುದು ಸಾಮಾಜಿಕವಿಕಿದೆ. ಆದರೆ ಈಗನ ನನ್ನ ಸ್ಥಿತಿಯಲ್ಲಿ ಸಮರ್ಪಕವಾದ ಉತ್ತರ ಕೊಡುವುದೂ ಕರಿನ ಕೆಲಸ. ಏಕೆಂದರೆ, ಮೂರು-ನಾಲ್ಕು ವರ್ಷಗಳ ಹಿಂದೆ, ಸಾವಿರಾರು ರೂಪಾಯಿ ಸಾಲ ಮಾಡಿ ಈ ಸಾಹಸದ ಕಾರ್ಯಕ್ಕೆ ನಾವು ಕೈಹಾಕಿದ್ದ್ವು. ಸಾಲವು ಬೆಳೆದಾಗ, ಕೆಲವು ಮಿಶ್ರರ ಉದಾರಾಶ್ರಯದಿಂದ ಅಂತೂ ಇಂತೂ ಮೊದಲಿನ ವರ್ಷದ ಈ ಆರು ಗ್ರಂಥಗಳನ್ನು ಈಗ ಪೂರ್ವ ಮುಗಿಸಿದ್ದ್ವು, ಈಗಂತೂ ಈ ಸೆರೀಯೂರಲ್ಲಿ ನಿಕ್ಕುಬಿಡ್ಡಿರುವೆವು. ಅಂದಬಳಿಕ ಮುಂದಿನದನ್ನು ಹೇಳುವುದು ಹೇಗೆ? ಸಾಲವು ಮಿತಿವಿಾರಿ ಬೆಳೆಯಹತ್ತಿದೆ; ಮತ್ತು ಇನ್ನು ಮೇಲೆ ಮಿಶ್ರರಿಗೆ ಹಣದ ಸಲುವಾಗ ತೋಂದರೆ ಕೊಡಲು ನಾವು ಇಟ್ಟಿಸುವದಿಲ್ಲ. ಅಲ್ಲದೆ, ಚಂದಾದಾರರಿಂದ ಮುಂಗಡ ಹಣವನ್ನು ತೆಗೆದು ಕೊಂಡು ಅವರನ್ನು ಸಂದೇಹಸ್ಥಿತಿಯಲ್ಲಿಡುವುದಕ್ಕೂ ನನ್ನ ಮನಸ್ಸು ಹಿಂಜರಿಯುತ್ತಿದೆ. ಆದಕಾರಣ, ಕನ್ನಡಿಗರೆಲ್ಲರೂ ನಮಗೆ ಧೈಯರ ಕೊಟ್ಟಿರೆ, ಆರು ತಿಂಗಳಿಗೆ ಒಮ್ಮೆಲೆ ಮೂರು ಗ್ರಂಥಗಳನ್ನು ಹೊರಡಿಸಿ, ಈ ಗ್ರಂಥವಾಲೆಯನ್ನು ಮುಂದುವರಿಸುವ ಯೋಜನೆಯುಂಟು.

**ಕನ್ನಡಿಗರ ಸಲಹೆ:**—ಈಗ ಈದು ಗ್ರಂಥಗಳು ಕನ್ನಡಿಗರ ಕಣ ಮುಂದೆ ಇರುವವು. ಈ ಮಾದರಿಯ ಗ್ರಂಥಗಳ ಕೊರತೆಯು ಕನ್ನಡಿಭಾಷೆಗೆ ಉಂಟಿಂದು ಕನ್ನಡಿಗರ ಅಭಿಪ್ರಾಯವಿದ್ದರಿ, ಈದು ನಮಗೆ

### III

ಸಾಧ್ಯವಾದಷ್ಟು ಸರ್ವ ರೀತಿಯಂದಲೂ ಸಹಾಯ ಮಾಡಬೇಕು. “ ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿ ರಿವಾಪೃತಾಃ ” ಎಂಬಂತೆ ನಮ್ಮ ಈ ಮೊದಲು ಪ್ರಯತ್ನ ಗಳಲ್ಲಿ ದೋಷಗಳಿಲ್ಲವೆಂತಿಲ್ಲ. ಆದರೆ ಕನ್ನು ಡಿಗರು ಅವುಗಳನ್ನು ದೂರ ಮಾಡುವ ಬಗ್ಗೆ ನಮಗೆ ಸಲಹೆ ಕೊಟ್ಟು ದೂರಮಾಡಿಸಿಕೊಳ್ಳಬೇಕು. ಮೊದಲ್ಲು ಡಿಗಳಿಲ್ಲವೂ ತೊದಲ್ಲು ಡಿಗಳೇ. ಕನ್ನು ಡಿಗರು ಕೊಟ್ಟು ಸಲಹೆಗಳನ್ನು ಶಕ್ಯವಾದ ಮಟ್ಟಿಗೆ ವ್ಯವಹಾರದಲ್ಲಿ ತರಲು ಪ್ರಯತ್ನಿಸುತ್ತೇವೆಂದು ನಾವು ಆಶ್ವಾಸನ ಕೊಡುತ್ತೇವೆ.

ಈ ಅವಧಿಯಲ್ಲಿ ನಮ್ಮ ವಿಶ್ವರಾದ ಶ್ರೀ. ಸಾರಾಯಣರಾವ ಲೋಕೂರ, ಬಿ. ಎ., ಎಲ್. ಎಲ್.ಎಲ್., ಬಿ. ಡಿಸ್ಟ್ರಿಕ್ಟ್ ಜಿಜ್ಞಾಸು ಅಹಮ್ಮ ದಾಖಾದ, ಇವರು ಱಲಿ ರೂಪಾಯಿಗಳನ್ನು ಕಳಿಸಿಯೂ ಮತ್ತು ನಮ್ಮ ವಿಶ್ವರಾದ ಶ್ರೀ. ವಿಶ್ವನಾಥರಾವ ಜೋಗೆ, ಬಿ. ಎ., ಎಲ್. ಎಲ್.ಎಲ್., ಬಿ. ಎಮ್. ಎಲ್. ಸಿ., ವಕೀಲ, ಧಾರವಾಡ, ಇವರು ಒಂದುನೂರು ರೂಪಾಯಿಗಳನ್ನು ಕೊಟ್ಟು ನೆವಚಿಂಬನ ಗ್ರಂಥಭಾಂಡಾರಕ್ಕೆ ಸಹಾಯ ಮಾಡಿದುದಕ್ಕಾಗಿ ನಾವು ಅಂತಃಕರಣಪೂರ್ವಕವಾಗಿ ಅವರ ಉಪಕಾರ ವನ್ನು ಸ್ವೀಕರಿಸುತ್ತೇವೆ.

ಅದೇ ಮೇರೆಗೆ ಈ ಗ್ರಂಥಗಳನ್ನು ಬರೆದುಕೊಟ್ಟಿ ಗ್ರಂಥಕರ್ತರಿಗೂ, ಮುದ್ರಿಸಿ ಕೊಟ್ಟು ಮುದ್ರಕರಿಗೂ ನಮ್ಮ ಮನಃಪೂರ್ವಕವಾದ ಮನ್ನಿಣಿಗಳು.

ಕಲಘಟಿಗಿ. }  
೨೨—೨—೧೯೩೫. }

ಅಲೂರ ವೆಂಕಟಿರಾಯ,  
ಸಂಪಾದಕ,  
ನೆವಚಿಂಬನ ಗ್ರಂಥಭಾಂಡಾರ.

## ಪೀಠಿಕೆ.

→ ←

ಏಷಿಯಾ ದೇಶೀಯರಾದ ನಮ್ಮಲ್ಲಿ ಬಹುಮಂದಿಗೆ ಯುರೋಪು ಅಮೇರಿಕಾ ಖಂಡಗಳಿಗಂತಲೂ ನಮ್ಮ ಖಂಡದ ಸ್ಥಿತಿಗತಿ ಇತಿಹಾಸಗಳು ಅಧಿಕ ಅಪರಿಚಿತವಾಗಿವೆ. ಈ ಕೊರತೆಯನ್ನು ನೀಗಿಸಲು ಈ ಸಣ್ಣ ಗ್ರಂಥವು ಸ್ವಲ್ಪ ದೂರ ಪ್ರಯತ್ನಿಸಿದೆ. ಇದರ ಪ್ರತಿಯೊಂದು ಅಧ್ಯಾಯ ವನ್ನೊಂದು ದೂಡ್ಕೆ ಗ್ರಂಥವಾಗಿ ವಿಸ್ತರಿಸಲು ಸಾಧ್ಯ. ಅದರೂ ಮುಖ್ಯಮುಖ್ಯವಾದ ವಿಷಯಗಳಾವುವನ್ನೂ ಬಿಡದೆ ಒಂದು ಪೂರ್ಣ ಚಿತ್ರವನ್ನು ವಾಚಕರ ಮುಂದಿಡಲು ಸಾಹಸಪಡಲಾಗಿದೆ.

ಗ್ರಂಥದಲ್ಲಿ ಅಂಗೇಕರಿಸಲ್ಪಟ್ಟಿರುವ ಅಪರೂಪವಾದ ಉಚ್ಛ್ವಾರಣಾ ಕ್ರಮದ ಕಾರಣವನ್ನು ಒಂದು ಪರಿಶ್ಲಷ್ಟವು ಸ್ವಲ್ಪಮಟ್ಟಿಗೆ ಹೊರಪಡಿಸುವುದು. ಪರಕೀಯ ನಾಮಗಳನ್ನು ನಾವು ಪರಿಗ್ರಹಿಸುವಾಗ ಅಷ್ಟಗಳ ಇಂಗ್ಲಿಷು ರೂಪಾಂತರಗಳಿಗಂತಲೂ ಮೂಲದೂಪದಿಂದ ಉಚ್ಛ್ವಾರಣಾ ರೂಪವನ್ನು ನಾವು ಉದ್ಧರಿಸಿಕೊಳ್ಳುವುದು ಉತ್ತಮ. ಉದಾಹರಣೆಗಾಗಿ, ಪುಲೆಸ್ತಿ ಎಂಬ ಹೆಸರು ಪ್ರಾಲೆಸ್ಪೆರ್ನ್ ಎಂದಾಗಿದೆ. ಮೂಲದೂಪವು ನಮ್ಮ ಭಾಷೆಯ ಉಚ್ಛ್ವಾರಕ್ಕೆ ಇಂಗ್ಲಿಷ್ ರೂಪಕ್ಕಿಂತಲೂ ಹೆಚ್ಚು ಯೋಗ್ಯವಾಗಿದೆ. ಈಜಿಪ್ಟ್ ಎಂಬುದರಿಂದ ಐಗುಪ್ತ್ ಎಂದು ಕಲ್ಪಿಸಿಕೊಳ್ಳುವದ ಕ್ಷೀಂತಲೂ ಮೂಲದೂಪವಾದ ಹಿಕು-ಪ್ತ್ ಎಂಬುದರಿಂದ ಐಗುಪ್ತ್ ಎಂದು ಉದ್ಧರಿಸಿಕೊಳ್ಳುವುದು ಉತ್ತಮ. ತಿರುವಾಂಕೂರು ಎಂಬ ಮೂಲದೂಪವನ್ನು ರಿಯಿಡೆ ಕೆಲವೆರು ಅದರ ಇಂಗ್ಲಿಷ್ ರೂಪಾಂತರವಾದ ಟ್ರಾವನ್‌ಕೋರ್ ಎಂಬುದರಿಂದ ತ್ರಾವಣಕೋರ್ ಎಂದು ಉದ್ಧರಿಸುವದು! ಕೃಷ್ಣನ್ ಎಂಬ ಪದವೂ ಕೃಷ್ಣ ಎಂಬ ಪದವೂ ರೂಪಾಂತರಗಳಿಂದು ಅನೇಕರು ವಾದಿಸುತ್ತಿರುವರು. ಈ ಭಾವವನ್ನು ತರಬೇಕಾದರೆ ಮೊದಲನೆಯು ಪದವನ್ನು ಕೃಷ್ಣ ಎಂದು ಬರೆಯುವುದಕ್ಕೆ ಪ್ರತಿಯಾಗಿ ಕೃಷ್ಣ ಎಂದು ಬರೆಯುವುದು ಉತ್ತಮ. ಚೀಂಡ ಎಂದು ಸಂಸ್ಕೃತದ ಹೆಸರು ಇದುವಾಗ ಚೈನಾ

ಎಂಬ ಜಂಗ್ಲಿವು ರೂಪವು ಬೇಕೆಲ್ಲ. ಈ ಉಚ್ಯಾರಣಾ ರೂಪಗಳನ್ನು ಕುರಿತು ನಾಮನಿಷಣಂಟೇ ಎಂಬ ಸಣ್ಣ ಗ್ರಂಥವನ್ನು ಒರೆಯಬೇಕೆಂದು ಈ ಲೇಖನು ಆಶಿಸಿರುವನು.

ಈ ಪುಸ್ತಕವನ್ನು ಬರೆದಂದಿಚೆಗೆ ಏಷಿಯಾರಂಗದಲ್ಲಿ ನಡೆದಿರುವ ಫೋಟೊವಳಿಗಳನ್ನು ಪತ್ರಿಕೆಗಳು ತಿಳಿಸಿರುವುವು. ಅವುಗಳಲ್ಲಿ ಅತಿ ಮುಖ್ಯ ಸಂಗತಿಗಳಾವುವೆಂದರೆ—(೧) ಜಪಾನರು ನುಂಜೂರಿಯವನ್ನು ಚಿಂತಿಂದ ಸ್ವತಂತ್ರ ರಾಜ್ಯವೆಂದು ತಮ್ಮ ಆಶ್ರಯದಲ್ಲಿ ಸಾಫ್ತಿಸಿರುವರು. ಇದರ ಗದಿಯಲ್ಲಿರುವ ಉತ್ತರಾಚಿಂಣಾ ಪ್ರಾಂತ್ಯವನ್ನು ಈಚೆಗೆ ಜಹೋಲ ಕಣಿವೆವರೆಗೂ ಜಯಿಸಿ ಮಂಗೋಲದೇಶದ ಕಡೆಗೆ ಕಣ್ಣಿಕ್ಕಿರುವರು. (೨) ಇರಾಕ ದೇಶವು ಸರ್ವಜನಾಂಗಮಂಡಲಿಯ ಸ್ವತಂತ್ರ ಸದಸ್ಯತ್ವವನ್ನು ಪಡೆದಿದೆ. ಆದರೆ ಬ್ರಿಟಿಷರ ಆಧಿಪತ್ಯವು ಇದರಿಂದ ಕೊನೆಗಂಡಿಲ್ಲ. (೩) ಇರಾಣರು ತಮಿಞ್ಂದ ಬ್ರಿಟಿಷರು ಹಿಂದೆ ಕಸುಕೊಂಡಿದ್ದ ಕಲ್ಲಿನ್ನೀಕ್ಕೆಗಾಡಿಕೆಯ ಗುತ್ತಿಗೆಯನ್ನು ನಿವರ್ತಿಸಿ ಮಹಾಗಳಭೇ ಹಚ್ಚಿರುವರು.

ಈ ಗ್ರಂಥವು ಏಷಿಯಾಖಂಡದ ವಿಚಾರದಲ್ಲಿ ಉತ್ತರೋತ್ತರವಾಗಿ ವ್ಯಾಸಂಗ ಮಾಡುವಂತೆ ವಾಚಕರಿಗೆ ಅಭಿರುಚಿ ಹುಟ್ಟಿಸಲು ಸಹಕಾರ ಯಾದರೆ ಗ್ರಂಥಕರ್ತನಿಗೆ ಸಾಕಾಗಿರುವದು.

ಮೃಸೂರು. {  
೧೮—೨—೧೯೬೩. } ಮಂ. ಅ. ಡೊರೆಸ್‌ಮಿ ಐಯ್‌ಂಗಾರ್ಡ್.

## ಅನುಕ್ರಮಣಿಕೆ.

---

ಅಥವಾಯ.	ವಿಷಯ.	ಪಟ.
೧.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೧—೬
೨.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೭—೧೮
೩.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೧೯—೩೨
೪.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೩೩—೪೮
೫.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೪೯—೬೮
೬.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೬೯—೭೯
೭.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೭೦—೮೮
೮.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೮೯—೧೦೮
೯.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೧೦೯—೧೨೮
೧೦.	ಎಂಬುದನ್ನು ಸಾಧಿಸುತ್ತಿರುವ ವಿಷಯ.	೧೨೯—೧೪೮

### ಪರಿಶೀಲನೆ.

೧.	ನಾಮನಿಷಿಂಘ.	೧೫೨ - ೧೫೩
೨.	ಆರ್ಥಿಕ ವಿಷಯ.	೧೫೪

---

# ಎಷಿಯಾ ಖಂಡದ ಜಾಗೃತಿ.



## ಒ ನೆಯ ಅಧ್ಯಾಯ

### ಎಷಿಯಾ ಖಂಡದ ಸಮಸ್ಯೆ

ಎಷಿಯಾ ಮಹಾಖಂಡವು ಯಾರೋಷಿಗಂತ ಇದರಷ್ಟು ವಿಸ್ತೀರ್ಣ ವನ್ನೂ ಎರಡರಷ್ಟು ಜನಸಂಖ್ಯೆಯನ್ನೂ ಪಡೆದಿದೆ. ವಾಸಕ್ಕೆ ಅಯೋಂಗ್ರಾಹಿ ವಾಗಿದುನ ಇದರ ಶೀತಪ್ರದೇಶವನ್ನೂ ಮರುಭೂಮಿಯನ್ನೂ ಪರಿಶರ್ಮನೆ ಮಾಲೆಗಳನ್ನೂ ಬಿಟ್ಟರೆ, ನಾಗರಕತೆಗೆ ಕ್ಷೇತ್ರವಾಗಬಹುದಾದ ಪ್ರದೇಶವು ಎಷಿಯಾದಲ್ಲಿ ಯಾರೋಷಿ ಖಂಡದಲ್ಲಿ ಮಾತ್ರವೇ ವಿಸ್ತಾರವುಳ್ಳ ದ್ವಾಗಿರುವುದು.

ಮನುಷ್ಯಜಾತಿಯೂ ನಾಗರಕತೆಯೂ ಮತ್ತಿರುವುದೂ ಎಷಿಯಾ ಖಂಡದಲ್ಲಿ ಹುಟ್ಟಿ ಲೋಕದ ಇತರ ಭಾಗಗಳಿಗೆ ಹರಡಿದವು. ನಾಗರಕತೆಯು ತರಂಗತರಂಗವಾಗಿ ಎಷಿಯದಿಂದ ಯಾರೋಷಿಗೆ ಪ್ರವೇಶಿಸಿರುವುದು. ಮನುಷ್ಯನ ಚರಿತ್ರೆಯು ಎಷಿಯದಲ್ಲಿ ಆರಂಭಿಸುವುದು, ಯಾರೋಷಿನ ನಾಗರಕತೆಗೂ ಆಯುಭಾವೆಗಳಿಗೂ ಗೌರವಣ್ಣದ ಕುಲಗಳಿಗೂ ಶ್ರಸ್ತ ಮತಕ್ಕಾಗಿ ಎಷಿಯವೇ ಮಾತ್ರಭೂಮಿಯು. ಪಾರ್ಚಿನ ಇಗುಪ್ತರೂ ಗ್ರೀಕರೂ ರೋಮಕರೂ ಎಷಿಯದ ಸಹಾಯದಿಂದ ಏಳಿಗೆಯನ್ನು ಪಡೆದು ಮೇರಿದರು. ಮಧ್ಯಯುಗದ ಐರೋಪ್ಯರಿಗೆ ಆರಬರು ವಿಧ್ಯಾಗುರುಗಳಾಗಿದ್ದರು. ಶ್ರೀ. ಶ. ಗಳನೆಯು ಶತಮಾನದವರಿಗೆ ಎಷಿಯವು ಅಶ್ವಿಂತ ಸಂಪತ್ತರವಾಗಿತ್ತು. ಐರೋಪ್ಯರು ಎಷಿಯಾ ದೀಕ್ತಿಯ

ರೊಡನೆ ವ್ಯಾಪಾರ ಮಾಡಿ ಎಳಗಿಯನ್ನು ಪಡೆಯಬೇಕೆಂದು ತಹತಕ ಪಡುತ್ತಿದ್ದರು.

ಅದನಿ ಕಳಿದ ಮೂರು ಶತಮಾನಗಳಲ್ಲಿ ನಾಗರಕತೆಯು ಯಾರೋ ಏಂ ನೆಲ್ಲಿ ಅದ್ವೃತವಾಗಿ ಅಭಿವೃದ್ಧಿ ಪಡೆದು ಎಷಿಯದಲ್ಲಿ ಕ್ಷೇಣಿಸಿತು. ಐರೋ ಪ್ಯಾರು ಈ ಖಂಡಕ್ಕೆ ಧಾರ್ಮಿಕಪ್ರಯೋಜನ ಇದರ ಅಪಾರವಾದ ಸಂಭಾತನ್ನು ದೋಚಿ ಇದರಲ್ಲಿ ಆರ್ಥಿಕ ಮುಕ್ಕಾಲು ಭಾಗವನ್ನು ಸಾಕ್ಷಾತ್ವಗಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡು ಆಳುತ್ತಿರುವರು. ಮಧ್ಯ ಎಷಿಯದಲ್ಲಿ ಶೀತವೂ ಮರಳಾಡೂ ಹೆಬ್ಬಿತ್ತಿವೆ. ಹಿಂದೆ ಐರೋಪ್ಯಾದಿಂದ ಪೂರ್ಜಿಯನ್ನು ಪಡೆಯುತ್ತಿದ್ದ ಎಷಿಯಾಖಂಡವು ನಾಗರಕತೆ, ವಿದ್ಯೆ, ರಾಜಾಧಿಕಾರ, ಐಶ್ವರ್ಯಾರ್ಥ ಮೊದಲಾದ ಸಕಲಾಂಶಗಳಲ್ಲಿ ಯಾರೋ ಏಂ ಸಾಮಂತರಾಜ್ಯವಾಗಿ ಪರಿಣಮಿಸಿದೆ.

ಎಷಿಯಾ ಖಂಡಕ್ಕೆ ಈಗ ಪಾರಪ್ತವಾಗಿರುವ ಕ್ಷೇಣಿದಕೆಯೂ ದಾಸ್ಯವೂ ಪರಿಹಾರ್ಯವೇ ಅಥವಾ ಅಪರಿಹಾರ್ಯವೇ? ಎಂಬ ಪ್ರಶ್ನೆಯು ಎಷಿಯಾಖಂಡದ ಸಮಸ್ಯೆ ಎನ್ನಿಸಿದೆ. ಇವು ಅಪರಿಹಾರ್ಯವೇಂದು ಬಹು ಮಂದಿ ಐರೋಪ್ಯಾದು ಹೇಳುತ್ತಿರುವರು. ಪರಿಹಾರ್ಯವೇಂದು ನಮ್ಮವರು ಹೇಳುವರು. ಇವರಿಬ್ಬಿರಲ್ಲಿ ಯಾರ ಮಾತು ನಿಜ?

ಪ್ರಗತಿಯು ಯುರೋಪಿನ ಲಕ್ಷಣವೇಂದೂ ನಿಶ್ಚಲತ್ವವೂ ಕ್ಷಯವೂ ಎಷಿಯದ ಲಕ್ಷಣವೇಂದೂ ಮೊದಲನೆಯ ಪಕ್ಷದವರು ಹೇಳುವರು. ಇವಕ್ಕೆ ಕಾರಣವನ್ನು ವಿಚಾರಿಸುವ ನೇವದಲ್ಲಿ ಹಲವು ವಿಚಿತ್ರ ವಾದಗಳು ತೆಟ್ಟಿವೆ. ಈ ವಾದಗಳು ಎಷಿಯಾ ದೇಶೀಯರನ್ನು ಅಲ್ಲಿಗಳಿದು ಐರೋ ಪ್ರಾರಂಭ ಅಟ್ಟಕ್ಕೇರಿಸಿ ಅವರ ಸಾಮಾಜಿಕಪತ್ಯವನ್ನು ಶಾಶ್ವತವಾಗಿ ಸಂರಕ್ಷಿಸುವ ನಿಜೋದ್ದೇಶದಿಂದ ಕಲ್ಪಿತವಾಗಿವೆ. ಇವುಗಳಲ್ಲಿ ಮುಖ್ಯ ವಾದ ಕೆಲವನ್ನು ನೋಡಬಹುದು.

(ಗ) ಐರೋಪ್ಯಾ ಭೂಮಹಿಮೇಯವಾದ (Europeanism):— ಯಾರೋ ಏಂ ನೇಲದಲ್ಲೀ ಒಂದು ಅಪೂರ್ವಶರ್ತಿ ಇರುವುದಂತೆ; ಅಲ್ಲಿ ಎಂಥಾ ಕಾಡು ಚುರುಬರನ್ನು ತಂದಿರಿಸಿದರೂ ಅವರು ದೇವತಾ ಸದ್ಗುರಾಗುವರಂತೆ! ಕ್ಷಯವು ಎಷಿಯದ ಪ್ರಕೃತಿಗುಣವಂತೆ! ಆವೆ

ರಡಕ್ಕೊಂಡ ಪ್ರಕೃತಿಯೇ ಈ ಕಲಹವನ್ನು ಗಂಟಿಕ್ಕಿರುವುದು; ಯಾರೋ ಪಿಗೂ ಏಷಿಯಕ್ಕೊಂಡ ಎಂದಿಗೂ ಮೇಳವುಂಟಾಗದು; ಅನಾದಿಯಾಗಿ ಯಾರೋವು ಏಷಿಯಾವನ್ನು ಸೋಲಿಶುತ್ತಾ ಬಂದು ಲೋಕಕ್ಕೆ ನಾಗರಕತೆಯನ್ನು ಉಳಿಸಿರುವುದು; ಏಷಿಯದಲ್ಲಿ ಯಾವಾಗಲಾದರೂ ಏನುಗಿದ ನಾಗರಕತೆಯ ಪ್ರಕಾಶಕ್ಕೆ ಯಾರೋಪಿನ ಆನುಗ್ರಹವೇ ಕಾರಣವು; ಹಿಂದೂಗಳು ತಮ್ಮಸಂಸ್ಕೃತ ಭಾಷೆಯನ್ನೂ ವಿಧೀಗಳನ್ನೂ ನಾಗರಕತೆಯನ್ನೂ ಗ್ರಿಕರಿಂದ ಕಲಿತು ರಚಿಸಿಕೊಂಡರು-ಎಂದು ದುಗಾಲ್ಮಿ ಸ್ವಾವರ್ಥ ಎಂಬವನು ವಾದಿಸಿದ್ದನು.

(೨) ಕೃಸ್ತ ಮತದ ಮಹಿಮೆಯ ವಾದ:—ಕೃಸ್ತ ಮತಪ್ರವಾದಿಗಳು ಐರೋಪ್ಯದ ಅಭಿವೃದ್ಧಿಗೂ ಸಾಮಾಜಿಕಪ್ರಸ್ತಿಗೂ ಕೃಸ್ತ ಮತವೇ ಕಾರಣವೆಂದೂ ಆ ಕಲ್ಪವೃಕ್ಷದ ಆಶ್ರಯವಿಲ್ಲದವರಿಗೆಲ್ಲ ಕ್ರಿಷ್ಣಾವಸ್ಥೆಯೇ ಗತಿಯೆಂದೂ ವಾದಿಸುವರು.

(೩) ಗೌರ ವರ್ಣದ ಮಹಿಮೆಯ ವಾದ (Whitemanism):—ಬಿಳಿಯ ಬಣ್ಣದ ತೊಗಲನ್ನು ತಾವು ಮಾತ್ರವೇ ಪಡೆದಿರುವಂತೆಯೂ ಅದೇ ತಮ್ಮ ಬಿಳಿಗೆಗೆ ಕಾರಣವಾದುದೆಂದೂ ಅದನ್ನು ಪಡೆಯದೆ ಇರುವ ಏಷಿಯನರು ಪ್ರಗತಿದೂರರೆಂದೂ ಒಮ್ಮೆ ಮಂದಿ ಐರೋಪ್ಯರು ವಾದಿಸುತ್ತಿರುವರು.

(೪) ಆಯ್ರಕುಲಮಹಿಮೆಯವಾದ :—ಮನುಷ್ಯರಲ್ಲಿ ಆಯ್ರರು ಸರ್ವಶ್ರೀನೃತಿಯೆಂದೂ ಅವರು ಇತರರಂತೆ ವಾನರೋಧ್ವವರಲ್ಲವೆಂದೂ ನಾಗರಕತೆಗೆ ಅವರು ಮಾತ್ರವೇ ಕರ್ತವೀರೆಯೆಂದೂ ಮಾತ್ರವುಲ್ಲರನು ವಾದಿಸುತ್ತಿದ್ದಾರು. ಐರೋಪ್ಯರು ಮಾತ್ರವೇ ಇಂಥಾ ಪವಿತ್ರ ಆಯ್ರ ಸಂತಾನರೆಂದೂ ಏಷಿಯವು ಆನಾಯ್ರವಿಂದವೆಂದೂ ಅನೇಕರು ವಾದಿಸುವರು. ಇವರಲ್ಲಿ ಕೆಲವರು ಭರತವಿಂಡದಲ್ಲಿ ಸಹ ಆಯ್ರಸಂಕ್ರಿತಿ ಇಲ್ಲವೆಂದು ಹೇಳಿದರು. ಸರ್ಕಾರದವರು ಹೇರಳವಾಗಿ ಹಣವನ್ನು ಮುಟ್ಟಿಸಿ ಗಳಂಗರಲ್ಲಿ ಈ ಮಾತಿನೆ ನಿಜಾನಿಜವನ್ನು ರಿಸ್ಲೇ ಎಂಬವನಿಂದ ಪರಿಹ್ರಿತಿ ಮಾಡಿಸಿದರು. ಈ ಮಹಾನುಭಾವನು, ಆಯ್ರರಕ್ತವು ಭರತರಭಂಮಿಯಲ್ಲಿ ಅಲ್ಪಸ್ವಲ್ಪ ಮಂದಿಯಲ್ಲಿ ಕಂಡುಬರುವುದರಿಂದ ಅದು ಶೀರ ಇಲ್ಲವೇ ಇಲ್ಲವೆನ್ನು ಲಾಗುವುದಿಲ್ಲವೆಂದು ದಯೆಯಿಂದ ನಿರೂಪಿಸಿದನು.

ಈ ವಾದಗಳೆಲ್ಲಾ ಸತ್ಯವಾದರೆ ಎಷಿಯಾಖಂಡದ ಕ್ರಿಣದಶೀಯು ರಕ್ತಗತವಾದ, ಸಹಜವಾದ, ಅಪರಿಹಾರ್ಯವಾದ ರೋಗವಾಗಿದೆ, ಎಂದು ಹೇಳಬೇಕಾಗುವುದು. ರಾಗಾದರೆ ಮನುಷ್ಯಜೀತಿಯಲ್ಲಿ ಅಧಿಕ್ಷೀಂತಲೂ ಹೆಚ್ಚುಮಂದಿ ಜನರು ಹೀಗೆ ಅವಿಚಿಕೆತ್ವಕ್ಕೆ ವಾದ ಕ್ರಿಣಜಾಡ್ಯ ಪೀಡಿತರಾಗಿ ಮರಣೋನ್ಮುಖರಾಗಿದ್ದರೆ ಅವರನ್ನು ಲೋಕವು ಹೀಗೆ ಹೊತ್ತುಬದುಕ್ಕಬೇಕು? ಇವರಿಗೆ ರೋಗ ಭಾಧೆಯನ್ನು ಕಡಿಮೆ ಮಾಡುವುದಕ್ಕೆ ನೋಟೋನಚಾರ ಮಾಡುವ ಕಾರ್ಯವನ್ನು ಏರೋಪ್ಯಾರ್ಡು ಆವ್ಯಾಜಕರುಣೆಯಿಂದ ಕೈಗೊಂಡಿರುವರು. ಎಷಿಯಾಖಂಡವು ಬಿಳಿಯ ಜನರ ತಲೆಗೆ ಕಟ್ಟಿರುವ ದೊಡ್ಡ ಹೊರೆಯಂತೆ! ಏರೋಪ್ಯಾರ್ಡು ಈ ಖಂಡದ ಆಳ್ವಿಕೆಯನ್ನು ಕೈಕೊಳ್ಳುವಿದ್ದರೆ ನಾಳಿ ಸಾಯತಕ್ಕ ಎಷಿಯವು ಇಂದೇ ನಾಶವಾಗಿ ಬಿಡುವುದಂತೆ!

ಈ ಮುವಾದಗಳ ಅನತ್ಯವನ್ನು ಹೊರಪಡಿಸಲು ಕಷ್ಟವೇನೂ ಇಲ್ಲ. ಎಷಿಯಾದ ಈಗಿನ ಕ್ರಿಣದಶೀಯು ಹಾತ್ಯಾಲಿಕವೇಹೊರತು ನಿತ್ಯವಾದುದಲ್ಲ. ಈ ಖಂಡದ ಪ್ರಗತಿಯ ಚರಿತ್ರೆಯು ಬಹುಕಾಲದಿಂದ ಅನೂಚಾನವಾಗಿ ನಡೆದುಬಂದಿರುವುದು. ಎಷಿಯಾಖಂಡದಲ್ಲಿ ಹಂಟಿರುವಷ್ಟು ಮತ ಧರ್ಮಗಳೂ ದರ್ಶನಗಳೂ ಮತ್ತೆಲ್ಲೂ ಇಲ್ಲ. ಇಸಾಳ್ಳಂ ಮತ್ತು ಬೊಧ್ವ ಮತಗಳ ದಿಗ್ನಿಜಯ, ಹಂಡರು ತಾತರು ( Tartar ) ಮೊದಲಾದವರ ಸಾಮಾಜಿಕಸ್ಥಾವನೆ ಇವುಗಳಿಗೆ ಸಮನಾದ ಆಲ್ರ್ಯೂಲ ಕಂಲ್ರೂಲಗಳು ಯಂತರೋಪಿನ ಇತಿಹಾಸದಲ್ಲಿ ಕಾಣಿಸಲಾಗುತ್ತಾರೆ. ಎಷಿಯಾನರು ಯಾವುದನ್ನೂ ಸುಸ್ಥಿರವಾಗಿ ಕಟ್ಟಿಕೊಂಡು ಬಾಳಲಾರರೆಂದೂ ತಮ್ಮ ರಾಜ್ಯಗಳನ್ನೂ ವಸತಿಗಳನ್ನೂ ಧರ್ಮಗಳನ್ನೂ ವಿನಿಗಟ್ಟಿಲೆ ಮಾರ್ಪಡಿಸುತ್ತಿರುವರೆಂದೂ ಏರೋಪ್ಯಾರ್ಡು ಆಷ್ಟೇಪಿಸುವುದುಂಟು. ಇವೆಲ್ಲಾ ಎಷಿಯಾದ ನಿಶ್ಚಯದ ಸ್ಥಾಪನೆಯೇ? ಬಹುಕಾಲದವರಿಗೆ ಲೋಕದ ಸಂಪತ್ತೂ ವ್ಯಾಪಾರಕ್ಕೆ ಇಂದ್ರವೂ ಈ ಖಂಡದಲ್ಲಿ ಸೆಲಿಸಿರಬೇಕಾದರೆ ಆಲ್ಲಿ ಸುವ್ಯವಸ್ಥೆಯೂ ಶಾಂತಿಯೂ ಪರಂಪರಪ್ರಗತಿಯೂ ಇಲ್ಲಿದಿದ್ದರೆ ಹೀಗೆ ಸಾಧ್ಯವು? ಎಷಿಯವು ತನ್ನ ಸಾವಿರಾರು ವರ್ಷಗಳ ಕಷ್ಟಾಜ್ಯನೆಯನ್ನು ಲಾಲ್ ಕಳಿದ ಮೂರು ಶತಮಾನಗಳಲ್ಲಿ ಕಳೆದುಕೊಂಡು ಅತಿ ವೇಗವಾಗಿ ಕ್ರಿಣಿಸುತ್ತಾ ಬಂದಿದೆ. ಈ ಕ್ಷಯವು ನಿಶ್ಚಯದ ನಾಶವಾಗಿರಲಾರದು. ಎಷಿಯಾಖಂಡದ

ಒತ್ತಲಿನಲ್ಲಿ ಪ್ರಾಣವಾಯು ಬೇಕಾದಷ್ಟು ತುಂಬಿದೆ. ಅದಕ್ಕೆ ಮೇಲು ಮುಖವಾಗಿ ಸಂಚರಿಸಲು ಅಡ್ಡಿಯಾದರೆ ಕೆಳಮುಖವಾಗಿ ನುಗ್ಗಿಪುದೆ ಹೊರತು ನಿಶ್ಚಲವಾಗಿರದು.

ಇನ್ನು ಯುರೋಪಿನ ನೆಲದಲ್ಲಿ ಅಪೂರ್ವಮಹಿಮೆ ಇರುವುದು ನಿಜವಾದರೆ ಅದು ಸಾವಿರಾರು ವರ್ಷಗಳಿಂದಲೂ ಮುಚ್ಚಿ ಹೊಗಿದ್ದು ಈಗ ನಾಲ್ಕು ಶತಮಾನಗಳಿಂದ ಮಾತ್ರವೇ ಹೊರಕ್ಕೆ ಬರಲು ಕಾರಣ ವೇನು? ಚರಿತ್ರೆಯ ಅದಿಯಿಂದಲೂ ಏಷಿಯದ ಜನಗಳಾದ ಆರ್ಯರು, ತಕರು, ಹೊಣರು, ಮಗರು, (Magyars) ಅರಬರು, ತಾತರು,(Tartars) ತುರುಕರು, ಬುಲ್ಗಾರರು (Bulgars) ಮೊದಲಾದವರು ಯುರೋಪಿಗೆ ಪುನಃ ಪುನಃ ಧಾಳಿಯಿಟ್ಟು ರಾಜ್ಯಗಳನ್ನು ಕಟ್ಟಿ ಐರೋಪ್ಯರಾಗಿ ಪರಿಣಮಿಸಿ ಅಲ್ಲಿನ ನಾಗರಕತೆಗೆ ಕಾರಣಾಗಿರುವರು. ಐರೋಪ್ಯರ ಸಾಭಾಗ್ಯ ಯುಗದಲ್ಲಿ ಸಹ ತುರುಕರು ಬಾಲ್ಕನ ದೇಶವನ್ನು ವಶಪಡಿಸಿಕೊಂಡು ತಮ್ಮ ಚಂಡಸಾಹಸದಿಂದ ಐರೋಪ್ಯರಿಗೆ ಪದೇ ಪದೇ ತೇಜೋಭಂಗ ನೂಡಿರುವರು.

ಕೃಸ್ತ ಮತವು ಯುರೋಪಿನಲ್ಲಿ ತನ್ನ ಸಹಜವಾದ ಧಾರ್ಮಿಕ ಸ್ವರೂಪವನ್ನು ಕಳೆದುಕೊಂಡು ರಾಜಕೀಯ ಸಂಸ್ಥೆಯಾಗಿ ಪರಿಣಮಿಸಿದೆ. ಈ ಮತವು ಈ ಖಂಡದ ನಾಗರಕತೆಯ ಏಳಿಗೆಗೆ ವೈರಿಯಾಗಿ ನಿಂತು ಈ ನಾಗರಕತೆಯ ನಿರ್ಮಾಪಕರನ್ನೆಲ್ಲ ರಾಷ್ಟ್ರಸವರ್ತನೆಯಿಂದ ಹಿಂಸಿಸಿದೆ. ಯುರೋಪು ಖಂಡವು ತನ್ನ ದೇಶದಲ್ಲಿ ಈ ಮತವನ್ನು ಮೃತ್ಯುಪಾರಯವಾಗಿ ಮಾಡಿ ಮೂಲೆಗೆ ತಲ್ಲಿ ಪರದೇಶಗಳ ದಿಗ್ನಿಜಯಕ್ಕೆ ಸಾಧನವಾಗಿ ಮಾತ್ರ ಉಪಯೋಗಿಸಲಾರಂಭಿಸಿದೆ. ಈ ಮತವು ತಲೆಹಾಕಿದ ಕಡೆಗಳಲ್ಲಿಲ್ಲ ಯುದ್ಧವನ್ನೂ ಐರೋಪ್ಯರ ಆಧಿಪತ್ಯವನ್ನೂ ಕಲ್ಪಿಸುತ್ತಾ ಬರುತ್ತಿದೆ. ಕೃಸ್ತಮತಕ್ಕೆ ಪುನಃ ಧಾರ್ಮಿಕ ಸ್ವರೂಪವನ್ನು ಕಲ್ಪಿಸಬೇಕಾದರೆ ಯುರೋಪು ಖಂಡವು ಏಷಿಯದ ಮರೆ ಹೊಗದೆ ತೀರದು.

ದೇಹ ವರ್ಣಕ್ಕೂ ಏಳಿಗೆಗೂ ಯಾವ ಸಹಜ ಸಂಬಂಧವೂ ಇಲ್ಲ. ಐರೋಪ್ಯರೆಲ್ಲರೂ ಏಕವರ್ಣದವರಾಗಿಲ್ಲ. ಏಷಿಯದ ಹಿಂದೂಗಳು,

ಇರಾಣರು, ತುರುಕರು, ಜಾರ್ಜೀಯರು ಮೊದಲಾದವರು ಗೌರ ವಣಿದ ಕುಲಕ್ಕೆಯೇ ಸೇರಿರುವರು. ಅನ್ಯ ವಣಿದ ಕುಲಕ್ಕೆ ಸೇರಿದ ಜಪಾನರು ಈಗ ಯಾವ ಐರೋಪ್ಯರಿಗೆ ಕಡಿಮೆಯಾಗಿರುವರು? ಆಯ್ ಕುಲವು ಭಾಷಾ ಕುಲವೇ ಹೊರತು ಜನ್ಮಕುಲವಲ್ಲ. ಸಂಸ್ಕೃತ, ಲ್ಯಾಟೀನ್ ಪಶ್ಚಿಮಾತ್ಮಕ ಭಾಷೆಗಳಿಗೆ ಆಯ್ ಭಾಷೆಗಳೆಂದು ಹೆಸರುಂಟು. ಆಯ್ ಭಾಷೆಗಳನ್ನಾಡಕ್ಕೆವರು ಆಯ್ರರು. ಇವರು ಜನ್ಮತಃ ವಿವಿಧ ಕುಲಕ್ಕೆ ಸೇರಿರುವರು. ಅಮೇರಿಕಾ ದೇಶದಲ್ಲಿ ಇಂಗ್ಲೀಷು ಎಂಬ ಆಯ್ ಭಾಷೆಯನ್ನು ಆಡುತ್ತಿರುವ ನಿಗ್ಲೋ ಜನರು ಸಹ “ಆಯ್ ಕುಲ” ದವರೇ ಆಗಿರುವರು. ಆಯ್ ಎಂಬ ಜನ್ಮಕುಲವೇ ಇಲ್ಲದಿರುವಾಗ ಆಯ್ ಕುಲದ ಮಹಿಳೆಯನ್ನು ಕುರಿತು ಅಪಲಸಿಸುವದು ಹುಟ್ಟುತ್ತನವೇ ಸರಿ. ಯುರೋಪಿನ ಜನರಲ್ಲಿ ಬಹುಭಾಗದವರು ಆಯ್ ಭಾಷೆಗಳನ್ನಾಡು ವದು ನಿಜ. ಆದರೆ ಅಷ್ಟೇ ಸಂಖ್ಯೆಯ “ಆಯ್ರರು” ಎಷಿಯಾದಲ್ಲಾಗಿ ದೊರೆಯುವರು.

ಎಷಿಯದ ಈಗಿನ ಕ್ರಿಣಾವಸ್ಥೆಯು ರಕ್ತಗತವಾದುದಲ್ಲ; ಆಜನ್ಮ ಸಿದ್ಧವಾದುದಲ್ಲ; ಸ್ವಾಭಾವಿಕವಾದ ಗುಣವಲ್ಲ; ಸಾರ್ವಕಾಲಿಕವಾದ ಉತ್ಪಣವಲ್ಲ. ಅದು ಇತ್ತೀಚಿಗೆ ಪ್ರತಿಇಲಿಪರಿಸ್ತಿ ತಿಯಿಂದ ಹುಟ್ಟಿರುವ ಸಂಗತಿಯು. ಐರೋಪ್ಯರು ತಮ್ಮ ನವೀನ ನಾಗರಕತೆಯ ಪ್ರಭಾವವನ್ನು ಪೈರಾಟಿಕ ರೂಪದಿಂದ ಹೊರಡಿಸಿ ಎಷಿಯಾ ಖಂಡಕ್ಕೆ ಧಾಳಿ ಇಟ್ಟು ಅಲ್ಲಿನ ಜನರ ಸರ್ವ ಸತ್ಯವನ್ನೂ ಅವರಿಸಿದ್ದಿರಂದ ಈ ಕ್ರಿಣಿಸ್ತಿಯೂ ಹುಟ್ಟಿದೆ. ಈ ಜನರ ದಾಸ್ಯವು ತಪ್ಪಿತಂದರೆ ಅವರ ಕ್ರಿಣಿಸ್ತಿಯೂ ಮಾಯವಾಗುವದು. ಎಷಿಯಾಖಂಡದಲ್ಲಿ ಸರ್ವತ್ರ ಕಂಡುಬರುತ್ತಿರುವ ಜಾಗೃತಿಯು ಇದಕ್ಕೆ ಪ್ರಮಾಣವಾಗಿದೆ. ಈ ಜಾಗೃತಿಯ ಅಂಶರಗಳನ್ನೂ ಚಳವಳಿಗಳನ್ನೂ ಪ್ರತಿಯೊಂದು ದೇಶದಲ್ಲಾಗಿ ಅದು ನಡೆಯುತ್ತಿರುವ ಪ್ರಕಾರವನ್ನೂ ನೋಡಿದರೆ ಇದು ಸ್ವಷ್ಟವಾಗುವದು.

# ಇನ್ನೀಯ ಅಧ್ಯಾತ್ಮಯ

## ಏಸಿಯಾದ ಜಾಗ್ರತ್ತಿಯ ಆಂಕುರಗಳು..

ಏಸಿಯಾ ಖಂಡಕ್ಕೆ ಏರೋಪ್ಯಾದು ಕಲ್ಪಿಸಿದುವ ದಾಸ್ಯಕ್ಕೆ  
ಸ್ಥಿರತ್ವಪನ್ನು ಪ್ರಕೃತಿಸನ್ನಿ ವೇಶವೂ ಲೋಕದ ಪರಿಸ್ಥಿತಿಯೂ  
ಎದುರಿಸಿ ಬಡೆದುಹಾಕುತ್ತಲಿವೆ. ಈ ಖಂಡದ ದಾಸ್ಯವ್ಯವಸ್ಥೆ  
ಯನ್ನು ಮುರಿದು ಅಲ್ಲಿ ಜಾಗ್ರತ್ತಿಯ ಆಂಕುರಗಳನ್ನು ಬೆಳಿಸು  
ತ್ತಿದುವ ಕಾರಣಾಂಶಗಳನ್ನು ಸಂಗ್ರಹವಾಗಿ ನೋಡಬೇಕು.

### ೧ ಏಸಿಯಾ ಖಂಡದ ಭೂಗುಣ ಮತ್ತು ವಾಯುಗುಣ

ಈ ಖಂಡದ ಉತ್ತರ ಮತ್ತು ಮಧ್ಯ ಭಾಗಗಳು ಶೀತದಿಂದ ಮುಚ್ಚಿ  
ಮುಗಳಭಾವಾಯಿಂದ ತುಂಬಿ ವಾಸಾಯೋಗ್ಯವಾಗಿರುವುದರಿಂದ ಇಲ್ಲಿನ  
ಜನರು ಸಮಶೀತೋಷ್ಣವುಳ್ಳದ್ವಾಗಿ ವರ್ಷವಾದ್ಯಂತವೂ ಆಹಾರ ಬೆಳೆಯ  
ತಕ್ಕು ಪ್ರದೇಶಗಳನ್ನು ಹುಡುಕಾಡುತ್ತ ಪರಿಭ್ರಮಿಸುತ್ತಿರುವರು. ಏಸಿಯ  
ದಲ್ಲಿ ಇಂಡಿಯಾ ಮತ್ತು (ಹಿಂದೂ ಚೀಣ ಸಮೀತವಾದ) ಚೀಣಾ ದೇಶ  
ಗಳು ಮಾತ್ರವೇ ಇಂಥಾ ಸೌಭಾಗ್ಯವನ್ನು ಪಡೆದಿರುವುದರಿಂದ ಈ ಖಂಡದ  
ಜನತೆಯೆಲ್ಲಾಗೂ ಈ ದೇಶಗಳಲ್ಲಿ ಹೊಗಿ ಸೇರಿ ನೆಲಿಸುವುದೇ ಗುರಿಯಾ  
ಗಿದೆ. ಈಗಿನ ಏರೋಪ್ಯರ ಧಾಳಿ ಸಹ ಇದೇ ಮುಖವಾಗಿ ಪ್ರವರ್ಹಿಸಿದೆ.

ಇದರೆ ಏರೋಪ್ಯರ ಧಾಳಿಯಿಂದ ಏಸಿಯಾದಲ್ಲಿ ಕಲ್ಪಿತವಾಗಿರತಕ್ಕ  
ರಾಜಾಧಿಕಾರ ವ್ಯವಸ್ಥೆಯು ಆ ಖಂಡದ ಭೂಪರಿಸ್ಥಿತಿಯ ನಿಯಮಕ್ಕೆ  
ವಿರುದ್ಧವಾಗಿ ನಡೆದಿರುವುದರಿಂದ ಈ ವ್ಯವಸ್ಥೆಯನ್ನು ಮುರಿಯಲು  
ನಾಲ್ಕು ಕಡೆಯಿಂದಲೂ ಪ್ರಯತ್ನ ನಡೆಯುತ್ತಿದೆ.

ಯೂರೋಪು ಖಂಡದಲ್ಲಿ ಜನರಿಗೆ ಸಾಕಾದನ್ನು ಆಹಾರ ಬೆಳೆಯ  
ದಿದ್ದರೂ ಜನಸಂಖ್ಯೆ ಹೆಚ್ಚಿತ್ತೆ ಬರುತ್ತಿರುವುದರಿಂದ ಜನರು ವ್ಯಾಪಾರ  
ಕ್ಷೇತ್ರಗಳಿಂದ ಚೀವಿನಚೀಕಾಗಿದೆ. ಇದಕ್ಕಾಗಿ ಪ್ರಾಚೀನ ಕಾಲದಿಂದ  
ಏರೋಪ್ಯರು ಏಸಿಯಾದ ವ್ಯಾಪಾರವನ್ನು ನಶಿಪಡಿಸಿಕೊಳ್ಳಲು ತಹತಿನ  
ಪಟ್ಟಿಗೆ ಈಗ ಈ ಖಂಡನನ್ನು ತಮ್ಮ ಅಧೀನ ಮಾಡಿಕೊಂಡಿರುವರು.

ಅದರೆ ಈ ಕೊಳ್ಳೆಯು ಎಲ್ಲರಿಗೂ ಸಮವಾಗಿ ದೊರೆಯಲ್ಲ. ಕೆಲಸಕ್ಕೆ ಬಾರದ ಸ್ತುದೇಶಗಳು ಮುಹ್ಯಕರಿಗೆ (Russians) ದೊರೆತಿರುವುದರಿಂದ ಅವರು ಸಮಾಧಾನವಿಲ್ಲದೆ ತಮ್ಮ ಕಾಲನ್ನು ಹೆಚ್ಚಿಸಿಕೊಳ್ಳಲು ಸಾಹಸ ಪಡುತ್ತಿದುವರು. ಫ್ರೆಂಚರಿಗೆ ಸಾಕಾದಪ್ಪು ದೊರೆತರೂ ಉಳಿದ ಭಾಗ ವೆಲ್ಲವೂ ಪ್ರಾಯಿಕವಾಗಿ ಬ್ರಿಟಿಷರ ಪಾಲಿಗೆ ಬಂದಿದೆ. ಬ್ರಿಟಿಷರು ಭರತ ಖಂಡದಲ್ಲಿ ತಮ್ಮ ಸಾಮಾರ್ಜ್ಯವನ್ನು ಭದ್ರವಾಗಿ ಸಂರಕ್ಷಿಸಿಕೊಳ್ಳುವುದ ಕ್ಷಾಗಿ ಜಿಬ್ರಾಲ್ಟರ್, ಮಾಲಾನ್, ಇಗುಪ್ತದೇಶ, ರೋಡ್ಸ್, ಸ್ಪೆನ್ಸ್, ಸುಯಸ ಕಾಲುವೆ, ಪುಲೆಸ್ತ ದೇಶ (Palestine), ಏಡನ್, ದಕ್ಷಿಣಾಫ್ರಿಕ, ಸಿಂಹಳ, ಪೂರ್ವ ಆಫ್ರಿಕ, ಇರಾಕ್, ವಾರಸಿಕ ಕೊಲ್ಲಿ, (Persian Gulf) ಬರ್ಮ, ಸಿಂಗಪುರ ಹೊದಲಾದ ಪ್ರದೇಶಗಳನ್ನೇ ಲಾಲ್ ಆಕ್ರಮಿಸಿಕೊಂಡಿದುವರು. ಇದರಿಂದ ಇವರಿಗೆ ಶತ್ರುಮಂಡಲಿಯು ಬದೇಶ ಹೆಚ್ಚಿರುವುದು. ಭರತಖಂಡವೈ ಇವರಿಗೆ ಕ್ಯುತಪ್ಪಾವುದರಿಂದ ಈ ಇತರ ಪ್ರದೇಶಗಳೆಲ್ಲಕೂ ಬಂಧವಿಮೋಜನೆಯಾಗುವ ಸಂಭವನಿದೆ. ಯೂರೋಪಿನಲ್ಲಿ ಸಾವಕಾಶ ವಾಗಿ ದೊಡ್ಡ ರಾಜ್ಯವಾಗಿ ಅಭಿವೃದ್ಧಿ ಪಡೆದ ಇಟಲಿ ಜರ್ಮನಿ ದೇಶಗಳು ಎಷಿಯದ ಕೊಳ್ಳೆಯಲ್ಲಿ ತಾವು ಭಾಗವನ್ನು ಪಡೆಯಲಾಗದೆ ಹೋದುದರಿಂದ ಹಿಂದೆ ರೂಢಿಮೂಲರಾಗಿರುವವರ ಅಧಿಕಾರವನ್ನು ಸಡಲಿಸಿ ತಾವು ಲಾಭ ಪಡೆಯಲು ಪ್ರಯತ್ನಿಸಿದವು. ಜರ್ಮನರ ಉರವಣಿಯಿಂದ ಆಪಾಯಕ್ಕೆ ಗುರಿಯಾಗಿದ್ದ ಬ್ರಿಟಿಷರೂ ಮುಹ್ಯಕರೂ ಜಪಾನರೂ ಸೇರಿ ಕಳೆದ ಐರೋಪ್ಯ ಯುದ್ಧದಲ್ಲಿ ಅವರನ್ನು ಸದೆಬಡೆದರೂ ಇಟಲಿಯವರು ಎಷಿಯದಲ್ಲಿ ಸಾಮಾರ್ಜ್ಯವನ್ನು ಕಟ್ಟಿವ ಆಶೀಯನ್ನು ಇನ್ನೂ ಬಿಟ್ಟಿಲಿ. ಈಚೆಗೆ ಅಮೇರಿಕದವರು ಕ್ರಮಕ್ರಮವಾಗಿ ಈ ಖಂಡದಲ್ಲಿ ಪ್ರಾಬಲ್ಯ ಪಡೆಯಲಾರಂಭಿಸಿದುವರು.

ಎಷಿಯಾ ಖಂಡದಲ್ಲಿ ಬ್ರಿಟಿಷರ ಸಾಮಾರ್ಜ್ಯಕ್ಕೆ ಭಯವನ್ನು ಕಲ್ಪಿಸತಕ್ಕೆವರು ಮುಹ್ಯಕರು. ಮುಹ್ಯಕ ರಾಜ್ಯಕ್ಕೆ ಸಾಪ್ತಭಾವಿಕ ವ್ಯವಸ್ಥೆ ಇನ್ನೂ ಉಂಟಾಗಿಲ್ಲ. ಅದು ಭೂತಾಕಾರವಾಗಿ ಹಬ್ಬಿದ್ದರೂ ಅದಕ್ಕೆ ವ್ಯಾಪಾರಕ್ಕಾಗಿ ಪರಸಂಪರ್ಕ ಇಲ್ಲ. ಇದರ ಪೂರ್ವ ಪಶ್ಚಿಮೋತ್ತರ ತೀರಗಳು ಶೀತಿದಿಂದ ಮುಚ್ಚಿಕೊಗಿವೆ. ಇವರ ರಾಜ

ಧಾನಿ ಇದ್ದ ಬಾಲ್ಯಕ ಕಡಲಿನಲ್ಲಿ ವರ್ಷಕ್ಕೆ ಹಲವು ತಿಂಗಳು ಹಿಮವು ದೊಡ್ಡ ಹೆಡಗುಗಳ ಸಂಚಾರವನ್ನು ಆತಂಕಪಡಿಸುವುದು. ಅಲ್ಲದೆ ಕಿಷ್ಟಿಂಥವಾದ ಈ ಸಮುದ್ರದ ಸುತ್ತಲು ಹಲವು ಪ್ರಬಲ ರಾಜ್ಯಗಳು ಇರುವುದರಿಂದ, ಖುಷ್ಯಕರು ಫ್ರಾನ್ಸ್, ಸ್ವಾಂಜಿನೇವಿಯಾ, ಡೆನಾಕ್ರಾಂ, ಜರ್ಮನಿ, ಹಾಲೆಂಡು, ಪ್ರೋಲೆಂಡು ದೇಶಗಳನೆಲ್ಲಾ ವಶಪಡಿಸಿಕೊಂಡ ಹೂರತು ಖುಷ್ಯಕರಿಗೆ ನಿರಾಪದವಾದ ಸಮುದ್ರ ತೀರವು ದೊರೆಯುವ ಹಾಗಿಲ್ಲ. ಪ್ರೋವೆದಿಕ್ಕಿನಲ್ಲಿ ವಾಳಿಪ್ರೋಸ್ಪ್ರೆಕನೆಗರವು ವರ್ಷದಲ್ಲಿ ಮುಕ್ಕಾಲು ಕಾಲ ಹಿಮದಿಂದಮುಚ್ಚಿ ಹೊಗ್ಗೆನುವುದು. ಹಿಮವಲಯದಿಂದ ಕೆಳಕ್ಕೆ ವರ್ಷವಾದ್ಯಂತವೂ ಹಿಮಮುಕ್ಕುವಾಗಿದ್ದ ಆಫ್ರಿಕ್ ರೀವು ನಗರವನ್ನು ಇವರು ಸಂಪಾದಿಸಿದ್ದರು. ಜಪಾನು ಇದನ್ನು ಕಿಶ್ತು ಕೊಂಡರಲ್ಲಿದೆ ಇಂಥಾ ರಲ್ಲಿ ಉತ್ತರಮಂಜೂರಿಯಾವನ್ನು ಹಿಡಿದು, ವಾಳಿಪ್ರೋಸ್ಪ್ರೆಕಿಗೊಗ್ಗೆ ಬರ ತಕ್ಕು ದಾರಿಯನ್ನು ಸಹ ಮುಚ್ಚಿತ್ತಿರುವರು. ಖುಷ್ಯಕ ರಾಜ್ಯದ ಭೂ ಸರಹದ್ದು ದುರ್ಗಮವಾದ ಕಾಡುಗಳಿಂದಲೂ ಮರಬೂಮಿಗಳಿಂದಲೂ ಪರ್ವತಗಳಿಂದಲೂ ಆವೃತವಾಗಿದೆ. ಖುಷ್ಯಕರು ನಿರ್ವಾಹಿಸಿಲ್ಲದೆ ತಮ್ಮ ಸೌಕಾಬಲವನ್ನು ದಕ್ಷಿಣದಲ್ಲಿರುವ ಕಪ್ಪುಕಡಲಿನಲ್ಲಿ ಇಟ್ಟಿರುವರು. ಆದರೆ ಈ ಕಡಲಿನ ಮುಖವು ದೇಶದಲ್ಲಿ ತುರುಕರು ಲೋಕದಲ್ಲಿಲ್ಲಾಗುತ್ತೇಂತೆ ಬಲವಾದ ಜಲದುರ್ಗವನ್ನು ಕಟ್ಟಿಕೊಂಡು ಕುಳಿತಿದ್ದರು. ಈ ಕಾನಿಸ್ಪ್ರೋಂಟೊಪಲ್ ನಗರವನ್ನು ಹೇಗಾದರೂ ಮಾಡಿ ಸಂಪಾದಿಸಿ ಬೇಕೆಂದೂ ಖುಷ್ಯಕರು ಒಂದು ಶತಮಾನದಿಂದಲೂ ಸಾಹಸಮಾಡಿದರು. ಅದು ಆವರ ಕ್ಯಾಸೇರಿತೆಂದರೆ ಬ್ರಿಟಿಷರು, ತಮಗೆ ಎಷಿಯಾ ಆಫ್ರಿಕಾ ಖಂಡಗಳಲ್ಲಿ ಒಂದು ಕ್ರೈಯಗಲ ಸ್ಥಳ ಸಹ ಆರಗಳಿಗೆಯೂ ಉಳಿಯಲಾರಿ ದಂದು ಹೆದರಿ ಖುಷ್ಯಕರ ಸರ್ವಪ್ರಯತ್ನಗಳನ್ನೂ ವಿರೋಧಿಸಿ ಭಂಗ ಪಡಿಸುತ್ತ ಬಂದರು. ಕಳೆದ ಐರ್ಬೇಸ್ಯ ಯುಧಾಕಾಲದಲ್ಲಿ ಬ್ರಿಟಿಷರು ಫ್ರೆಂಚರ ನಿಬಂಧದಿಂದ ಈ ನಗರವನ್ನು ಖುಷ್ಯಕರು ಜಯಿಸಲು ಒಪ್ಪಿದ್ದರು. ಆದರೆ ಖುಷ್ಯಕರ ರಾಜ್ಯ ವಿಪ್ಪಾನವೂ ಏಷ್ಟಫಾ ಕನೂಲನ ಶಾಯ್ರ ವೂ ಈ ಎಪಾರ್ಡನ್ನು ಭಂಗಪಡಿಸಿದವು. ಖುಷ್ಯಕರು ಇರಾಣ ಮತ್ತು ಆಂತರಿಕ ಸಮುದ್ರಗಳ ತೀರದವರಿಗೆ ಹಬ್ಬಲು ಅನೇಕ ಪರಯತ್ನಗಳನ್ನು ನಡೆಸಿ

ವರು. ಬಿಟ್ಟಿವರು ಅರಬ್ ಇರಾಣ ಪತಾಟ ದೇಶಗಳಲ್ಲಿ ತಮ್ಮ ಅಧಿಕಾರಕ್ಕೆ ಬೆಂಬುನ್ನು ಕಟ್ಟಿ ಅದಕ್ಕೆ ಅವಕಾಶ ಕೊಡಲಿಲ್ಲ. ಕಳಿದ ಮಹಾಯುದ್ಧದ ನಂತರ ಬಿಟ್ಟಿವರು ಇರಾಕ್, ಇರಾಣ, ಕಾಕೆಸಸ ದೇಶಗಳನ್ನು ಲಾಲಾ ನುಂಗಲು ಸ್ರಮತ್ತು ಪಟ್ಟಿರು. ಕಡೆಯು ಏರಡು ತುತ್ತಗಳು ಅವರಿಗೆ ದಕ್ಕಲಿಲ್ಲ. ಜನಸಾಂದ್ರತೆಯಿಂದಲೂ ಒಬ್ಬ ಪರಾಕ್ರಮಗಳಿಂದಲೂ ಮೇರೆಯುತ್ತಿದುವ ಮುಷ್ಯಕರಿಗೆ ಮಾನುಬ್ಯಸಾಂಗವಂತೆ ಬಿಟ್ಟಿವರು ಕಟ್ಟಿರುವ ದಿಗ್ಂಧನವನ್ನು ಅವರು ಒಡೆದುಹಾಕಲು ಸರ್ವಪ್ರಯತ್ನಗಳನ್ನು ಮಾಡುತ್ತಿರುವರು. ಇವರಿಬ್ಬಿಗೂ ಹುಟ್ಟಿರುವ ಸ್ವಧೇಯಿಂದ ಎಷಿಯಾದ ರಾಜಾಧಿಕಾರ ವ್ಯವಸ್ಥೆಗೆ ಸ್ಥಿರತ್ವವು ತಪ್ಪಿಹೋಗಿರುವುದು.

ಈ ವ್ಯವಸ್ಥೆಗೆ ಇದೇ ತರಹದ ಕೃರಣಗಳಿಂದ ಜಾವಾನರು ಮತ್ತೊಂದು ಕಡೆ ಭಂಗವನ್ನು ತಡುತ್ತಿರುವರು. ಉಪಾನರಲ್ಲಿ ಜನಸಂಖ್ಯೆ ಅತಿ ಹೆಚ್ಚಿದೆ; ವಲಸೆಗೆ ಸ್ಥಳವಿಲ್ಲ; ಸಾಕಾದಷ್ಟು ಆಹಾರವಾಗಲಿ ಹತ್ತಿ ಮುಂತಾದ ಕ್ಯಾರಿಕೆಯ ಬೆಳಸುಗಳಾಗಲಿ ಇಲ್ಲಿ ಬೆಳೆಯುವುದಿಲ್ಲ. ಕಬ್ಬಿಣ ಕಲ್ಲಿದ್ದಲು ಕಲ್ಲಿಕ್ಕೆಗಳೂ ಇಲ್ಲ. ಆದರೆ ಇವೆಲ್ಲವೂ ಪಕ್ಕದಲ್ಲಿರುವ ಚೀಟಾದೇಶದಲ್ಲಿ ಅಖಂಡವಾಗಿ ದೊರೆಯುವುದು. ಅವುಗಳನ್ನು ವಶಪಡಿಸಿಕೊಳ್ಳಲು ಪಾಶ್ಚಾತ್ಯರು ಅಡ್ಡಿ ಪಡಿಸುತ್ತಿರುವರು. ಈ ಅಡ್ಡಿಯನ್ನು ಮುರಿಯಲು ಜಾವಾನರು ವಿಪರೀತ ಗಲಭಿ ಹಚ್ಚಿರುವರು.

### ಉ ಪಾಶ್ಚಾತ್ಯರ ಪರಸ್ಪರ ಆಸ್ತಿಯಾ ಸ್ವಧೇ

ಪಾಶ್ಚಾತ್ಯರು ಒಬ್ಬರು ಮತ್ತೊಂಬ್ಬರ ಲಾಭವನ್ನು ಮಾರಿಯಲು ಎಷಿಯಾದ ದೇಶಗಳನ್ನು ಎತ್ತಿಕಟ್ಟಿತ್ತು ನಾನಾ ವಿಧವಾಗಿ ಕೆರುಕುಳ ನಡೆಸುತ್ತಿರುವರು. ಇದರಿಂದ ಈ ಖಂಡದಲ್ಲಿ ಒಂದು ವಿಧವಾದ ಜಾಗ್ರತ್ತಾತ್ಮಕ ಹುಟ್ಟಲು ಅವಕಾಶವುಂಟಾಗಿದೆ. ತುರ್ಕಿ ಚೀನಾ ಮೊದಲಾದ ರಾಜ್ಯಗಳು ಸಂಪೂರ್ಣವಾಗಿ ಖಿಲಾಫದ ಹೋದುದಕ್ಕೆ ಇವರ ಪರಸ್ಪರ ಆಸೂಯೆಯೇ ಕಾರೆಣವಾಗಿದೆ. ಚೋಲಾಷಿವಿಕರ ಒಳಸಹಾಯವು ಎಷಿಯಾ ಖಂಡದಲ್ಲಿ ಮಂಡಿಸಿರುವ ಸರ್ಕಳಸಾಮಾಜ್ಯವ್ಯವಸ್ಥೆಗಳನ್ನು ಮುರಿಯಲು ಹವಣಿಸುತ್ತಿದೆ.

### ೨. ಜಪಾನರ ಅಭ್ಯಂದಯ

ಅಜೇಯರೆಂದು ಸಾರಿಕೊಳ್ಳುತ್ತಿದ್ದ ಏರೋಪ್ಲೈರಲ್ಲಿ ವೀರಾಧಿವೀರ ರೈನ್‌ಸಿದ್ದ ಬುಷ್ಟ್‌ಕಾನ್‌ನ್ನು ಮಂಕುಮೋರೆಯ, ಕರಿಮೋಗಲಿನ, ಗಿಡ್‌ದೇಹದ, ಸಸ್ಯಾಹಾರದ ಜಪಾನರು ಲೀಲಾಜಾಲವಾಗಿ ಸೋಲಿಸಿಬಿಟ್ಟರು. ಈ ವಿಜಯವು ಏಷಿಯನರ ಮನೋಭಾವದಲ್ಲಿ ನಿಶ್ಚಯವನ್ನು ಹುಟ್ಟಿಸಿತು. ಏರೋಪ್ಲೈ ಪ್ರಭಾಗಳಲ್ಲಿ ಇವರು ಇಟ್ಟುಕೊಂಡಿದ್ದ ಭಕ್ತಿವಿಶ್ವಾಸಭೀತಿಗಳು ಅರಗಳಿಗೆಯಲ್ಲಿ ಮಾತ್ರವಾಗಿ ಸಕಲರೂ ಸ್ವರಾಜ್ಯಕ್ಕಾಗಿ ಚಳವಳಿ ಪ್ರಾರಂಭಮಾಡಿದರು. ಅಪಜಯದಿಂದ ಮುಂಗಾಣದಿದ್ದ ಬುಷ್ಟ್‌ಕ ಸರಕಾರದ ವಿರುದ್ಧ ಆಲ್ಲಿನ ಪ್ರಜಾವಕ್ಷದವರು ದಂಗೆಯೆಬ್ಬಿಸಿ ರಾಜಕೀಯ ಸುಧಾರಣೆಗಳನ್ನು ಕಸುಕೊಂಡರು (೧೯೦೫). ಇದೇ ರೀತಿ ತುರ್ಕಿ ಇರಾಣ, ಚೀನಾ, ಇಂಡಿಯಾ, ಕೊರಿಯಾ ದೇಶಗಳಲ್ಲಿ ಪ್ರಜೆಗಳು ನಿರಂತರ ಪ್ರಭುತ್ವದ ವಿರುದ್ಧ ದಂಗೆಯೆಬ್ಬಿಸಿ ಧಾರ್ಂದಲೆ ಮಾಡಿದರು. ಜಪಾನರ ವಿಜಯಕ್ಕೆ ಪಾಶ್ಚಾತ್ಯಕ್ಕೆ ನಾಗರಕತೆಯ ಪರಿಗ್ರಹವೇ ಕಾರಣವೇದು ತಿಳಿದು ಏಷಿಯದ ಸಕಲ ದೇಶಗಳವರೂ ಈ ನಾಗರಕತೆಯನ್ನು ಪಡೆಯಲು ಸುಧಾರಣೆಗಳನ್ನು ಕೈಕೊಂಡರು.

ಏಷಿಯದ ಸಕಲ ಜನರೂ ಜಪಾನರನ್ನು ತಮ್ಮ ಮುಖಿಂಫರೆಂದು ಗೌರವಿಸಲಾರಂಭಿಸಿದರು. ಮುಸಲ್ಮಾನರು ಆವರಿಗೆ ತಮ್ಮ ಮತದೀಕ್ಷೆ ಕೊಟ್ಟು ಏರೋಪ್ಲೈನ್‌ನ್ನು ಧ್ವಂಸಮಾಡಬೇಕೆಂದು ಚಳವಳಿ ಮಾಡಿದರು. ಏಷಿಯದ ಕೆಲಸಗಾರರಿಗೆ ಬಿಳಿಯಜನರು ಕೊಡುತ್ತಿದ್ದ ಹಿಂಸೆಯನ್ನೂ ಅವಮಾನವನ್ನೂ ಇಡುವರೆಗೂ ಯಾರೂ ಕೇಳುತ್ತಿರಲಿಲ್ಲ. ಆದರೆ ೧೯೦೯ರಲ್ಲಿ ಅಮೇರಿಕಾದೇಶದಲ್ಲಿ ಕೆಲ ಜಪಾನರನ್ನು ಬಿಳಿಯರು ತುಚ್ಛವಾಗಿ ಕಾಣಲು, ಜಪಾನರು ಸಹಿಸದೆ ಏಷಿಯಾ ಖಂಡದವರನ್ನೇ ಲ್ಲಾ ಕರ್ಕಾ ಇಸಿ ಆವರಿಗೆ ತಾವು ರಕ್ಕುಕರಂತೆ ವ್ಯವಹರಿಸಿ ಬಿಳಿಯರಿಗೆ ಉಬ್ಬಸವನ್ನು ಒಟ್ಟುಮಾಡಿದರು. ಜಪಾನರ ಅನೇಕ ಮುಖ್ಯ ಪುರುಷರು ಏರೋಪ್ಲೈದ ಆಳಕೆಯನ್ನು ತಪ್ಪಿಸಿ ಏಷಿಯಾಖಂಡವನ್ನು ಉದ್ಧರಿಸುವದು ಜಪಾನಿನ ಧರ್ಮವೇಂದು ಸಾರತೊಡಗಿ ಈ ಖಂಡದಲ್ಲಿ ಜನಜಾಗೃತಿಯನ್ನು ಹಲವು ವಿಧದಲ್ಲಿ ಉಂಟುಮಾಡಿದರು. ಒಕ್ಕನೂ ಎಂಬ ಮಹಾಪುರುಷನು

೧೯೦೭ ರಲ್ಲಿ ಭರತಕುಂಡದ ವಿಚಾರವಾಗಿ ಒಂದು ಭಾವಣದಲ್ಲಿ ಈ ರೀತಿ ಹೇಳಿದನು. “ಹಿಂಡೂ ದೇಶದ ಇಂ ಕೋಟಿ ಜನರು ಏರೋಪ್ರೈರಂದ ಹಿಂಸೆಪಟ್ಟು ಜವಾನರ ಸಹಾಯವನ್ನು ಎದುರು ನೋಡುತ್ತಿರುವರು. ಏರೋಪ್ರೈರ ವ್ಯಾಪಾರಕ್ಕೆ ಬಹಿಪ್ರಾರ ಹಾಕಲು ಅವರು ತೊಡಗಿರುವರು. ಆದ್ದರಿಂದ ಜವಾನರು ಈ ಅವಕಾಶವನ್ನು ಕಳೆದುಕೊಂಡು ಹಿಂದುಸ್ಥಾನಕ್ಕೆ ಹೋಗಿದ್ದರೆ ಆ ದೇಶಿಯರು ನಿರಾಶರಾಗುವರು.....ಆ ದೇಶದ ಜನರು ಜವಾನರನ್ನು ಎದುರು ನೋಡುತ್ತಿರುವಾಗ ಜವಾನರು ಅತ್ತುಕಡೆ ಏತಕ್ಕೆ ಕೈಚಾಚಬಾರದು ?” \*

ಜವಾನರು ಕೋರಿಯವನ್ನು ನುಂಗಿ, ಚೀಣವನ್ನು ಹಿಂಸುತ್ತು, ಪಾಶ್ಚಾತ್ಯರೊಡನೆ ಸೇರಿಕೊಂಡು ಏಷಿಯದ ಹಿತಕ್ಕೆ ಸಿರೋಧವಾಗಿ ಆಜರಿ ಮತ್ತು ಬರಲಾರಂಭಿಸಿದಾಗ ಏಷಿಯನರಿಗೆ ಅವರ ಮೇಲೆ ಕೋಪ ಹುಟ್ಟಿದ್ದ ನಿಜ. ಆದರೂ ಜವಾನರ ಅಭ್ಯಾದಯವು ಈ ಖಂಡದ ಈಗಿನ ಜಾಗೃತಿಗೆ ಅತಿಮುಖ್ಯವಾದ ಕಾರಣವಾಗಿದೆಂಬುದು ಮಾತ್ರ ಸುಳ್ಳಲ್ಲ.

### ೬ ಪಾಶ್ಚಾತ್ಯ ನಾಗರಜತೀಯ ಮೋಹನ.

ಪಾಶ್ಚಾತ್ಯರು ತಮ್ಮ ಆಧೀನ ದೇಶಗಳಲ್ಲಿ ವಾಣಿಪಾರ ಲಾಭವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ರಾಜಾಧಿಕಾರವನ್ನು ಭದ್ರಪಡಿಸುವುದಕ್ಕಾಗಿ ತಾವು ಮಹಾ ವೈಭವದಿಂದ ಮೇರೆಯುವುದಕ್ಕಾಗಿ ಸ್ತೋತ್ರ, ರೈಲು, ಸೇತು, ನೀರಾವರಿ ಕೆಲಸಗಳು ಮೊದಲಾದವುಗಳನ್ನು ಕಲ್ಪಿಸಬೇಕಾಯಿತು. ಅಲ್ಲಿನ ಜನರು ತಮ್ಮ ಮೂಗಿನ ಸೇರಕ್ಕೆ ನಡೆಯುವಂತೆ ಮಾಡುವುದಕ್ಕಾಗಿ ತಮ್ಮ ವೈಭವವನ್ನು ತೋರಿಸುವುದಕ್ಕಾಗಿ ಅವರಿಗೆ ಹೊಸಕ್ರಮದಲ್ಲಿ ತಮ್ಮ ಭಾಷೆಯಲ್ಲಿ ವಿದ್ಯೆ ಹೇಳಿಸಲಾರಂಭಿಸಿದರು. ಇದರಿಂದ ಈ ದೇಶದ ಜನಗಳಲ್ಲಿ ವಿದೇಶಿ ನಡೆನುಡಿಗಳಲ್ಲಿ ಮೋಹವೂ ಸ್ವದೇಶಿ ನಡೆನುಡಿಗಳಲ್ಲಿ ವೈಮುಖ್ಯವೂ ಹುಟ್ಟಿದವು.

ವಿದೇಶಿ ಮೋಹವನ್ನು ಹೆಚ್ಚಿಗೆ ಪಡೆದವರು ವಿದೇಶಿ ನಾಗರಕತೀಯನ್ನು ಶಂದು ಒಳಗಿಸಿಕೊಂಡು ದೇಶಿಯ ನಡೆನುಡಿಗಳನ್ನು ತಿದ್ದಿಕೊಳ್ಳಬೇಕೆಂದು ಮುಧಾರಾಣಾ ಚಳವಳಿಯನ್ನು ಕಲ್ಪಿಸಿದರು. ಸ್ವದೇಶಿ

\* ಫ್ರಾಂಕ್ ಸಮಸ್ಯೆ (೧೯೭೦), ೧೧.೨ (ಉದಾಹರಣೆ)

ವೈಮುಖ್ಯವನ್ನು ಅಧಿಕವಾಗಿ ಪಡೆದವರು ಎಲ್ಲದರಲ್ಲಿ ಬೋಧಾಸೀನ್ಯವನ್ನು ಪಡೆಮ ಯಾವುದನ್ನೂ ನಂಬದೆ ಖಂಡಿಸತಕ್ಕ ಶೂನ್ಯಬುದ್ಧಿಯನ್ನು ಪಡೆದರು. ಇಂಥವರು ತಮ್ಮ ದೇಶದ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಹಳೆಯ ಕ್ರಮಗಳೆಲ್ಲವೂ ನೇನಿಸಿದ ಗಳಿಗೆಯಲ್ಲಿ ಘ್ಯಂಸವಾಗಿ ಬಿಡಬೇಕೆಂದು ಬಯಸಿ ವಿಪ್ಪಣಿಕೆಯನ್ನು ಪ್ರಾರಂಭಿಸುವುದು ಸಹಜ. ಸ್ವಲ್ಪ ಕಾಲಾನಂತರ ಈ ಚಳವಳಿಯು ರಾಜಕೀಯ ರಂಗವನ್ನೂ ಹೊಕ್ಕು ಸಕ್ರಮವಾದ ಸಾಂಕುಶ ಸುಧಾರಣೆಯನ್ನು ವಿರೋಧಿಸುವುದು. ಈ ಕಾರ್ಯತ್ವವನ್ನು ಪ್ರಾಜ್ಯವಾಂಭಿಯನ್ನು ವಿದೇಶಪ್ರಭುವರ್ಗ ದವರು ಎದುರಿಸಲು ಆಶ್ರೂರಾಗುವರು. ಆದ್ದರಿಂದ ಅಧೀನ ಜನ ಕೋಟಿಗೆ “ಆಸ್ತಿಕ” ವಾದ ತಂಡರೆ ತಮ್ಮ ಪ್ರಭುತ್ವದಲ್ಲಿ ವಿಶ್ವಾಸ ಹುಟ್ಟಿಸುವ ವಿದ್ಯೆಯನ್ನು ಮಾತ್ರ ಕೋಡಬೇಕೆಂದು ಅನೇಕ ಪಾಶ್ಚಾತ್ಯ ಸಾಮಾಜಿಕವಾದಿಗಳು ಹೇಳತ್ತೊಡಗಿರುವರು.

ಪಾಶ್ಚಾತ್ಯರ ವಿದ್ಯಾಪ್ರಸಾರದಿಂದ ಆವರಲ್ಲಿ ಕಂಡುಬರುವ ವಣಿ ದ್ವೀಪ, ಮತವೈಷಮ್ಯ, ಭೋಗಲಾಲಸತ್ತಿ, ಪರಸ್ಪಾಪಹರಣವೃತ್ತಿ ಮೊದಲಾದ ದುರುಣಿಗಳು ಸಹ ಈ ಖಂಡಕ್ಕೆ ಹರಡಿ ನಾನಾ ವಿಧ ವಾದ ಗಲಭೆಯನ್ನು ಹುಟ್ಟಿಸುತ್ತಿವೆ.

#### ಃ. ಸುಧಾರಣೆಯ ಚಳವಳಿಗಳು

ಎಸಿಯದ ಜನರಿಗೆ ತಮ್ಮ ಹೀನದಶೀಯು ಮಂದಟ್ಟಾದಾಗ ಆದಕ್ಕೆ ತಮ್ಮಲ್ಲಿ ಹುಟ್ಟಿರುವ ದೋಷಗಳೇ ಕಾರಣವೇಂದೂ ಆವುಗಳನ್ನು ಪರಿಹರಿಸಿ ಮುಂದುವರಿಯಬೇಕೆಂದೂ ಬುದ್ಧಿ ಹುಟ್ಟಿವುದು ಸಹಜ. ಈ ಸುಧಾರಣೆ ಪ್ರವೃತ್ತಿಯು ಎರಡು ಮುಖವಾಗಿ ಪ್ರವಹಿಸುವುದು. ಕೆಲವರು ತಮ್ಮ ಹೀನದಶೀಯು ತಾತ್ಪರ್ಯಲಿಕವಾಡುದೆಂದೂ ತಮ್ಮ ಚರಿತ್ರೆಯಲ್ಲೂ ಒಂದು ದಿವ್ಯಯುಗವಿದ್ದಿತೆಂದೂ ಆ ಯುಗದ ಸನಾತನ ಸದಾಚಾರಗಳನ್ನು ಪುನಃ ಸಂಪಾದಿಸಿದರೆ ತಾವು ಉದಾರವಾಗಬಹುದೆಂದೂ ಆಭಿಪೂರ್ಯಸಟ್ಟು ವಿದೇಶೀ ವೈಮುಖ್ಯವನ್ನು ಕೊಂಡಾಡುವರು. ಈ ಚಳವಳಿಯು ಜನರಲ್ಲಿ ಸ್ವಸ್ವರೂಪ ಜ್ಞಾನವನ್ನೂ ಆತ್ಮಗೌರವವನ್ನೂ ವಿಕಿರಣ ಬುದ್ಧಿಯನ್ನೂ ಸ್ವದೇಶಾಭಿಮಾನವನ್ನೂ ಹುಟ್ಟಿಸುವುದು. ಈ

ಪಕ್ಕದವರು “ ಸಾಂಪ್ರದಾಯಿಕ ಆಧವಾ ಸನಾತನ ಸುಧಾರಕರು ” ಎನ್ನಿ ಸುವರು. ಇವರ ಚೆಳವಳಿಯು ಐರೋಪ್ಯರ ವಿಜಯಕ್ಕೆಂತಲೂ ಮುಂಚೆನಿಂದ ನಡೆದು ಬಂದಿದ್ದರೂ ಆ ವಿಜಯದಿಂದ ಅತ್ಯಂತ ಪ್ರಾಬಲ್ಯವನ್ನು ಪಡೆಯಿತು. ಈ ವಿಜಯಾನಂತರ ವಿದೇಶಿಗಳ ಹೋಕವು ತಲೆಯೆತ್ತಿಕೊಂಡಾಗ ಕೆಲವರು ಪಾಶ್ಚಾತ್ಯ ನಾಗರಕತೆಯ ಸಾರವಾದ ಅಂಶಗಳನ್ನೇ ಲಾಲ್ ಹೊಸ ದಾಗಿ ಶಾಪು ಪರಿಗ್ರಹಿಸಿ ಮುಂದುವರಿಯಬೇಕೆಂದು ಅಭಿಪೂರ್ಯ ಪಟ್ಟರು. ಇವರು “ ನವೀನ ಆಧವಾ ಆಧುನಿಕ ಸುಧಾರಕರು ” ಎನ್ನಿ ಸುವರು. ಹಿಂದೂ ದೇಶದಲ್ಲಿ ಮೊದಲನೆಯ ಪಕ್ಕಕ್ಕೆ ದಯಾನಂದ ಸರಸ್ವತಿ ವಿವೇಕಾನಂದರನ್ನೂ ಎರಡನೆಯದಕ್ಕೆ ರಾನಡೆ ಸೈಯದ ಆಹಮ್ಮದರನ್ನೂ ಉದಾಹರಣೆಯಾಗಿ ಹೇಳಬಹುದು. ಏಷಿಯದ ಸಕಲ ದೇಶಗಳಲ್ಲೂ ಸುಧಾರಣಾ ಪ್ರವೃತ್ತಿಯು ಈ ಎರಡು ಮುಖವಾಗಿಯೂ ಹರಿಂಚು ಕಡೆಗೆ ಸಂಗಮವಾಗಿರುವುದು.

ಸಮಾಜದಲ್ಲಿ ಸುಧಾರಣೆಯು ಸರ್ಕಾರದೆ ಸಹಾಯದಿಂದ ಹೊರತಾಗಿ ಬರಿಯ ಕೂಗಾಟದಿಂದ ಜಯಪ್ರದವಾಗಲಾರದೆಂದು ಉಭಯ ಪಕ್ಕದ ಸುಧಾರಕರೂ ಸ್ವಲ್ಪದರಲ್ಲೇ ಕಂಡುಕೊಳ್ಳುವರು. ಆದರೆ ಎಷಿಯದ ಸ್ವದೇಶಿಗಳು ( ಉದಾ:- ತುರ್ಕಿ, ಇರಾಣ, ಪಠಾಣ, ಚೀಣಾ ) ಆಧವಾ ವಿದೇಶಿಗಳು ( ಉದಾ:- ಹಿಂದುಸ್ಥಾನ ) ಸರ್ಕಾರಗಳೆಲ್ಲವೂ ಈದ್ದು ನಿರಂಕುಶವಾಗಿದ್ದು ದೊಂದಿಂದ ಪ್ರಜಾಪಕ್ಕದವರಿಗೆ ಅವುಗಳ ಸಹಾಯವು ದೊರೆಯುವೆಂತಿರಲ್ಲ. ಆದ್ದರಿಂದ ಸುಧಾರಣೆಯು ಎಲ್ಲಾ ಕಡೆಯಲ್ಲೂ ಸಾಂಕುಶರಾಜ್ಯ ಭಾರವನ್ನು ಬಯಸಿ ರಾಜಕೀಯ ಸುಧಾರಣೆಯನ್ನು ಮುಂದು ಮಾಡಿಕೊಂಡು ಕೆಲಸ ಮಾಡತ್ತೊಡಗಿತ್ತು.

ಸ್ವಲ್ಪದರಲ್ಲೇ ಈ ನಿರಂಕುಶ ಸರ್ಕಾರದ ಪ್ರಭುಗಳೂ ಐರೋಪ್ಯರೂ ಈ ಸರ್ಕಾರವಾದ ಸಾಂಕುಶ ರಾಜಕೀಯ ಚೆಳವಳಿಯನ್ನು ಅತಿಕೂರವರ್ತನೆಯಿಂದ ಆಡಗಿಸಿಬಿಟ್ಟರು. ಇದರಿಂದ ಜನರಿಗೆ ಪಾಶ್ಚಾತ್ಯರಲ್ಲಿ ಉತ್ತರಿಸಿದ್ದೇವನೂ ಸಾಂಕುಶ ಸುಧಾರಣೆಯಲ್ಲಿ ತಾತ್ಪೂರವೂ ಹುಟ್ಟಿದವು. ಸುಧಾರಕರು ಕ್ರಮವಾಗಿ ಜನಾಂಗವಾದಿ ( nationalist ) ಗಳ ಪಕ್ಕದಲ್ಲಿ ಸೇರಿ ಲೀನವಾಗಿ ಹೋದರು.

## ಉ ಸ್ವಜನಾಭಿಮಾನಜನ್ಯವಾದ ತಿರಸ್ವಾರ

ಪಾಶ್ಚಾತ್ಯರು ತಮ್ಮ ಸಾಮಾಜಿಕವನ್ನು ಕಟ್ಟಿ ತಮ್ಮ ಆಧಿಕಾರ ವನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ದೇಶೀಯ ಜನಗಳು ಅತಿ ಪವಿತ್ರ ವೆಂದು ಭಾವಿಸಿದ್ದ ಸಂಸ್ಥೆಗಳನ್ನು ಶತ ಸಂಖ್ಯೆಯಲ್ಲಿ ಮುರಿದು ಹಾಕಿದ್ದ ೧೦ದ ಮಾನ್ಯನರೂ ಅಭಿಮಾನಿಗಳೂ ಆದ ಈ ಬಂಡದವರಿಗೆ ಮನಸ್ಸು ನೋಂದು ಪಾಶ್ಚಾತ್ಯರ ಮೇಲೆ ಬಹಳ ತಿರಸ್ವಾರ ಹುಟ್ಟಿತು. ಈ ತಿರಸ್ವಾರ ವನ್ನು ಬಹಿರಂಗವಾಗಿ ಹೆಚ್ಚಿಸಿ ಹರಡಲು ಇಸಾಧ್ಯವಾದ್ದರಿಂದ ಅನೇಕರು ಅತಿವಿಕಾಣವಾದ ಮಾರ್ಗಗಳನ್ನು ಹಿಡಿಯುತ್ತಿದ್ದರು. ಉದಾ ಹರಣಿಗಾಗಿ, ರೈಲು ಎಂಬುದು ಭೂಮಾತಿಗೆ ಹಾಕಿರುವ ಸೇರಿ, ಸಿಡುಬು ಮೈಲಿ ಎಂಬುದು ಜನರನ್ನು ನಿರಾಯಾಸವಾಗಿ ಕೊಡು ಪಾಶ್ಚಾತ್ಯರು ತಮ್ಮ ವಲಸೆಗೆ ಸ್ಥಳ ಮಾಡಿಕೊಳ್ಳುವ ಉಪಾಯ ಎಂಬಿವೇ ಹೊದಲಾದ ಮೂರಾಭಿಪೂರ್ಯಗಳಿಗೆ ಅನುವುದೋರಿತತ್ವ. ಲೋಕಮಾನ್ಯತಿಲಕರು ಇವಯಸ್ಸಿನೊಳಗಿನ ನಿರೋಕವನ್ನು ನಿರೋಧಿಸಲು ತಂದ ಶಾಸನವನ್ನು ವಿರೋಧಿಸಿದರಷ್ಟೇ. ವಿದ್ವಿರ್ಗಳಾದ ವಿದೇಶೀಯರು ಪಶುಬಲದಿಂದ ಇಟ್ಟಿರುವ ಸರ್ಕಾರದ ಸಹಾಯದಿಂದತಮ್ಮ ಪವಿತ್ರಚಾರಗಳಿಗೆ ಕೈಹಾಕುವುದು ಹಿಂದೂ ಜನಾಂಗಕ್ಕೆ ತುಂಬಾ ಅವನೂನಕರವೇಂದು ಇವರು ವಾದಿಸಿ ಈ ಶಾಸನವನ್ನು ವಿರೋಧಿಸುವ ನಿರ್ವಿಶ್ವದಿಂದ ಜನತೆಯಲ್ಲಿ ಸ್ವಜನಾಭಿವಾನವನ್ನೂ ಪಾಶ್ಚಾತ್ಯರ ಬಗ್ಗೆ ತಿರಸ್ವಾರವನ್ನೂ ಹುಟ್ಟಿಸಲು ಬಗೆದರು. ಅಲ್ಲದ್ವಾರ್ಪಿಗಳಾದ ಗೊಡ್ಡೆ ಸುಧಾರಕರಿಗೆ ಈ ಬಗೆಯ ನಡತೆಯು ಹಿಡಿಸುತ್ತಿರಲಿಲ್ಲ. ಆದರೆ ಸರ್ಕಾರದವರು ಸುಧಾರಕನನ್ನು ನುಗ್ನಾಬಡಿದಾಗ ಅವರ ಪಕ್ಷದವರೆಲ್ಲರೂ ಜನಾಂಗವಾದಿಗಳಾಗಿ ಪರಿಣಮಿಸಿದರು.

ಜನಾಂಗವಾದಿಗಳಲ್ಲಿ ಕೆಲವರು ಮುಂದೆ ಕೃಂತಿಪಕ್ಷದೆವಾಗಿರುವರು. ವಿದೇಶಿಯರ ಮೇಲೆ ಹುಟ್ಟಿವ ದ್ವೇಷವು ಸರ್ಕಾರದ ದಂಡನಿಸ್ತ್ರಾಹದಿಂದ ಕಡುನೊಂದಾಗ ತಾಳೈತಪ್ಪಿದ ಕೆಲ ತರುಣರಲ್ಲಿ ಕಾಜಕೀಯಹತ್ಯಾವೃತನನ್ನು ಪ್ರೇರಿಸುವುದು. ಈ ತರಹದ ಮನೋಭಾವವನ್ನು ಕೆಲಭಾರತ ಹತ್ಯಾವೃತಿಗಳ ಮಾತುಗಳಿಂದ ಉದಾಹರಿಸಿ ತೋರಿಸಬಹುದು. “( ಈ ಪತ್ರಿಕೆಗೆ ) ಬೇಕಾದ ಚಂದಾದ್ವಯವು ಪ್ರತಿಯೊಬ್ಬ ವಾಚಕನೂ

ಒಬ್ಬ ಏರೋಪ್ಯನ ತಲೆಯನ್ನು ಕೆಂದುಕೊಡುವುದು ನಾಶ್ರವಾಗಿದೆ.” (ಯುಗಾಂತರ ಪಶ್ಚಿಮ) “ರಾಜಕೀಯ ಹತ್ಯೆಯು ಕೊಲೆಪಾತಕವಲ್ಲ” (ಶಾಮಚಿ ಕೃಷ್ಣವರ್ಮ) “ಪರದೇಶೀಯರ ರಾಜ್ಯಗಳಿಂದ ತುಳಿಯಲ್ಪಟಿರುವ ಜನಾಂಗವು ಶಾಶ್ವತವಾದ ಯುದ್ಧವನ್ನೇ (State of war) ಯಲ್ಲಿ ಇದೆ ಎಂದು ನಾನು ನಂಬುತ್ತೇನೆ.” “ಈಗನ ಅಸ್ವಾಭಾವಿಕವಾದ ಸಂಬಂಧವು ನಿವೃತ್ತವಾಗಿದ್ದರೆ ಹಿಂದೂ ಮತ್ತು ಇಂಗ್ಲೀಸು ಜನ ಮತ್ತು ಕುಲಗಳು ಲೋಕದಲ್ಲಿ ಇರುವವರಿಗೂತ್ತು ಯುದ್ಧವು ನಡೆಯುವುದು.” (ಧಿಂಗ್ರನ ವಧಾತ್ಮಾರ್ಥಸಂದೇಹ). ಅಸ್ವಾಭಾವಿಕವಾದ ಈ ಹತ್ಯೆಯಾಗಿವು ಆವಾತ ರಮಣೀಯವೇ ಹೊರಟು ಇಂದ್ರ ಶಾಶ್ವತ ಫಲಗಳನ್ನೂ ಕಲ್ಪಿಸಲಾರದೆಂಬುದು ಈಗ ಹಿಂದೀ ಜನರಿಗೆ ಮನವರಿಕೆಯಾಗಿರುವುದರಿಂದ ಈ ಪಕ್ಷವು ಕುಗಿ ಹೋಗಿದೆ.

### ೭. ಜನಮಂಡಲದ ಸಮಷ್ಟಿ ಚಳವಳಿಗಳು

ವಿಶೇಶೀಯರ ಬಲವನ್ನು ಒಬ್ಬಾರ್ಥಿಗೆ ಮುರಿಯಲು ಆಶಾಧ್ಯವೆಂದರಿತು ಏಷಿಯಾ ದೇಶೀಯರು ಒಬ್ಬಾರ್ಥಿಗಿ ಸೇರಬೇಕೆಂದು ಪ್ರಯತ್ನಪಟ್ಟರು. ಹಲವು ದೇಶಗಳಲ್ಲಿ ರಾಜ್ಯಗಳಲ್ಲಿ ಜದರಿ ಹೋಗಿರುವ ಮುಸಲ್ಮಾನರು, ಆರಬರು, ತುರಾಣರು, ಪಿತ್ತ ಕುಲದವರು ಇವರುಗಳು ತಾವು ಒಂದು ಸಮಷ್ಟಿಕೂಟವಾಗಿ ಸೇರಲು ಬಯಸಿದರು. ಈ ಸಂಬಂಧವಾದ ಜಳವಳಿಯಂದ ಏಷಿಯಾದ ಒಂತೆಯಲ್ಲಿ ಒಂದು ವಿಧವಾದಹಾರುಪೂ ಏಕ್ಯಮತ್ತವೂ ಹುಟ್ಟಿವೆ.

### ೮. ಏರೋಪ್ಯ ಮಾರ್ಪಾಯುದ್ಧ

ಈ ಯುದ್ಧವು ಯೂರೋಪಿಗಿಂತಲೂ ಹೆಚ್ಚಾಗಿ ಏಷಿಯಾದ ಆಧಿಕಮತ್ತು ರಾಜಕೀಯ ಸ್ಥಿತಿಗಳನ್ನು ಮಾರ್ಪಡಿಸಿತು. ಯೂರೋಪಿನಲ್ಲಿ ಆರು ರಾಜ್ಯಗಳು ಯುದ್ಧಕ್ಕೆ ಸೇರದೆ ತಪ್ಪಿಸಿಕೊಂಡವು. ಏಷಿಯಾದಲ್ಲಿ ಇರಾಣ ಪಾಠಾಣ ಡಜ್ಟರ ವರದಲ್ಲಿದುವ ರಾಜ್ಯಗಳನ್ನು ಇದು ಇತರ ರಾಜ್ಯಗಳಿನಲ್ಲಿ ಇದರಲ್ಲಿ ಭಾಗಿಯಾಗಿ ಧನಜನಗಳನ್ನು ಆಪಾದವಾಗಿ ಕಳೆದುಕೊಂಡು

ಮಹಾ ಶ್ವೇಭವನ್ನು ಪಡೆದವು. ಈ ಮೂರು ದೇಶಗಳಲ್ಲಾ ಜರ್ಮನಿಯ ಗುಪ್ತ ಸಂಧಿಗಳಿಂದಲೂ ಆದರ ಶತ್ರುಗಳ ಉರವಣಿಯಿಂದಲೂ ಯುದ್ಧಕ್ಕೆ ಸೇರಿದಕ್ಕೆಂತಲೂ ಹೆಚ್ಚಿದ ಕಷ್ಟ ನಷ್ಟಗಳು ಸಂಭವಿಸಿದವು.

ಯುದ್ಧದ ದೇಸೆಯಿಂದ ಎಷಿಯಾದಲ್ಲಿ ಜರ್ಮನಿಯ ಅಧಿಕಾರವು ಕೊನೆಗಂಡಿತು; ಖುಷ್ಯಕರ ಜ್ಯೇಶ್ವರ್ಯಾತ್ರಾಭಿತ್ವ ತಪ್ಪಿತು. ಐರೋ ಪ್ಯಾರು ತುರುಕ್ಸಾಮಾರಜ್ಞವನ್ನು ಒಡೆದು ಹಂಚಿಕೊಂಡು ಬಿಟ್ಟರು. ಇರಾಣರ ಸ್ವಾತಂತ್ರ್ಯವೂ ಮಾರ್ಯಾಯಿತು. ಜಪಾನರು ಚೀನರನ್ನು ಕೊಳ್ಳು ಹೊಡಿದು ತಪ್ಪು. ಸಂಪತ್ತನ್ನು ಆವಾರವಾಗಿ ಹೆಚ್ಚಿಸಿಕೊಂಡು ಪೂರ್ವ ಶಿಬಿರ ದೇಶವನ್ನು ಆಕ್ರೆ ಮಿಸಿಕೊಂಡರು.

ತಕ್ಕು ಶಿಕ್ಷಣವಿದ್ದರೆ ಎಷಿಯಾದ ಸೈನಿಕರು ಪಾಶ್ಚಾತ್ಯಕ್ಕಿರಿಗೆ ತಲೆಜಾಗಿಸಬೇಕಾಗಲ್ಲವೆಂದು ಈ ಖಂಡದವರು. ತಿಳಿದುಕೊಂಡರು. ಯುದ್ಧರಂಗದಿಂದ ಎಷಿಯಾವಿಗೆ ಹಿಂತಿರುಗಿದ ಲಕ್ಷ್ಯಾಂತರ ಸೈನಿಕರೂ ಕೂಲಿಕಾರರೂ ಐರೋಪ್ಯರ ದೊರ್ಬಲ್ಯಗಳನ್ನೆಲ್ಲ ಅರಿತು ತಮ್ಮತಮ್ಮ ದೇಶಗಳಲ್ಲಿ ತಿಳಿಯ ಪಡಿಸಿ ಅಲ್ಲಿನ ಜನ ಜಾಗೃತಿಗೆ ಕಾರಣರಾದರು. ಎಷಿಯಾದವರಿಗೆ ಪಾಶ್ಚಾತ್ಯಕ್ಕಿರಲ್ಲಿದ್ದ ಮೂರ್ಧ ಭೀತಿಯೂ ಮೋಹನವೂ ಗಾರವ ಭಾವವೂ ಮಾಯವಾದವು. ಯುದ್ಧದ ದಂಸೆಯಿಂದ ಹೊಸ ಹೊಸ ಅಭಿಪೂರ್ಯಗಳೂ ಚೆಳವಳಿಗಳೂ ತಲೆದೊರಿದವು. ಐರೋಪ್ಯರ ಸರ್ವಮಾನ್ಯವಾಗಿದ್ದ ಎಷ್ಟೇ ಕ್ರೀಗಾರಿಕೆಗಳೂ ಈ ಖಂಡದಲ್ಲಿ ಸೆಲೆಸಿದವು.

ಆರಬರೂ ಹಿಂದೂ ದೇಶಿಯರೂ ಸ್ವರಾಜ್ಯಕ್ಕಾಗಿ ಬಹು ಬಲವಾದ ಚೆಳವಳಿ ನೆಡಿಸಿದರು. ಇವರ ಪ್ರಭುಗಳು ಇದನ್ನು ತರಹರಿಸಲಾರದೆ ತಮ್ಮ ನೈರಂಕುಶಲ್ಯವನ್ನು ಸ್ವಲ್ಪ ವುಟ್ಟಿಗೆ ಬಿಡಬೇಕಾಯಿತು.

ಯಾದಾಧಾನೆತರ ನಡೆದ ಸಂಧಿ ನಾಟಕದಲ್ಲಿ ಐರೋಪ್ಯರು ನಿರ್ಲಜ್ಜಯಿಂದ ತಮ್ಮ ಮಾತನ್ನು ವಿಳಿ ಆರಬರನ್ನೂ ಚೀಣರನ್ನೂ ಇರಾಣರನ್ನೂ ಮೋಸಪಡಿಸಿದರು. ಇದರಿಂದ ಎಷಿಯಾವಿಂಡದವರಿಗೆ ಐರೋಪ್ಯರ ಮೇಲೆ ಶಿಳಸಲಸಾಧ್ಯವಾದ ದ್ವೇಷಾನಲವು ಹುಟ್ಟಿತು. ಈ ಸಂಧಿ ಸಭೆಯಲ್ಲಿ ಹಲವು ಎಷಿಯಾ ದೇಶಿಯರು ಪಾಶ್ಚಾತ್ಯರು ಆಚರಿಸುತ್ತಿದ್ದ ಕುಟೀಲ ನೀತಿಯನ್ನು ಕೆಲಿತು ಅವರ ಮೇಲೆ ಆದನ್ನೇ ಪ್ರಯೋಗಿಸಿ

ಲಾರಂಭಿಸಿದರು. ಈ ಸಂಧಿಸಬೇಯವರು ಮಹ್ಯಕದೇಶದಲ್ಲಿ ಬೋಂಗೆ ಹೀಗೆ ಸರಕಾರವು ಕೆಲತಿಂಗಳುಗಳಲ್ಲೇ ಖಿಲಾಫಾಗುವುದೆಂದು ಎಣಿಸಿ ಅದನ್ನು ಲೈಕ್‌ಕೈ ತಾರದೆ ನಾನಾವ್ಯವಸ್ಥೆಗಳನ್ನು ಕಲ್ಪಿಸಿದ್ದು. ಈ ಎಣಿ ಕೆಯು ಅನ್ಯಫಾವಾದ್ದರಿಂದ ತದಾಧಾರವಾದ ಏಷಾಂಡುಗಳೆಲ್ಲವೂ ಸಡಿ ಲವಾಗಿ ಕಳಚಿ ಬೀಳುತ್ತೆ ಬರುತ್ತಿವೆ.

### ೪ ವಿಲ್ಸನ್‌ನ ಪಾರಬಲ್ಯ

ಅಮೇರಿಕಾ ರಾಜ್ಯದ ಅಧ್ಯಕ್ಷನಾದ ವಿಲ್ಸನ್‌ನು ಲೊಕದ ಸಕಲ ಜನರಿಗೂ ತಂತಮ್ಯ ಗತಿಯನ್ನು ಸ್ವಯಂಸೀಣಯ ಮಾಡಿಕೊಳ್ಳುತ್ತಿರುತ್ತಿರುವಿದೆ ಎಂದು ಸಂಖ್ಯಾ ಅಧಿಕಾರವಿದೆ ಎಂದು ಸಂಖ್ಯಾ. ಈ ಸ್ವಯಂಸೀಣಯತತ್ವಕ್ಕೆ ಎಷಿಯಾಖಂಡದ ಪುನರ್ನು ಎಳೆಯಲ್ಪಟ್ಟು, ಇನದು ಎಲ್ಲೆಲ್ಲಾ ಅದರ ಹೆಸರು ಹೇಳಿಕೊಂಡು ಸಾಪೆ ತಂತ್ರ್ಯವನ್ನು ಬಯಸುವವರಾದದ್ದು. ಇದ ರಿಂದ ಜನಜಾಗೃತಿ ಬಹುಭಾಗಿ ಹೆಚ್ಚಿತು.

### ೫ ಮಹಾತ್ಮಾ ಗಾಂಧಿಯವರ ಪ್ರಾಜ್ಞಲ್ಯ

ಗಾಂಧಿಯವರ ಅಸಹಕಾರ ಮತ್ತು ಸತ್ಯಗ್ರಹ ಚಳವಳಿಗಳು ಭರತವಿಂಡದಲ್ಲಿ ಹಿಂದೆ ಎಂದೆಂದಿಗೂ ಕಂಡು ಕೇಳಿಲ್ಲದಷ್ಟು ಜನಜಾಗೃತಿಯನ್ನು ಹುಟ್ಟಿಸುವುದರ ಜಡಿಗೆ ಏಷಿಯಾದ ಸಕಲರಿಗೂ ಉತ್ಸಾಹವನ್ನೂ ಮೇಲ್ಮೊಂದಿಯನ್ನೂ ಕಲ್ಪಿಸಿದವು.

### ೬ ಬೋಂಲಷ್ಟೇವಿಂ ಸಿದ್ಧಾಂತದ ಪಾರಬಲ್ಯ


ಮಹ್ಯಕರು ರಕ್ತದಲ್ಲಾಗುಣಸ್ವಭಾವದಲ್ಲಾ ಅರ್ಥಪಾಲು ಏಷಿಯಾದವರಾಗಿರುವುದರಿಂದ ಇಲ್ಲಿಯ ಜನರೂಡನೆ ಇತರ ವಾಶ್ವತ್ಯರಿಗಿಂತಲೂ ಹೆಚ್ಚು ಎರಕದಿಂದ ಇರಬಲ್ಲರು. ಇವರ ಪ್ರಾಳಯಕಾರಕವಾದ ಬೋಂಗೆ ಹೀವಿಂ ಸಿದ್ಧಾಂತವು ದೀನರಾಗಿ ದೇಸೆಗೆಟ್ಟಿರಕ್ಕೆ ಜನರನ್ನು ಮುಗ್ದಿಸಿ ಮಾಡುವುದರಲ್ಲಿ ಬಹಳ ಶಕ್ತಿವಾಗಿರುವುದು. ಅದರ ಮುಖಂಡರು ಅದನ್ನು ಉನಾಡಾವೇಶವಿಂದ ಎಲ್ಲೆಲ್ಲಾ ಹರಿಂಧತಿರುವುದರಿಂದ ಅದು ಏಷಿಯಾದಲ್ಲಿ ಅತ್ಯಂತ ಪಾರಬಲ್ಯವನ್ನು ಪಡೆದು ವಿದೇಶ ಸಾಮಾಜಿಕಗಳನ್ನು ಧ್ವಂಸಮಾಡಲು ಜನತೆಯನ್ನು ಎತ್ತಿ ಕಟ್ಟಿತ್ತಿದೆ.

## ೧೭ ನವೆಚನಾಂಗೋಡೆಯು

ಮಂಸ್ತಫಾ ಕರೂಲನು ತುರುಕೆರಾಜ್ಯವನ್ನು ಸರ್ವಾರಿಪ್ಪ ಗಳಿಂದಲೂ ಉದ್ಧರಿಸಿ ಅದನ್ನು ಅತ್ಯಂತ ಪ್ರಗತಿಸಂಪನ್ಮೂಲವಾಗಿ ಮಾಡುತ್ತಿರುವ ಸಾಹಸ ಪ್ರಯತ್ನದ ದೃಶ್ಯವು ಎಷಿಯಾಖಂಡದವರಿಗೆ ಬಹು ಉತ್ತೇಂದ್ರಿಯ ಕರ್ಮ ಪರಿಣಾಮವಿಸಿದೆ. ಹೀಗೆಯೇ ಚೀಕಾ, ಇರಾಣ, ಪತಾಣ ದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ನಡೆಯುತ್ತಿದ್ದ ಪ್ರಯತ್ನಗಳೂ ಜಪಾನರ ಮೇಲ್ಪುಂಕ್ತಿಯೂ ಈ ಖಂಡದವರಲ್ಲಿ ವಿಶೇಷ ಜಾಗೃತಿಯನ್ನು ಕಲ್ಪಿಸಲ್ಪು ಕಾರಣವಾದವು.

## ಇನೆಯು ಅಧ್ಯಾಯ

### ವಿವಿಧ ಜನನುಂಡಲ ಸಮಸ್ಯೆ ಚಳವಳಿಗಳು



ಇನ್ನುದೇ ಜನರಾಗುತ್ತಿರುವ ಫಲವಾಗಿ ಪ್ರತಿದೇಶದಲ್ಲಾ ಹುಟ್ಟಿರುವ ಚಳವಳಿಗಳನ್ನು ವಿಚಾರಮಾಡುವುದಕ್ಕೆ ಮೊದಲು, ದೇಶಭೇದವನ್ನು ಗಳಿಸದೆ ಖಂಡ, ವಾತ, ಕುಲ ಇವುಗಳ ಸಾಮಾನ್ಯತ್ವವನ್ನು ಮುಖ್ಯವಾಗಿ ಭಾವಿಸಿ ಜನರು ದೇಶಾತೀತವೂ ಜಸಾಂಗಾತೀತವೂ ಆದ ಜನನುಂಡಲಕೂಟಗಳನ್ನು ಕಟ್ಟಿ ಕೆಲಸ ಮಾಡಲು ಪ್ರಯತ್ನ ಪಟ್ಟಿರುವ ಸಮಸ್ಯೆ ಚಳವಳಿಗಳನ್ನು ಸ್ವಲ್ಪಮಟ್ಟಿಗೆ ಪರೀಕ್ಷೆಸಬಹುದು.

### ೧ ಅಶೀಲ ಎಷಿಯಾ ಜನನುಂಡಲ ಸಮಸ್ಯೆ (Pan-Asianism)

ಅಶೀಲ ಎಷಿಯನರನ್ನೂ ಏಕವಾಗಿ ಸೇರಿಸಿ ಬಲವನ್ನು ಪಡೆದು ಅಭಿವೃದ್ಧಿಯಾಗಬೇಕೆಂದು ಕೆಲ ಜಪಾನರು ಹಲವು ಸಂಘಗಳನ್ನು ಸ್ಥಾಪಿಸಿ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಪ್ರಕಟಿಸಿ ಚಳವಳಿ ನಡೆಸುತ್ತಿರುವರು. ಇಂತರಲ್ಲಿ ನಾಗಸಾಕಿಯಲ್ಲಿ ಒಂದು ಅಶೀಲ ಎಷಿಯಾ ಜನರಿಷತ್ತು ಸೇರಿದ್ದಿತು. ಇಂತರಲ್ಲಿ ಕಾಶಿನೆಗರದಲ್ಲಿ ಅಶೀಲ ಎಷಿಯಾ ವಿದ್ಯಾಭಾರತ ಸರಿಸತ್ತು. ಸಮಾವೇಶವಾಗಿತ್ತು. ಸರ್ವಜನಾಂಗ

ಮಂಡಲ (League of Nations) ಯು ಮಹ್ಯಕರನ್ನು ಬಹಿಮ್ಯ  
ರಿಸಿ ಪರೋಪ್ಯರ ಹಿತವನ್ನೇ ಸಾಧಿಸುತ್ತಿರುವುದರಿಂದ ಮಹ್ಯಕರೂ ಜಪಾ  
ನರೂ ಸಹ ವಿಷಯಾದ ರಾಜ್ಯಗಳನ್ನು ಗುಂಪುಕಟ್ಟಿ ಪರೋಪ್ಯರ  
ಹಮ್ಮನ್ನು ಅಡಗಿಸಲು ಹಲವು ಪ್ರಯತ್ನಗಳನ್ನು ಸತೆಸಿರುವರು. ಆದರೆ  
ಅ ಸಮಸ್ಯೆ ಚಳವಳಿಯು ಈಗಿನ ಸ್ಥಿತಿಯಲ್ಲಿ ಪರೋಪ್ಯ ದೈವವನ್ನು  
ಜಾಗ್ರತ್ತಿಸುತ್ತಿರುವುದು ಹೊರತಾಗಿ ಮತ್ತಾವ ಪ್ರಯೋಜನವನ್ನೂ ಕಲ್ಪಿ  
ಸಲು ಸಮರ್ಥವಾಗಿಲ್ಲ.

### ಉ. ಹಿಂದೂಜನಮಂಡಲ ಸಮಾಷ್ಟಿ

ಹಿಂದೂಧರ್ಮದಲ್ಲಿರುವಪ್ಪು ಭೇದಗಳೂ ಒಳಕಲಹಗಳೂ  
ಮತ್ತೆಲ್ಲಾ ಇಲ್ಲ. ಇದರಲ್ಲಿ ಹುಟ್ಟಿಕ್ಕುವರಿಗೆ ಪ್ರಗತಿಯೂ ಸುಧಾರಣೆ  
ಗಳೂ ಅಸಾಧ್ಯ ವಿಷಯಗಳಾಗಿವೆ. ಆದ್ದರಿಂದ ಪ್ರಗತಿಕರರೂ ಸುಧಾ  
ರಕರೂ ಆದ ಶೀಖರು, ಬಾರಹ್ಯರು, ಆಯ್ದ ಸಮಾಜದವರು ಮುಂತಾದ  
ವರು ಹಿಂದೂಗಳಿಂದು ಹೇಳಿಕೊಳ್ಳಲು ಅನುಮಾನಿಸುತ್ತಿದ್ದರು. ಮತಾಂ  
ತರೆದಿಂದ ಹಿಂದೂಮತಕ್ಕೆ ಸೇರುವ ಪದ್ಧತಿ ಬಿಟ್ಟುಹೊಗಿ ಸಾವಿರಾರು  
ವರ್ಣಗಳಾಗಿದ್ದವು. ಹಿಂದೂ ಧರ್ಮದಿಂದ ಪರಿಧಿಮರ್ಕಕ್ಕೆ ವರ್ಣಕ್ಕೆ  
ಹಲವು ಲಕ್ಷ ಜನರು ಸೇರುತ್ತಿದ್ದರೂ ಹಿಂದೂ ಧರ್ಮದ ಮುಖಂಡರು  
ಉದಾಸೀನರಾಗಿರುತ್ತಿದ್ದರು. ಹಿಂದೂ ನಾಮವು ಹೇಡಿತನಕ್ಕೆ ಹೆಸ  
ರಾಗಿತ್ತು. ಹತ್ತುಜನ ಮುಸಲಾಖಿನ ತುಂಟಿಲಿ ಹತ್ತು ಸಾವಿರ ಹಿಂದೂ  
ಗಳನ್ನು ನಡುಗಿಸುವಪ್ಪು ಸಾಮಧ್ಯವಿತ್ತು.

ಆದರೆ ಈಗ ನಮ್ಮ ಕಣ್ಣಿ ಮರಿಗೆ ಹಿಂದೂ ಜನರಲ್ಲಿ ಒಂದು ವಿಸ್ತ  
ಯಕರವಾದ ಕಾರಂತಿಯು ಹುಟ್ಟಿದೆ. ಪರಮತದಿಂದ ಈ ಧರ್ಮಕ್ಕೆ  
ಸೇರಿಸಿಕೊಳ್ಳುವ ಶುದ್ಧೀಕರಮವು ಸರ್ವರಿಂದಲೂ ಅಂಗೀಕರಿಸಲ್ಪಟ್ಟು  
ಪ್ರತಿವರ್ಣವೂ ಸಾವಿರಗಟ್ಟಲೇ ಜನರು ಹಿಂದೂಗಳಾಗುತ್ತಿರುವರು.  
ಹಿಂದೂ ಧರ್ಮದಿಂದ ಹೊರಕ್ಕೆ ಹೋಗುವ ಪದ್ಧತಿಯು ಕಡಿಮೆಯಾಗಿದೆ.  
ಅಶ್ವಿಲ ಹಿಂದೂ ಮಹಾ ಸಭೆ ಎಂಬ ಸಂಸ್ಥೆಯು ಸಾಫಿಸಲ್ಪಟ್ಟು ಭಾರತ  
ದೇಶ ಜನ್ಯವಾದ ಜೈನ ಬೌದ್ಧಾದಿ ಮತಗಳನ್ನು ಲಾಲ್ ತನ್ನ ಅಂಗವಾಗಿ  
ಮಾಡಿಕೊಂಡು ಹಿಂದೂ ಸಮಾಜದಲ್ಲಿ ಪ್ರಳಯಸದ್ವಿಶವಾದ ಸುಧಾರಣೆ

ಗಳನ್ನು ಕಲ್ಪಿಸುತ್ತು ಹಿಂದೂ ಜನರಲ್ಲಿ ಹಿಂದೆ ಎಂದೂ ಗೋಚರಿಸದ ವಿಶಮಕ್ಕೆವನ್ನು ಹುಟ್ಟಿಸಿದೆ. ಅನ್ವೇತಿತಾ ನಿವಾರಣೆಯು ಸರ್ವತ್ರ ಜಯವನ್ನು ಪಡೆಯುತ್ತಿದೆ. ಭಗವದೀತಿಯು ಈಗ ಪಡೆದಿರುವಷ್ಟು ಪಾರಬಲ್ಯವನ್ನು ಚರಿತ್ರೆಯಲ್ಲಿ ಯಾವಾಗಲೂ ಪಡೆದಿರಲಿಲ್ಲ. ಹಿಂದೂ ನಿದ್ಯೆಯ ಉಪ್ಪಲ ಕೀರ್ತಿಯು ದಿಗೆಂತವಾಗಿ ಹಬ್ಬಿದೆ. ಹಿಂದೂ ಗಳ ಹೇಡಿತನವು ಜಳಿಯ ಕಥೆಯಾಗುತ್ತಿದೆ. ಪರದೀಶಗಳಲ್ಲಿ ನೆಲೆಸಿ ರುವ ಹಿಂದೂ ದೇಶೀಯರ ಹಿತವನ್ನು ಸೊಡಿಕೊಳ್ಳುವ ಬುದ್ಧಿಯು ಈ ದೇಶದಲ್ಲಿ ಬಹಳ ಜಾಗೃತಿಯನ್ನು ಪಡೆದಿದೆ.

ಹಿಂದೂ ಸಮಷ್ಟಿ ಚಳವಳಿಯು ಭಾರತ ಜನಾಂಗ ಸಮಷ್ಟಿಗೆ ವೈರಿ ಯಾಗಿಲ್ಲವಾದರೂ ಈ ದೇಶದ ಮುಸಲ್ಕಾನರಲ್ಲಿ ತುಂಬಾ ಭೀತಿಯನ್ನು ಕುಟ್ಟಿಸಿದೆ. ಈ ಭೀತಿಯಿಂದ ಒಂದು ಶಾಖೆಯ ಮುಸಲ್ಕಾನರು ಭಾರತ ಸ್ವರಾಜ್ಯಕ್ಕೆ ಅಹಿತವನ್ನು ಚರಿಸಲು ತೊಡಗಿರುವರು.

### (೭) ಜೂದ ಜನಮುಂಡಲ ಸಮಷ್ಟಿ

ಜೂದ ಜನರು ಪ್ರತಿಸ್ಥಿತ ಜನರ ದೇಶವನ್ನು ಒಮ್ಮೆ ಕಾಲಕ್ಕೆ ಹಿಂದೆ ಜಯಿಸಿ ತಮ್ಮ ಮಾತ್ರ ದೇಶವಾಗಿ ನೂಡಿಕೊಂಡು ಸುಮಾರು ಎರಡು ಸಾವಿರ ವರ್ಷ ಅಲ್ಲಿ ಮೇರಿದರು. ಬೈಬಲಿನ ಪೂರ್ವಾಧಿವು ಇವರ ಚರಿತ್ರೆಯನ್ನು ತಿಳಿಸುವದು. ಈ ಜನರು ಪದೇ ಪದೇ ಶತ್ರುಗಳಿಂದ ಭಂಗ ಪಟ್ಟಿರು. ಕಡೆಗೆ ಒಂದನೆಯ ಶತಮಾನದಲ್ಲಿ ರೋಮಕರ ದೂರಾಗ್ರಹಕ್ಕೆ ಬಲಿಯಾಗಿ ಸ್ವದೇಶವನ್ನು ಪರಿತ್ಯಜಿಸಿ ಯುರೋಪಿನಲ್ಲಿ ನಾನಾ ದೇಶಗಳಲ್ಲಿ ನೆಲೆಸಿದರು. ಯೂರೋಪಿನ ಕೃಸ್ತರು ತಮ್ಮ ಗುರುದೇವವನ್ನು ಜೂದರು ಕೊಲ್ಲಿಸಿದರಿಂಬ ತಪ್ಪಿತಕಾವುಗಿ ಅವರನ್ನು ಸರ್ವದಾ ಆತಿ ಕೂರ ವಾಗಿ ಹಿಂಸಿಸುತ್ತು ಬಂದಿರುವರು. ಶ್ರೀ. ಶ. ಇಂದ್ರಾಯ ಶತಮಾನದ ಅಂತ್ಯ ಭಾಗದಲ್ಲಿ ಈ ಹಿಂಸೆಯು ಪುನಃ ವಿವರಿತವಾಗಿ ಮರಕಳಿಸಿತು. ಆಗ ಧಿಯೋದೋರ ಹರ್ಜಲ್ (Herzl) ಎಂಬ ಜೂದ ಮುಖ್ಯನು ತಮ್ಮ ಜನರನ್ನು ಸ್ವದೇಶವಾದ ಪುತ್ತಿಸ್ತ ದೇಶಕ್ಕೆ ಕರಿದುಕೊಂಡು ಹೊಗಿ ನೆಲೆಗೊಳಿಸಿ ಸಂರಕ್ಷಿಸಬೇಕೆಂದು ಒಂದು ಚಳವಳಿಯನ್ನು ಪಾರಂಭಿಸಿದನು. ಜರುಸಲೆಮ್ ನಗರದ ಒಂದು ಪುಣ್ಯ ಕ್ಷೇತ್ರವಾದ ಜಯಾನ್ (Zion)

ಎಂಬುದರ ಅಂಕಿತದಿಂದ ಈ ಚಳವಳಿಕಾರರು ಜಯಾನ್ ಪಕ್ಕದವರು ಎಂದು ಪ್ರಸಿದ್ಧರಾದರು. ಇವರು ಗರ್ಭರಲ್ಲಿ ಒಂದು ಪರಿಷತ್ತನ್ನು ಕೂಡಿಸಿದ್ದರು. ಪುಲೀಸ್ಟ್ ದೇಶದ ಸಮಾರ್ಟನಾಗಿದ್ದ ಅಬ್ದುಲ್ ಹಾಮ್ರಾ ದನು ಇವರಲ್ಲಿ ಸಹಾನುಭೂತಿ ತೀರೆರಿಸಿದಂತೆ ನಟಿಸಿದರೂ ಕಾರ್ಯತಃ ಏನೂ ಸಹಾಯ ಮಾಡಲಿಲ್ಲ. ಆದರೆ ಪುಲೀಸ್ಟ್ ದೇಶವನ್ನು “ಜೂದಜನಾಂಗ ವಾಸಭೂಮಿ”ಯಾಗಿ ಮಾಡಲು ಈ ಜಯಾನ್ ಪಕ್ಕದ ಕಾರ್ಯನಿರ್ವಾಹಕ ಸಂಸ್ಥೆಯು ಚಳವಳಿ ನಡೆಸುತ್ತಾ ಬಂದು ಕಳೆದ ಐರೊಪ್ಯೂ ಯುದ್ಧ ಕಾಲದಲ್ಲಿ ಬ್ರಿಟಿಷರ ಸಹಾಯದಿಂದ ತನ್ನ ಇಷ್ಟಾಧ್ಯವನ್ನು ಪಡೆಯಿತು. ಇಂಥಾಗಿ ನವೆಂಬರ ಇರಲ್ಲಿ ಬ್ರಿಟಿಷರ ವಿದೇಶ ಮಂತ್ರಿಯಾದ ಬಾಲ್ಫರ್ನ್ ಹೀಗೆ ಮಾಡಲು ಜೂದರಿಗೆ ಭರವಸೆ ಕೊಟ್ಟಿನು. ಇದು “ಬಾಲ್ಫರ್ನ ಘರವಸೆ” (Balfour Declaration) ಎಂದು ಪ್ರಸಿದ್ಧವಾಗಿದೆ.

ಈ ವಿಷಾದಿನಂತೆ ಸಾವಿರಾರು ಮುಂದಿ ಜೂದರು ಪುಲೀಸ್ಟ್ ದೇಶಕ್ಕೆ ಹೋಗಿ ನೆಲೆಸಿದರು. ಇದು ಅಲ್ಲಿನ ಅರಬರಿಗೂ ಮುಸ್ಲಾನರಿಗೂ ಸಹ ಸ್ವಾಗದೆ ಅವರು ಆ ದೇಶದಲ್ಲಿ ಜೂದರನ್ನು ನಿನಾರ್ಮಾ ಮಾಡಲು ಬಹಿ ರಂಗವಾಗಿ ಪ್ರಯತ್ನಿಸುತ್ತಿದುವರು. ಇಂಜರಲ್ ಪಾರ್ಪ್ತವಾದ ಆರ್ಥಿಕ ಮುಗ್ಗಿಟ್ಟಿನಿಂದ ಸಹ ಅಲ್ಲಿನ ಜೂದರಿಗೆ ತುಂಬಾ ಕಷ್ಟನಷ್ಟಗಳು ಸಂಭವಿಸಿವೆ.

ನಾನಾ ಜನಾಂಗಗಳಲ್ಲಿ ಚದರಿ ಹೋಗಿರುವ ಜೂದರು ಒಂದು ಪ್ರತ್ಯೇಕ ವಾಸ ಭೂಮಿಯನ್ನು ಸಂಪಾದಿಸಿ ಅಲ್ಲಿ ನೆಲೆಸಿ ತಾವೂ ಒಂದು ಪ್ರತಂತ್ರ ಜನಾಂಗ ರಾಜ್ಯವನ್ನು ಕಟ್ಟಬೇಕೆಂದು ಆಶೆ ಪಡುತ್ತಿದ್ದರು. ಜಯಾನ್ ಪಕ್ಕದವರಲ್ಲದ ಇತರ ಜೂದರು ಬೆಂಗಾಡು ಕೊಂಡೆಯಾಗಿ, ಬರಣಿರಾದ ಅರಬರಿಂದ ತುಂಬಿರುವ ಪುಲೀಸ್ಟ್ ದೇಶವನ್ನು ಬಿಟ್ಟು ಆಮೇರಿಕಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಬಿಡುವಾಗಿರುವ ಒಂದು ಪ್ರದೇಶವನ್ನು ತಮ್ಮ ಜನಾಂಗದ ವಾಸಭೂಮಿಯಾಗಿ ಪಡೆಯಬೇಕೆಂದು ಹೇಳುತ್ತಿದ್ದರು. ಜಯಾನರು ದುಡುಕಿ ಪುಲೀಸ್ಟ್ ದೇಶವನ್ನು ಆರಿಗೆ ಬಿಟ್ಟಿರು. ಜೂದರಿಗೆ ಈ ದೇಶದ ರಾಜ್ಯಾಧಿಕಾರವು ದೊರೆಯಲಿಲ್ಲ. ಬ್ರಿಟಿಷರು ಅದನ್ನು ತಮ್ಮ ವಶಪಡಿಸಿಕೊಂಡು ತಮ್ಮ ಲಾಭಾರ್ಥ ಜೂದರ ಸಹಾ

ಯವನ್ನು ಬಳಸಿಕೊಂಡರು. ಆರ್ಥಿಕ ಮುಗ್ಗೆಟ್ಟಿನಿಂದಲೂ ಮುಸಲ್ಪಾನೆರ ಅತ್ಯಾಚಾರದಿಂದಲೂ ನೋಂದ ಜೂದರು ಈ ದೇಶದಲ್ಲಿ ತಮಗೆ ಉಳಿಗಾಲ ವಿಲ್ಲವೆಂದು ತಿಳಿಯುತ್ತಿರುವರು. ಅಮೇರಿಕಾ ಯುರೋಪು ಖಂಡಗಳಲ್ಲಿ ಸರ್ವತ್ರ ಕೋಟೀಶ್ವರರಾಗಿ ಅಸಾಧಾರಣ ಪ್ರತಿಭಾಸಂಪನ್ಮೂಲ ರಾಗಿ ನೇರೆ ಯುತ್ತಿರುವ ಜೂದರು ಈ ಪ್ರದೇಶದಲ್ಲಿ ತಮ್ಮ ಶಕ್ತಿಸಾಮ ಘ್ರಣಗಳನ್ನು ಸ್ತರಕಟಿಸಲು ಸಾಧ್ಯವಿಲ್ಲ.

ಜೂದರ ಈ ಚರ್ಚವಳಿಯಿಂದ ಏಷಿಯಾ ಖಂಡದ ಮೇಲೆ ಆಗಿರುವ ಪರಿಣಾಮವನ್ನು ಪೂರ್ವಿಸ್ತ ದೇಶದ ವಿವರಣೆಯಲ್ಲಿ ತಿಳಿಯಬಹುದು.

### (ಉ) ಪೀಠ ಜನ ಮಂಡಲ ಸಮಷ್ಟಿ

ಏಷಿಯದ ಜನರನ್ನು ‘ಆಯಿF’ ‘ಶಾಂತಮಕ’ ಅಥವಾ ‘ಸಮಿತಿಕ’ ‘ಮಂಗೋಲ’ ಎಂದು ಮೂರು ಮಹಾಕುಲಗಳಾಗಿ ವಿಭಾಗಿಸುವುದು ರೂಢಿ. ಹಿಂದೇಗಳು, ಪ್ರತಾಣರು, ಇರಾಣರು, ಕುರುದರು(Kurdis) ಜಾಜೀಯಾನರು ಇವರು ಇಲ್ಲಿನ ಮುಖ್ಯ ಆಯಿಕುಲದವರು. ಆರ ಬರೂ ಜೂದರೂ ಆವೀಫನಿಯನರೂ ಶಾಮಕರು. ಮಂಗೋಲರಲ್ಲಿ ಪೂರ್ವ ಪಶ್ಚಿಮ ಎಂದು ಎರಡು ದೊಡ್ಡ ಶಾಖೆಗಳುಂಟು. ಪೂರ್ವ ಶಾಖೆಯವರು ಪೀಠಕುಲದವರು. ಇವರು ಚೇನಾ ಸಾಮಾರಜ್ಯ ಜನಾನ, ಹಿಂದೂ ಚೇಣ, ಮಲಯ ದೇಶಗಳನ್ನೆಲ್ಲ ಆವರಿಸಿರುವರು. ಪಶ್ಚಿಮ ಶಾಖೆಯ ಮಂಗೋಲರು ತುರಾಣರು. ಅವರಲ್ಲಿ ತಾತರು(Tartars or Tatas) ತುರುಕರು, ತಾಜಿಕರು, ಮುಲ್ಕಾರರು, ಹಂಗೇರಿಯ ಮಗರು ಮುಖ್ಯರು.

ಜನಸಂಖ್ಯೆಯಲ್ಲಿ ಅಧಿಕವಾಗಿರುವ ಪೀಠಕುಲದವರು ಒಗ್ಗಟಾವುಗಿ ಸೇರಿ ಕ್ರೈಸ್ತವಾಡಿದರೆ ಬಿಳಿಯ ಜನಃನ್ನು ತಗಣಿಯಂತೆ ಒರಿಸಬಲ್ಲರಾದ್ದು ರಿಂದ ಬಿಳಿಯರು ಈ “ಮಂಗೋಲ ಗಂಡಾತರ” ಅಥವಾ (Yellow Peril) “ಪೀಠ ಭೀತಿ”ಯನ್ನು ಪರಿಹರಿಸಿಕೊಳ್ಳಲು ಈಗಲಿಂದಲೂ ಆಣಿ ವೂಡಿಕೊಳ್ಳಬೇಕೆಂದು ಹೀಗೆ ಪಾಶ್ಚಾತ್ಯ ಪಂಡಿತರು ಕುಚೇಷ್ಟೆ ಎಬ್ಬಿಸಿರು ರುವರು. ಇದು ನಿರ್ಬಾಧಾರವಾದ ಆವಾದನೇ ಶರಿ. ಈ ದೇಶಗಳ ವರು ವಿವಿಧ ಉಪಕುಲಗಳಿಗೆ ಸೇರಿ ನೆಡೆ ನುಡಿ ಚರಿತ್ರೆ, ನಾಗರಿಕ

ತೆಗಳಲ್ಲಿ ತೀರ ಭಿನ್ನ ರಾಗಿರುವರು. ಇವರೆಲ್ಲರೂ ಎಂದಿಗೂ ಒಂದೇಜನಾಂ ಗವಾಗಿ ಸೇರಲಾರಾದು. ಅಕ್ಷಯ ದೀನ ಸ್ಥಿತಿಯಲ್ಲಿರುವ ಈ ದೇಶಗಳು ಪಾಶ್ಚಾತ್ಯರನ್ನು ಸೋಲಿಸಬೇಕಾದರೆ ಈದು ಅಸಾಧ್ಯವಾದ ಪ್ರಗತಿಯನ್ನು ಪಡೆಯದೆ ಆಗಲಾರದು. ಯುದ್ಧ ಜಯಕ್ಕೆ ಜನಸಂಖ್ಯೆ ಕಾರಣವಾಗುವುದಿಲ್ಲ. ಈ ಜನರಿಗೆ ಶಸ್ತ್ರೀಯಕರಣದ ಉಪಪತ್ತಿ ಸುಲಭವಾಗಿ ದೂರೆಯಲಾರದು. ಇವರಿಗೆ ತಮ್ಮ ಸ್ವಾತಂತ್ರ್ಯದ ಉಪಾಸನೆಯೇ ಮುಖ್ಯ ಪುರುಷಾ ಧರ್ಮವಾಗಿರುವುದೇ ಹೊರತು ಪಾಶ್ಚಾತ್ಯ ನಾಶನವಲ್ಲ. ಬಿಳಿಯರು ತಮಗೆ ವಿಧಿಸಿರುವ ದಾಸ್ಯವನ್ನು ಒಡೆಯಲು ಈ ಜನರು ನಡೆಸುವ ಪ್ರಯತ್ನಕ್ಕೆ ದುರುಳರಾದ ಐದೊಳ್ಳೆರು ಪೀಠ ಭೀತಿ ಎಂದು ಹೆಸರಿಟ್ಟು ಆದನ್ನು ಈಡಿಗಿಸಬೇಕೆಂದು ತಮ್ಮ ಜನರನ್ನು ಹುರಿದುಂಬಿಸುತ್ತಿರುವರು. ಪೀಠ ಜನಕುಲ ಸಮಷ್ಟಿ ಭಾವವು ಪಾಶ್ಚಾತ್ಯರ ಮನಸ್ಸಿನ ಚೇಳಂಬವೇ ಹೊರತು ಮತ್ತೀನೂ ಅಲ್ಲ. ಇತ್ತಾಲಿರಲ್ಲಿ ಅಮೇರಿಕದವರು ಚೀಣಾಜಪಾನರನ್ನು ತಮ್ಮ ದೇಶಕ್ಕೆ ಬರಕೂಡದೆಂದು ಅಡ್ಡಿ ಪಡಿಸಿದಾಗಲೂ ಇತ್ತಾಲೀ-ಇರಲ್ಲಿ ಚೀಣಾರಿಗೂ ಅಮೇರಿಕಾ ಮತ್ತು ಬಿಂಬಿತ ಜನರಿಗೂ ದ್ವೇಷ ಹುಟ್ಟಿದ್ದಾಗಲೂ ಜಪಾನ ಚೀಣಾ ದೇಶಗಳಲ್ಲಿ ಈ ಸಮಷ್ಟಿವಾದವು ಸ್ವಲ್ಪ ಕಲೆಯೆತ್ತಿಕೊಂಡಿತ್ತು. ಇತ್ತಾಲಿ-ಇರಲ್ಲಿ ಈ ಎಡಡು ದೇಶಗಳಿಗೂ ಅತ್ಯಾತ್ಮಿಕವಾದ ವೈರವು ಪಾರಪ್ತವಾಗಿದೆ. ಪೀಠಕುಲಸಮಷ್ಟಿಯು ಎಂದಿಗೂ ಕಾರ್ಯಕಾರಿಯಲ್ಲ. ಆದಕ್ಕಾಗಿ ಯಾರೂ ಸಾಹಸ ಹಡುತ್ತಿಲ್ಲ.

#### (ಇ) ತುರಾಣ ಜನಮಂಡಳ ಸಮಷ್ಟಿ (Pan-Turania-nism)

ತುರಾಣ ಕುಲದವರಲ್ಲಿ ಪ್ರಧಾನರಾದ ತುರುಕರು ಮಂಗೋಲಿಯ ದಿಂದ ಪಶ್ಚಿಮಕ್ಕೆ ಮಧ್ಯ ಎಷಿಯಾದಲ್ಲಿ ನೆಲೆಸಿದರು. ಈ ದೇಶವು ಇದರಿಂದ ತುರಕಸ್ಥಾನ ಎನ್ನಿಸಿಕೊಂಡಿತ್ತು. ಈಗ ಇದರ ಪೂನಾರ್ಥವು ಚೀಣಾ ಸಾಮ್ರಾಜ್ಯಕೂ ಪಶ್ಚಿಮಾರ್ಥವು ಖುಷ್ಕ ಸಾಮ್ರಾಜ್ಯಕೂ ಸೇರಿದೆ. ಈ ತುರುಕರಲ್ಲಿ ಉಸ್ತಾನಿ-ತುರುಕರು (Omanli or Ottoman Turks), ತುರುಕಮಾನರು (Turkomans), ತಾజಿಕರು ಎಂಬ ಪ್ರಭೇದಗಳಿವೆ. ಮೊದಲನೆಯವರು ಅಂಗೋರದಲ್ಲಿ ಆಳ

**ಶ್ರೀರುವರು.** ಮಿಕ್ಕವರು ಮಧ್ಯವಣಿಯಾದಲ್ಲಿರುವರು. ತುರುಕರನ್ನು ಅಕ್ಕಸ ನದಿಯಿಂದ ಪಶ್ಚಿಮಕ್ಕೆ ಬಿಡದಂತೆ ಇರಾಣ ರಾಜರೂ ಆ ಬಳಿಕ ಬಗದಾದಿನ ಖಲೀಫರೂ ತಡೆಗಟ್ಟಿದ್ದರು. ಈ ಜನರು ಕ್ರಮವಾಗಿ ಖಲೀ ಫರ ಆಶ್ರಯವನ್ನು ಪಡೆದು ಇಸಾಲ್ ಮು ಧರ್ಮವನ್ನು ವಲಂಬಿಸಿ ಶ್ರೀ. ಕ. ೧೦೧೦ರಿಂದ ಖಲೀಫರ ಸಾಮಾರಜ್ಯವನ್ನು ತಮ್ಮ ವಶಪಡಿಸಿಕೊಂಡು ಹಂಚಿಕೊಂಡು ಮುಸಲ್ಮಾನ ಪ್ರಪಂಚಕ್ಕೆ ಒಡಿಯರಾದರು. ಈ ಆಧಿ ಪತ್ಯವು ಇದುವರೆಗೂ ಶತಮಾನಕಾಲ ನಡೆದುಬಂದಿತು. ಮುಸಲ್ಮಾನ ಪ್ರಪಂಚಕ್ಕೆ ನಾಲ್ಕು ಶತಮಾನ ಆಧಿಶ್ರೇಷ್ಠರರಾಗಿದ್ದ ಅರಬರು ತುರುಕರ ಆಧಿನ ಪ್ರಚೆಗಳಾದರು.

ಮಾತ್ರದೇಶದಲ್ಲಿ ಉಳಿದಿದ್ದ ತಾತ ಜನರು ೧೨-೧೩ನೆಯ ಶತಮಾನದಲ್ಲಿ ಪಶ್ಚಿಮಮುಖವಾಗಿ ಧಾಳ ಹೊರಟು ತುರುಕರ ಮತ್ತು ಅರಬ ಖಲೀಫರ ರಾಜ್ಯಗಳನ್ನು ಹಾಕುವಾಡಿ ಕೊಟ್ಟಿಂತರ ಜನರನ್ನು ಕೊಂಡು ಯೂರೋಪಿನ ಮಹ್ಯಕ ದೇಶವನ್ನು ವಶಪಡಿಸಿಕೊಂಡು ಹಲವು ಮಹಾ ಸಾಮಾರಜ್ಯಗಳನ್ನು ಕಟ್ಟಿ ಮೇರಿದು ಅಸ್ತರಣಾದರು. ಕ್ರಮವಾಗಿ ಇವರೂ ಮುಸಲ್ಮಾನರಾದರು. ತಾತ ಕುಲದವರು ಈಗ ಯೂರೋಪಿನ ದಕ್ಷಿಣ ಖಂಪಾತಕದೇಶದಲ್ಲೂ ಶಿಬಿರ ದೇಶದಲ್ಲೂ ಮಂಗೋಲಿಯದಲ್ಲೂ ಅಸರ್ಪಿಜಾನದಲ್ಲೂ ತುಂಬಿರುವರು. ಇವುಗಳಿಗೆ ದಕ್ಷಿಣಕ್ಕಿರುವ ದೇಶಗಳಲ್ಲಿ ತಾತರು ಇತರರೊಡನೆ ಬೆರಿತುಹೊಗಿರುವರು.

**ಮಗರೂ (Magyars)** ಬುಲ್ಗಾರರೂ ಉಸ್ತಾನಿ ತುರುಕರೂ ಅಕ್ಕಪಕ್ಕದವರೊಡನೆ ಬೆರಿತು ದೇಹಗುಣ ಮನೋಗುಣಗಳಲ್ಲಿ ಪರೋಪ್ಯರಂತೆ ಆಗಿರುವರು. ಈ ಮೂವರೂ ಯೂರೋಪಿನಲ್ಲಿ ಬಾಲ್ಪನ ದೇಶದಲ್ಲಿ ತುಂಬಿರುವ ಸಾಲವ ಜನರನ್ನು ಜಯಿಸಿ ಆಳುತ್ತಿದ್ದರು.

ತುರಾಣ ಸಮಷ್ಟಿಭಾವವು ಯೂರೋಪಿನಲ್ಲಿ ಹುಟ್ಟಿ ಏಷಿಯಾ ಖಂಡಕ್ಕೆ ಹರಡಿತು. ಯೂರೋಪಿನ ಪೂರ್ವಾಧಿಕಾರದಲ್ಲಿ ತುಂಬಿರತಕ್ಕ ಸಾಲವ ಜನರನ್ನು ಜನರನ್ನರೂ ಪೂರ್ವೋಕ್ತ ತುರಾಣರೂ ಆಡಗಿಸಿ ಆಧಿನ ಪಡಿಸಿಕೊಂಡಿದ್ದರು. ಸಾಲವರಲ್ಲಿ ಏಳಿಗೆಯನ್ನು ಪಡೆದ ಖಂಪಾತರು ತವ್ತಿ ಕುಲದವರ ಉದ್ದಾರವನ್ನು ಬಗೆದು ಸಾಲನ ಜನಮಂಡಲ

ಸಮ್ಮೀಕೃತಿ (Pan-Slavism) ಯ ಚೆಳವಳಿಯನ್ನು ಹುಟ್ಟಿಸಿದರು. ಅದನ್ನು ಎದುರಿಸುವುದಕ್ಕಾಗಿ ತುರಾಣ ಜನಮಂಡಲಸಮ್ಮೀಕೃತಿ ಚೆಳವಳಿಯನ್ನು ಕಲ್ಪಿಸಿದರು. ಗ್ರಾಂಡ್ ಬಾಲ್ಯನ ಯುದ್ಧದಲ್ಲಿ ಸಾಲ್ವರು ಜಯತೀಲರಾದರು. ಗ್ರಾಂಡ್ ರಲ್ಲಿ ಮಹ್ಯಕರು ಸಾಲ್ವರಾದ ಸರ್ವಿಯದವರನ್ನು ಉಳಿಸುವ ಸಲುವಾಗಿ ಯುದ್ಧಕ್ಕೆ ಹೊರಡಲು ತುರಾಣರಾದ ತುರುಕರೂ ಬುಲ್ಗಾರರೂ ಜಮಾನರ ಪಕ್ಷವನ್ನು ವಹಿಸಿದರು.

ದಕ್ಕಿಣ ಮಹ್ಯಕ ದೇಶದ ತಾತಕುಲದವನಾದ ಮೂರನುಷ್ಠಾನ ಬೇರೆ ಅಚ್ಚಾರಿಯಾ ಓಗ್ನಿ ಎಂಬಾತನು ಕಾನಸ್ಕ್ರಾಂಟಿನೋಪಲ್ಲಿನಲ್ಲಿ ತುರಾಣ ಸಮ್ಮೀಕೃತಿ ಪ್ರಥಮ ಸಂಘವನ್ನು ಸ್ಥಾಪಿಸಿ “ಮೂರು ರಾಜಕೀಯ ಕ್ರಮಗಳು” ಎಂಬ ಗ್ರಂಥವನ್ನು ಬರೆದನು. ತುರಾಣಸಮ್ಮೀಕಾರಿಗಳು ಈ ಪ್ರಸ್ತುತವನ್ನು ತಮ್ಮ ವೇದನೆಂದು ಭಾವಿಸಿರುವರು. ಅಹ ಮೃದ್ಬಾ ಬೇರೆ ಅಗಯೀಷ್ಠ ಎಂಬ ಮತ್ತೊಬ್ಬ ಮಹ್ಯಕ ತಾತಕುಲದವನು ತುರುಕ ಯಾದುರ್ ( = ತುರುಕ ವಾಸಭಾರ್ಮಿ) ಎಂಬ ಪತ್ರಿಕೆಯನ್ನು ಹೊರಡಿಸಿ ಈ ಭಾವವನ್ನು ಬಹುವಾಗಿ ಪ್ರಚಾರ ಪಡಿಸಿದನು. ತುರುಕ ಸುಲ್ತಾನ ಅಬ್ದುಲ ಹಾಮಿದನು ಈ ಚೆಳವಳಿಯು ತನ್ನ ಅಖಿಲಜಸ್ತಾಮಸಮ್ಮೀಕೃತಿ ಚೆಳವಳಿಗೆ ಕಂಟಿಕಕಾರಿಯೆಂದು ತಿಳಿದು ವಿರೋಧಿಸಿದನು. ಈತನನ್ನು ಓಡಿಸಿ ಗ್ರಾಂಡ್ ರಲ್ಲಿ ಅಧಿಕಾರಕ್ಕೆ ಬಂದ ಬಾಲ-ತುರುಕ ಪಕ್ಷ (Young-Turk Party) ದವರು ತುರಾಣ ಸಮ್ಮೀಕಾರಿಗಳಾಗಿ ದ್ವಾರಿಂದ ತಮ್ಮ ಸಾಮಾಜಿಕದಲ್ಲಿದ್ದ ಸಾಲ್ವರನ್ನೂ ಅರಬರನ್ನೂ ಆರ್ಮೇನಿಯರನ್ನೂ ಅಡಗಿಸಲು ಪ್ರಯತ್ನಿಸಿ ವಿಫಲರಾಗಿ ಭಂಗಪಟ್ಟರು. ಗ್ರಾಂಡ್ ರಲ್ಲಿ ತುರುಕರು ಯೂರೋಪಿನಲ್ಲಿದ್ದ ತಮ್ಮ ರಾಜ್ಯವನ್ನು ಕಳೆದು ಕೊಂಡದ್ದರಿಂದ, ಎಷಿಯಾದಲ್ಲಿ ಅಖಿಲತುರಾಣಖಂಡವನ್ನೂ ಗೆದ್ದು ಸೇರಿಸಿಕೊಳ್ಳಲು ಬಗೆದುಗ್ರಾಂಡ್ ರಲ್ಲಿ ಮಹ್ಯಕರ ಮೇರೆತೆ ಕೈಮಾಡಿದರು. ಈ ಕಾಲದಲ್ಲಿ ತುಕ್ಕಿಯಲ್ಲಿ ಮಂತ್ರಿಗಳಾಗಿದ್ದ ತಲಾಕ್ ಪಾಷಾ, ಅನ್ವರ ಹಾಷಾ, ಮತ್ತು ಮುಖ್ಯ ಸೇನಾಪತಿ ಜನಾತ್ ಪಾಷಾ ಇವರುಗಳು ಅಶ್ವಗ್ರ ತುರಾಣ ಸಮ್ಮೀಕಾರಿಗಳಾಗಿದ್ದರು.

ಈ ಯುದ್ಧದಲ್ಲಿ ಬ್ರಿಟಿಷರು ಮೆಸ್ಸೆಂಟ್‌ಮೆಯಾ ಪುಣ್ಟು ದೇಶ

ಗಳಿಗೆ ದಂಡೆತ್ತಿಬಂದಾಗ ಈ ತುರುಕ ಪ್ರಥಾನರು ತಮ್ಮ ಸೇನೆಯನ್ನು ತುರಾಣರ ಉದ್ದಾರಕ್ಕೆ ವಿನಿಯೋಗಿಸದೆ ಈ ಅತುರಾಣದೇಶಗಳನ್ನು ಉಳಿಸಿಕೊಳ್ಳುವ ಪಾಮರ ಕಾರ್ಯಕ್ರಾಗಿ ಪೂರ್ಲು ಮಾಡಬಾರದೆಂದು ಬಗೆದು ಕೇವಲ ಜರ್ಮನರ ನಿರ್ಬಂಧದಿಂದ ಬಿಟ್ಟಿಷರನ್ನು ಎದುರಿಸಿದ ಶಾಸ್ತ್ರಮಾಡಿ ಈ ದೇಶಗಳನ್ನು ಕಳೆದುಕೊಂಡರು. ಇವರು ತಮಗೂ ತುರಾಣರಾದ ಅಸರಬ್ಜೆತಾನೀಯರಿಗೂ ನಡುವೆ ಅಡ್ಡವಾಗಿ ಕುಳಿತಿರುವ ಶ್ಯಾಮಕ ಕುಲದ ಶ್ರೀಸ್ತಮತದ ಆರ್ಥಿಕಾನ್ಯಾಯರ ಮೇಲೆ ತಮ್ಮ ಸರ್ವ ಪ್ರತಾಪವನ್ನೂ ತೋರಿಸಿ ಬಹುಮಂದಿಯನ್ನು ಕೊಂಡು, ಲಕ್ಷ್ಯಾಂತರ ಜನರನ್ನು ಆ ಪ್ರಾರಂಭಕ್ಕಿಂದ ಪರಸ್ಥಳಕ್ಕೆ ಸಾಗಿಸಿ ನಿರ್ಮಾಣನುಷ ಮಾಡಿ ತುರಾಣಖಂಡವು ಏಕರಳಸವಾಗಿ ಉದ್ದೇಶಕ್ಕೂ ಹರಡಿರುವಂತೆ ಮಾಡಿದರು. ಆದರೆ ಇವರು ಮುಖ್ಯಕರಿಗೆ ಸೇರಿದ್ದ ಉತ್ತರ ಆರ್ಥಿಕಾನ್ಯಾಯವನ್ನು ಹೊಡಿದು ಬಿಡಲಾಗಲಿಲ್ಲ. ಮತ್ತು ಅಸರಬ್ಜೆಜಾನವನ್ನು ಸಹ ತಾವು ಜಯಿಸಿ ಸೇರಿಸಿ ಕೊಳ್ಳಲಾಗಲಿಲ್ಲ.

ಈ ಯುದ್ಧದಲ್ಲಿ ತುರುಕರು ಸೋತೋಡನೆಯೇ ತಲಾತನು ಬಲ್ರ ನಿಗೆಂಡಿಹೋಗಿ ರೋಗಿ ರೆಗಿಸ್ಟರಲ್ಲಿ ಹತ್ತು ಮಾಡಲ್ಪಟ್ಟಿರುವುದು. ತುಕ್ಕಿಯ ಸ್ವಾತಂತ್ರ್ಯ ಸಂರಕ್ಷಣೆಗಾಗಿ ಮುಸ್ತಫಾ ಕಮಾಲನು ಅಂಗೋರದಲ್ಲಿ ಸ್ವರಾಜ್ಯವನ್ನು ಸ್ಥಾಪಿಸಿ ಐರೋಪ್ಯರನ್ನು ಎದುರಿಸಿದಾಗ ಅನ್ವರನೂ ಜಮಾಲನೂ ಆವನ ಸಹಾಯಕ್ಕೆ ನಿಂತರು. ತಾವು ಐರೋಪ್ಯರನ್ನು ಸೋಲಿಸುವುದರ ಜತಿಗೆ ತುರಾಣ ಸಾಮಾಜಿಕ್ಯವನ್ನು ಕಟ್ಟಬೇಕೆಂದೂ ಆದಕ್ಕಾಗಿ ಕಮಾಲನು ಹಕ್ಕಿಮಂಡಲ್ಲಿ ತುಕ್ಕಿಯಲ್ಲೂ ಜಮಾಲನು ನುಡ್ಯದಲ್ಲಿ ಕಾರ್ಕಾಸನ್, ಉತ್ತರ ಇರಾಣ, ಉತ್ತರ ಇರಾಕ್‌ಗಳಲ್ಲೂ ಅನ್ವರನು ಮುದ್ಯಪಷಿಯಾದಲ್ಲೂ ಆಳ ತೀಕೆಂದೂ ಇವರಿಬ್ಬರೂ ಏರ್ವಡಿಸಿದರು. ಆದರೆ ಸ್ವಲ್ಪದರಲ್ಲೀ ಜಮಾಲನು ಪಿಂಫಿಲ್ಸದಲ್ಲಿ ಕೊಲೆಯಾದನು. ಕಮಾಲನು ತುರುಕರನ್ನು ಒಂದು ಜನಾಂಗ ರಾಜ್ಯವಾಗಿ ಮಾತ್ರ ಕಟ್ಟಲು ಪ್ರಯತ್ನಿಸಿ ತುರಾಣ ಸಾಮಾಜಿಕ್ಯದ ಮರಿಷಿಕೆಯನ್ನು ನಿರಾಕರಿಸಿದನು. ಇದರಿಂದ ಅನ್ವರನು ಕುರಚ್ಚನಾಗಿ ಕಾರ್ಕಾಸನ್ ಮತ್ತು ಕುರುದ ಸ್ಥಾನಗಳಲ್ಲಿ ಕಮಾಲನ ಮೇಲೆ ದಂಗಿಯೆಬ್ಬಿಸಿದನು. ಆದರೆ ಬೋಲಿಸೆವಿಕರು ಕಮಾಲನ ಸಹಾಯಕ್ಕೆ ನಿಂತು

ಇವನನ್ನು ಅಲ್ಲಿಂದ ಹೊರಡಿಸಿದರು. ಅನ್ನೆರನು ತಪ್ಪಿಸಿಕೊಂಡು ಪರಾಣ ದೇಶಕ್ಕೆ ಹೋಗಿ ಸೇರಿ, ಅಮಾನುಲ್ಲನ ಕಾಯಿಯ ಆಶಯವನ್ನು ಪಡೆದು ಮಧ್ಯ ಎಷಿಯಾದಲ್ಲಿ ತುರಾಣ ಸಮಸ್ಪಿಯ ಚಳವಳಿಯನ್ನು ಹೂಡಿ ಬಸ್ತಾಚೆ ಜನರ ಬಂಡಾಯಕ್ಕೆ ಸಾಯಕನಾದನು. ಆದರೆ ಬೋಲಷೆವಿ ಕರು ಇವನನ್ನು ಸೋರಿಸಿ ಕೊಂಡು ದಂಗಿಯನ್ನು ಅಡಗಿಸಿದರು. ಇವನ ಗೋರಿಯು ಈಗ ತುರಾಣ ಕುಲದವರಿಗೆ ದೊಡ್ಡ ಯಾತ್ರಾಸ್ಥಳವಾಗಿ ವರಣಿಸಿದೆ.

ತುರಾಣ ಸಮಸ್ಪಿವಾದಿಗಳು ಆರಬ ಇರಾಣ ಹಿಂದೂ ಕುಲದವ ರೆಲ್ಲೂ ಅತಿ ಚಿಕಿತ್ಸೆವಾಗಿ ಸ್ತೋಣಸಿರುವರೆಂದೂ ಪಾಶ್ಚಾತ್ಯರು ದಣೆದು ಬಂಡಾಗಿರುವರೆಂದೂ ಆದ್ದರಿಂದ ಮುಂದಣ ಲೋಕಾಧಿಪತ್ಯವು ಸಾಹಸಿಗಳಾದ ತಮ್ಮ ಕುಲದವರಿಗೆ ಸರ್ವಮಾನ್ಯವಾಗಿದೆ ಎಂದೂ ಅತಿ ಹೆಮ್ಮೆಯಿಂದ ಹೊಗಳಿಕೊಳ್ಳುತ್ತಿರುವರು. ತುರ್ಕಿಯಲ್ಲೂ ಅಸರಬ್ಜೆಜಾನ ದಲ್ಲಿ ಈಗ ಜನಾಂಗ ಭಾವನೆಯು ಈ ತುರಾಣ ಸಮಸ್ಪಿ ಭಾವನೆಯನ್ನು ಮೂಲಿಗೊತ್ತಿರಿಸಿದೆ. ಮಧ್ಯಾಷಿಯಾದವರಿಗೆ ಸಹ ಬೋಲಷೆವಿಕರ ಪ್ರಸಾದದಿಂದ ಸ್ವರಾಜ್ಯವು ದೂರೀತಿರುವುದರಿಂದ ಈ ಮತದಲ್ಲಿ ಶ್ರದ್ಧೆಹೋಗಿದೆ. ಆದರೂ ಈ ದೇಶದಲ್ಲಿ ತಾತರನ್ನೂ ತುರುಕುಮಾನರನ್ನೂ ತಾಜಿಕರನ್ನೂ ಒಂದುಗೂಡಿಸಿ ಒಂದು ದೊಡ್ಡ ಜನಾಂಗ ಸಾಮಾಜಿಕವು ಹುಟ್ಟಲು ಆಸ್ವದವಿರುವುದರಿಂದ ಈ ತುರಾಣ ಸಮಸ್ಪಿಭಾವನೆಯು ಅಲ್ಲಿ ಈ ಕಾರ್ಯ ಸಾಧನೆಗೆ ಸಹಕಾರಿಯಾಗಬಹುದು.

#### (೬) ಆರಬ ಜನಮಂಡಲ ಸಮಸ್ಯೆ

ಇಸ್ಲಾಮ ಧರ್ಮ ಹುಟ್ಟಿದ ಒಂದು ಶತಮಾನದೊಳಗೆ ಆರಬರು ಸಿಂಧೂ ತೀರದಿಂದ ಅಟ್ಲಾಂಟಿಕ ಸಾಗರದವರೆಗೂ ಜಯಿಸಿ ಹರಡಿದರು. ಇವರು ತಾವು ಜಯಿಸಿದ ದೇಶಗಳ ಜನರೊಡನೆ ತಡೆಯಿಲ್ಲದೆ ಬೆರಿತದ್ದಿರಿದ್ದ ಇರಾಕ, ಷುಲೆಸ್ತು, ಸಿರಿಯಾ ದೇಶಗಳವರು ಆರಬ ಸಂತಾನರಾಗಿ ವರಣಿಸಿದರು. ಉತ್ತರ ಆಫ್ರಿಕಾ ದೇಶಗಳು ಬಹುವಾಗಿ ಆರಬ ಸಂತಾನದಿಂದ ತುಂಬಿದವು. ಮತ್ತೊಳಿದ ಮಾಸಿಳ್ಳ ಜನರೂ ಚೀಣದ ಶುಂಗರಿಗಳೂ ಆರಬ ಸಂತಾನರು.

ಅರಬರು ಮುಸ್ಲಾಖನೆ ಪ್ರಪಂಚವನ್ನು ೯೦೦ ರಿಂದ ೧೦೦೦ ದವರಿಗೆ ಏಕಾಯತ್ತವಾಗಿ ಆಳಿದರು. ಇವರು ಗ್ರೀಕ್, ರೋಮನ್, ಜೂದ, ಕೃಷ್ಣ, ಹಿಂದೂ, ಇರಾಣ ಮೂಲಗಳಿಂದ ಹುಟ್ಟಿ ಬಂದ ವಿದ್ಯೇಗಳನ್ನು ಸಂಗ್ರಹಿಸಿ, ಯುರೋಪಿನಲ್ಲಿ ಜ್ಞಾನ ಜ್ಯೋತಿಯನ್ನು ಹತ್ತಿಸಿ, ಪರದೂ ತನೆ ಸೌಹಾದರ್ದಿಂದ ಬಾಳುತ್ತು, ಶ್ರೀವಂತವಾದ ನಾಗರಕತೆಯಿಂದ ಭೂಷಿತರಾಗಿ ಮುರಿದರು. ಇಸ್ಲಾಮು ಧರ್ಮದ ವಿದ್ಯಾಸಂಸ್ಕೃತಿಯೂ ಶಾಸ್ತ್ರಕೊಳ್ಳಿಯೂ ಇವರಿಂದಲೇ ಕಲ್ಪಿತವಾದುವು. ಐರೋಪ್‌ರು ಈ ಅರಬರನ್ನು ಸಾರಸನದು (ಎಂದರೆ ಷಾರ್ಕರು = ಪೂರ್ಚ್ಯರು) ಎಂದು ಕರೆಯುತ್ತಿದ್ದರು.

೧೦೦೦ದಿಂದ ಮುಂದಕ್ಕೆ ಆನಾಗರಕರೂ ಒರಟರೂ ಮುಂದ ಬುದ್ಧಿಗಳೂ ಯುದ್ಧ ಸ್ಥಿರರೂ ಕಲಹಕಾರರೂ ಆದ ತುರುಕರು ಮುಸ್ಲಾಖನೆ ಪ್ರಪಂಚಕ್ಕೆ ಅಧಿಪತಿಗಳಾದರು. ಇವರಲ್ಲಿ ವಿದ್ಯಾಭಿರುಚಿಯೂ ಪರಸಹಿಪ್ಪುತ್ತಿಯೂ ನಾಗರಕತೆಯ ಸ್ಥೀತಿಯೂ ಇರಲಿಲ್ಲವಾದ್ದರಿಂದ ಹಿಂದೂಗಳನ್ನೂ ಕಿರು ಮತದ ಇರಾಣರನ್ನೂ ಪುಲೆಸ್ತು ದೇಶದ ಕ್ರಿಸ್ತ ಯಾತ್ರಿಕರನ್ನೂ ಹಿಂಸೆ ಪಡಿಸಲಾರಂಭಿಸಿ ಮುಸ್ಲಾಖನ ಪ್ರಪಂಚದ ವಿದ್ಯಾವ್ಯವಸಾಯ ಕಾರ್ಯವನ್ನು ನಾಶಪಡಿಸಬಿಟ್ಟರು. ಇವು ರಲ್ಲಿ ಮಂಗೋಲಿಯದಿಂದ ತಾತ ಜನರು ನುಗ್ಗಿ ಮುಸ್ಲಾಖನ ದೇಶಗಳನ್ನು ನಿರ್ವಾಣನುಷ್ವಾಸಾಡಿ ಬಿಟ್ಟರು. ಆವರ ಪೆಟ್ಟಿನಿಂದ ಪಾಳು ಬಿದ್ದಿರುವ ಮಧ್ಯ ಮತ್ತು ಪಶ್ಚಿಮ ಏಷಿಯಾ ದೇಶಗಳು ಅದ್ಯಾಪಿ ಜೇತರಿಸಿಕೊಂಡಿಲ್ಲ. ಮುಂದೆ ಗಡಿ-ಗಡಿ ನೆಯ ಶತಮಾನಗಳಲ್ಲಿ ಇರಾಣ ಮತ್ತು ಮೊಗಲ ರಾಜ್ಯಗಳಲ್ಲಿ ವಿದ್ಯಾಜ್ಯೋತಿಯು ಸ್ವಲ್ಪ ಮಿನುಗಿದರೂ, ಆರಬರ ಯುಗದಲ್ಲಿ ಮುಸ್ಲಾಖನ ಪ್ರಪಂಚದಲ್ಲಿ ಇದ್ದ ವಿದ್ಯಾಪ್ರಭಾವವು ಕಳೆದ ಒಂಭತ್ತು ಶತಮಾನಗಳಿಂದಲೂ ಬಿಲಿವಾಗಿ ಬಿಟ್ಟಿರುವುದು. ತುರಾಣರು ಇಸ್ಲಾಮು ಪ್ರಪಂಚಕ್ಕೆ ಕ್ಷಾತ್ರಬಲವನ್ನು ಹೆಚ್ಚಿಸಿಕೊಟ್ಟಿರೂ ಅದರ ವಿದ್ಯಾಬಲವನ್ನು ಹಾಳುಮಾಡಿದರು. ಹಿಂದೂಗಳ ಪ್ರೀಣತೆಗೆ ಬ್ರಾಹ್ಮಣರು ಉಳಿದು ಪ್ರಕೃತಿಯರು ನಾಶವಾದುದು ಕಾರಣವಾದರೆ ಮುಸ್ಲಾಖನರ ಪ್ರೀಣತೆಗೆ ಪ್ರತಿಯೆರುಳು ಉಳಿದು ಬ್ರಾಹ್ಮಣರು ನಾಶವಾದುದು ಕಾರಣವಾಯಿತು. ತುರಾ

ಈ ಕ್ಷಾತ್ರ ಬಲದಲ್ಲಿ ಸಹ ಇಂದ್ರಿಯದಲ್ಲಿ ಪಾಶ್ಚಾತ್ಯರು ಮನಸಲ್ಕಾನ ಪ್ರಪಂಚವನ್ನು ಸಂಪೂರ್ಣವಾಗಿ ಅಧಿನಿರ್ವಹಿಸಿಕೊಂಡರು. ಇಸಾಲ್ ಮಂಧರ್ಮದಲ್ಲಿ ಸ್ವತಂತ್ರಜಿಜ್ಞಾಸೆಯೂ ನೂತನಾಭಿವಾರಾಯಗಳ ಸುಳಿವೂ ಮಾಯವಾಗಿ ಗೊಡ್ಡು ವರಿಯತ್ತು ಮತ್ತು ಮೂಡ ಮನಲ್ಲಾಗಳ ಸ್ವೀಕ್ಷಾಫ ಪ್ರಭುತ್ವ, ಗೋರಿ ಪೂಜೆ, ಪರ ಮತ ದ್ವೇಷ, ವೋಧ್ಯಪುರ ಸ್ವಾರ ಇವು ತಾನೇ ತಾನಾಗಿ ತಲೆಯೆತ್ತಿಕೊಂಡವು. ಆದ್ದರಿಂದ ತುರುಕರನ್ನು ಇಸಾಲ್ ಮಂಧರ್ಮವಿನಾಶಕರೆಂದು ಅರಬರು ದ್ವೇಷಿಸುವದು ಸಹಜವೇ ಆಗಿದೆ.

ಈ ಧರ್ಮಸ್ವೀಕಾರಿಯನ್ನು ಹೊಗಲಾಡಿಸಬೇಕೆಂದು ಅರಬರಲ್ಲಿ ಈಚಿಗೆ ಹೆಟ್ಟಿರುವ ಚಳವಳಿಗಳಲ್ಲಿ ವಾಹಬಮತದ ಚಳವಳಿಯು ಆತಿ ಮುಖ್ಯವಾದುದು. ಮಹಮ್ಮದ ಇಬ್ರಾಹಿಮ್ ಅಬ್ದುಲ್ ವಾಹಬ್ (ಸು. ೧೧೦—೧೨೫) ಎಂಬಾತನು ಇಸಾಲ್ ಮಂಧರ್ಮಕ್ಕೆ ಆಗಂತುಕವಾಗಿ ಬಂದು ಸೇರಿದ್ದ ಗೋರಿ ಪೂಜೆ ಮುಂತಾದ ದುರಾಚಾರಗಳನ್ನು ನಿರ್ಮಾಣ ಲಿಸಲು ನೆಡೆದ್ದ ರಾಜ್ಯದಲ್ಲಿ ಈ ಮತವನ್ನು ಸಾಫ್ತಿಸಿದನು. ಈ ಮತದ ವರು ಸ್ವಲ್ಪ ಕಾಲದಲ್ಲಿ ಅರಬ ದೇಶವನ್ನೆಲ್ಲ ಆಕ್ರಮಣ ಸಿರಿಯಾವನ್ನು ಜಯಿಸಬೇಕೆಂದು ಹೊರಡಲು ತುರುಕರು ಹೆದರಿ ಮೊಡ್ಡೆ ಸೇನೆ ಕಳಿಸಿ ಇವರನ್ನು ಡಗಿಸಿದರು. ಇಲ್ಲಿಂದ ಮುಂದೆ ವಾಹಬಿ ಮತವು ರಾಜಕೀಯ ಮಾರ್ಗವನ್ನು ಬಿಟ್ಟು ಧಾರ್ಮಿಕ ಸುಧಾರಣೆಯ ಚಳವಳಿಯನ್ನು ಮಾತ್ರ ಕೈಕೊಂಡಿತು. ಈ ಮತದಿಂದ ಪ್ರೇರಿತನಾದ ಸೈಯದ ಮಹಮ್ಮದ ಬಿನ್ ಸಿನ್ಹಾಸ್ (ಸು. ೧೮೦೦—೧೯೫೫) ಎಂಬಾತನು ಸಿನ್ಹಾಸ್ ಯಾ ಎಂದು ಪ್ರಸಿದ್ಧ ಪಡೆದು ಮನಸಲ್ಕಾನ ಪ್ರಪಂಚದಲ್ಲಿ ಲಾಲ್ ಶಾಶಾಸಂಘ ಯನ್ನು ಸಾಫ್ತಿಸಿದನು. ಇದು ಉತ್ತರ ಆಫ್ರಿಕದಲ್ಲಿ ಧರ್ಮಜಾಗ್ರತ್ತಿಯನ್ನೂ ಸುಧಾರಣೆಗಳನ್ನೂ ಕಲ್ಪಿಸಿ ಲಕ್ಷ್ಯಾಂತರ ನಿಗೋರ್ ಜನರನ್ನು ಮನಸಲ್ಕಾನರ ನ್ನೂಗಿ ಮಾಡುತ್ತಿದೆ. ಈ ಚಳವಳಿಯೂ ಅರಬ ಸಂತಾನರದು. ಇದನ್ನೂ ತುರುಕರು ವಿರೋಧಿಸಿದರು.

ತುರುಕರ ರಾಜಾಧಿಕಾರವು ಕೊನೆಗಾಣದಿಢಿರೆ ತಾವೂ ಇಸಾಲ್ ಮಂ

ಧರ್ಮವೂ ಉದ್ದೇಶವಾಗುವದು ದುಸ್ತರವೆಂದು ಕ್ರಮವಾಗಿ ಅರಬರು ತಿಳಿದು ರಾಜಕೀಯ ಸ್ವಾತಂತ್ರ್ಯವನ್ನು ಬಯಸಲಾರಂಭಿಸಿದರು. ಬರಬರುತ್ತ ಅರಬರ ಸ್ವಾತಂತ್ರ್ಯಪ್ರೀತಿಯು ಗಣಾವಸ್ಥೆಯಿಂದ ಜನಾಂಗಾವಸ್ಥೆಗೆ ಮುಂದುವರಿಯಿತು. ೧೯೨೨ ರಲ್ಲಿ ನಡೆದ ಮುಹ್ಯಕೆ-ತುರುಕೆರಯುದ್ದಕಾಲದಲ್ಲಿ ಅರಬರು ತಾವು ಒಂದು ಸ್ವತಂತ್ರ ಜನಾಂಗವಾಗಲು ಬಯಸಿದರು. ಅಬ್ದುಲಹಾಮಿಂದನು ಸಯಭಯಗಳಿಂದ ಈ ಪ್ರವೃತ್ತಿಯನ್ನು ಅಡಗಿಸಿದನು. ಅದರೆ ಸ್ವಲ್ಪ ಕಾಲದೊಳಗಾಗಿ ಬಾಲ-ಅರಬ (Young-Arab) ಚರ್ಚೆಗಳು ಆರಂಭವಾಯಿತು. ಇದಕ್ಕೆ ಸಿರಿಯಾದೇಶದವರು ಮುಖಾಡರಾಗಿದ್ದರು. ಇವರು ೧೯೭೯ ರಲ್ಲಿ ಪಾರಿಸನಗರದಲ್ಲಿ “ಅರಬಜನಾಂಗ ಸಭೆ” ಯೋಂದನ್ನು ಸಾಫಿಸಿ ಪ್ರಚಾರ ಕಾರ್ಯವನ್ನು ಕೈಕೊಂಡರು. ಪ್ರಚಾಸ್ವಾತಂತ್ರ್ಯಕ್ಕೂ ಜನಾಂಗವ್ಯವಸ್ಥೆಗೂ ವೈರಿಯಾದ ಅಬ್ದುಲಹಾಮಿಂದನು ಅರಬರನ್ನು ಕಡುಹಿಂಸೆಯಿಂದ ಆಳತೊಡಿದನು. ಅರಬ ದೇಶಭಕ್ತರು ಪಾರಿಸನಗರದಿಂದ ಸ್ವದೇಶೀಯರನ್ನು ಹುರುಪುಗೊಳಿಸಲು ಹೀಗೆಂದು ಪ್ರಸಿದ್ಧಪತ್ರಿಕೆಯನ್ನು ಹೊರಡಿಸಿದರು: “ಸ್ವಿಯ ದೇಶಭಾಂಧವರೇ! ಉಜ್ಜ್ವಲ ಕೀರ್ತಿಯುಕ್ತವಾದ ಅರಬ ಪ್ರಜೆ ಎಂಬ ಹೆಸರು ಪರರ ಬಾಯಲ್ಲಿ, ಮುಖ್ಯವಾಗಿ ತುರುಕರಲ್ಲಿ, ಎಷ್ಟು ಸೀಚವೂ ತುಚ್ಚವೂ ಆಗಬಿಟ್ಟಿದೆ ಎಂದು ಎಲ್ಲರೂ ಬಿಳಿವು. ಮಧ್ಯ ಏಷಿಯಾದಿಂದ ಹುಟ್ಟಿಬಂದ ಈ ಅಸಂಸ್ಕೃತ ಜನರ ದುಷ್ಪರಾಜ್ಯಭಾರದಿಂದ ನಾವು ಎಷ್ಟು ದೂರ ದುಃಖಕ್ಕೂ ಹೊಢ್ಣಕ್ಕೂ ಇಕ್ಕೆಬಿದ್ದಿರುವೆನೆಂದು ನೋಡುತ್ತೇವೆ. ಜಗತ್ತಿನಲ್ಲಿ ಅತಿ ಸಂಪತ್ತರವೂ ರಮಣೀಯವೂ (?) ಆಗಿರಬೇಕು ನಮ್ಮ ದೇಶವು ಈಗ ಬೆಂಗಾಡುಕೊಂಡೆಯಾಗಿದೆ. ನಾವು ಸ್ವತಂತ್ರರಾಗಿದ್ದಾಗ ಒಂದು ನೂರು ವರ್ಷದಲ್ಲಿ ಲೋಕವನ್ನು ಜಯಿಸಿದ್ದೇವು; ಎಲ್ಲೆಲ್ಲಾ ವಿಷಯನ್ನೂ ವಿಜ್ಞಾನವನ್ನೂ ಕಲೆಯನ್ನೂ ಹರಡಿದ್ದೇವು; ಲೋಕದ ನಾಗರಕತೆಗೆ ಅನೇಕ ಶತಮಾನಗಳ ವರೆಗೆ ಮುಂದಾಳಾಗಿದ್ದೇವು. ಅದರೆ ಎತ್ತೋರ್ವೆಗುಲ್ಲ (ಉಸ್ತಾನಿ ತುರುಕರ ಪೌರಾಣಿಕಮೂಲಪುರುಷ) ನ ವಂಶದವರು ಇಸ್ಲಾಮಿನ ವಿಲಾಘತ್ತು ಪದವಿಯನ್ನು ಆಕ್ರಮಿಸಿಕೊಂಡಂದಿನಿಂದ ಅವರು ನಮ್ಮನ್ನು ಸುಲಿದು ತಿಂದು ಶಡು

ಬಡವರನ್ನಾಗಿ ಮಾಡಿರುವರು.” \* ಗ್ರಂಜ ರಲ್ಲಿ ಹೆಚ್ಚಾಸ್ ಮತ್ತು ಯಿಮೆನ್ ಪ್ರಾರ್ಥ್ಯಗಳಲ್ಲಿ ದಂಗೆ ಎದ್ದಿತು. ತುರುಕರು ಇದನ್ನು ಅಡಗಿಸ ಲಾರದೆ ವರ್ಷ ವರ್ಷವೂ ಅಪಾರವಾಗಿ ಧನ-ಜನ ವ್ಯಯವನ್ನು ಮಾಡಿ ಕೊಂಡು ಗ್ರಂಜ-ರ ಯುದ್ಧಗಳಲ್ಲಿ ತರಹರಿಸಲಾರದೆ ಸೋತು ನಷ್ಟ ಪಟ್ಟಿರು.

ಗ್ರಂಜ ರ ತುಕ್ಕಿಯ ರಾಜ್ಯಕ್ರಾಂತಿಯಲ್ಲಿ ಅಧಿಕಾರಕ್ಕೆ ಬಂದ ಬಾಲ-ತುರುಕ ಪಕ್ಕದರರು ಬಾಲ-ಆರಬರನ್ನು ಆದರಿಸುವುದಕ್ಕೆ ಪ್ರತಿಯಾಗಿ ಅರಬರ ನಡೆಸುಡಿಗಳನ್ನೇ ಲಾಲ್ ತುರಾಣರವಾಗಿ ಮಾಡಲು ಪ್ರಯತ್ನಪಟ್ಟಿರು. ತುರುಕ ಸಾಮಾಜ್ಯದಿಂದ ಪಾರಾಗದಿದ್ದರೆ ತಮಗೆ ಗತಿಯಿಲ್ಲವೆಂದು ಅರಬರ ನಿಶ್ಚಯ ಮಾಡಿಕೊಂಡು ಏರೋನ್ಯ ಯುದ್ಧಕಾಲದಲ್ಲಿ ದಂಗೆ ಎಬ್ಬಿಸಿದರು.

ಗ್ರಂಜ ನೇರ ಮೇರ ತಿಂಗಳಲ್ಲಿ ಬ್ರಿಟಿಷರು ಮೇಸಪ್ರೋಟೀಮಿಯವನ್ನು ಫ್ರಂಚರು ಸಿರಿಯಾವನ್ನಾಗಿ ಹಂಚಿಕೊಂಡು ಒಂದು ರಹಕ್ಕು ಸಂಧಿಮಾಡಿ ಕೊಂಡರು. ಮರುವರ್ಷ ಅದೇ ತಿಂಗಳಲ್ಲಿ ಪ್ರೇಂಚರು ಸಿರಿಯಾದ ಜತಿಗೆ ಸಿಲಿಷಿಯಾ ಪ್ರಾರ್ಥ್ಯವನ್ನು ಪಡೆಯತಕ್ಕದೆಂದೂ ಸಿರಿಯಾ ಮೇಸಪ್ರೋಟೀಮಿಯಾಗಳಿಗೆ ಮಧ್ಯವಾಗಿರುವ ಪ್ರದೇಶವು ಉಭಯರಿಗೂ ವಿಭಾಗವಾಗತಕ್ಕ ದ್ದೇಂದೂ ಬ್ರಿಟಿಷರು ಪ್ರಲೇಸ್ತದೇಶದಲ್ಲಿರುವ ಹೈಫ ಎಂಬ ರೇವನ್ನು ಪಡೆಯತಕ್ಕದ್ದೇಂದೂ ಪ್ರಲೇಸ್ತದೇಶವು ಅವಿಲಜನಾಂಗಮಧ್ಯಸ್ಥವಾಗಿರತಕ್ಕ ದೆಂದೂ ಮತ್ತೊಂದು ಗುಪ್ತ ಸಂಧಿ ಹುಟ್ಟಿತು. ಬ್ರಿಟಿಷರು ಈ ಸಂಧಿಗಳನ್ನು ಮುರಿದು ಶರಿರದ ರಾಜರಿಗೂ ಮುಖಂಡರಿಗೂ ಲಂಚಸುರಿದು ಸ್ವಾತಂತ್ರ್ಯದ ಆಶೀರ್ವಿಸಿ ಅವರಿಂದ ತುರುಕರ ಮೇಲೆ ದಂಗೆಯೆ ಬ್ಬಿಸಿದರು. ಬ್ರಿಟಿಷರ ಬಂಟನಾದ ಇಗುಪ್ತದ ಸುಲಾತನನು ಆರಬರೆಲ್ಲರೂ ಸಮಷ್ಟಿಯಾಗಿ ತನ್ನ ಸಾಮಾಜಾಧಿಪತ್ಯದಲ್ಲಿ ಸೇರುವರೆಂದು ಆಶಿಸಿ ಅವರನ್ನು ತುರುಕರ ಮೇಲೆ ಬೀಳಲು ಪ್ರೇರಿಸಿದನು. ಮಕ್ಕಾವರೀಫನೂ ಅವನ ನಾಲ್ವಡು ಮಕ್ಕಾಲಾದ ಜಲಿ, ಹೈಡಾಲ್ವೆ, ಸೈಯದರುಗಳೂ ಬ್ರಿಟಿಷರ ಆಶೀರ್ತರಾಗಿ ದಂಗೆಗೆ ಮುಖಂಡರಾಗಿ ನಿಂತರು. ಹೈಜಲ್ಲನು

\* ಸ್ವಾಧ್ಯಾರ್ಥ ಪು. ೧೪೪, (ಉದಾಹರಣೆ).

ಬ್ರಿಟಿಷ್ ಸೇನಾನಿ ಕರ್ನಾಟಕ ಲಾರೆನ್ಸ್ ಎಂಬ ಸಾಹಸಿಯ ಸಹಾಯದಿಂದ ಮರಳುಕಾಡಿನಲ್ಲಿ ದಂಗೆಯೆಬ್ಬಿಸಿ ತುರುಕರ ಬಲವನ್ನು ಮುರಿದನು. ತುರುಕರು ಸೋತು ಅರಬ್ ದೇಶಗಳಿಂದ ಹಿಮೇತ್ಟಿಟ್ಟಿದರು. ಯುದ್ಧ ಕಾಲದಲ್ಲಿ ಬ್ರಿಟಿಷರೂ ಫ್ರೆಂಚರೂ ಅರಬ್ ಜನಗಳಿಗೆ ಒಂದು ಭರವಸೆ ಪತ್ರಿಕೆಯನ್ನು ಹೊರಡಿಸಿ ಆಶೀ ತೋರಿಸಿದ್ದರು : “ ಜರ್ಮನರ ದುರಾಶೆಯಿಂದ ಪ್ರಾಪ್ತವಾಗಿರುವ (ಅ) ಯುದ್ಧದಲ್ಲಿ, ತುರುಕರಿಂದ ಅದುವರಿಗೂ ಹಿಂಸಿಸಲ್ಪಡುತ್ತಿರುವ ಎಲ್ಲಾ ಜನಗಳನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಿಸುವುದೂ ಪ್ರಜೆಗಳ ಸ್ವತಂತ್ರ ಸಂಕಲ್ಪದಿಂದ ಅಧಿಕಾರ ಪಡೆಯತಕ್ಕ ಜನಾಂಗ ರಾಜ್ಯಗಳನ್ನು ಸ್ಥಾಪಿಸುವುದೂ ಮಾತ್ರವೇ ಬ್ರಿಟಿಷರೂ ಫ್ರೆಂಚರೂ ಪೂರ್ವದೇಶಗಳಲ್ಲಿ ಕಾರ್ಯಭಾರಮಾಡಲು ಉದ್ದೇಶವಾಗಿದೆ.” \*

ಆದರೆ ತುರುಕರು ಸೋತು ಒಡನೆಯೇ ಇವರು ತಮ್ಮ ಮಾತನ್ನು ನಿರ್ಜಾಯಾಗಿ ತೋರಿಸುತ್ತಿರುತ್ತಾರೆ ಗುಪ್ತ ಸಂಧಿಗಳ ಪ್ರಕಾರ ಹಂಚಿಕೆಯಾಗಿದ್ದ ದೇಶಗಳನ್ನು ಸಸ್ಯೇನ್ಯವಾಗಿ ಆಕ್ರಮಿಸಿಕೊಂಡರು. ಬೋಲಿವೆನಿಕರು ಈ ಕಳ್ಳು ಸಂಧಿಗಳನ್ನು ಲೋಕಕ್ಕೆ ಪ್ರಕಟಿಸಿದರು. ಮೋಸಹೋದ ಅರಬರು ರಾಷ್ಟ್ರರೋಷದಿಂದ ಪರೋಪ್ಯರ ಮೇಲೆ ದಂಗೆಯೆಬ್ಬಿಸಿದರು. ಬೋಲಿವೆನಿಕರೂ ಮುಸ್ತಫಾ ಕುರುಕುಲನೂ ಇವರಿಗೆ ಒಳಗೊಂಡಿ ಸಹಾಯಕರಾಗಿ ನಿಂತರು. ಗರ್ಭಾಂಶ ರಲ್ಲಿ ಫ್ರೆಂಚರು ಸಿರಿಯಾಕ್ಕೆ ಒಂದು ಲಕ್ಷ ಸೇನೆಯನ್ನು ಕಳುಹಿಸಬೇಕಾಯಿತು. ಬ್ರಿಟಿಷರು ಪುಲೆಸ್ತ್ರ ದೇಶದಲ್ಲಿ ಒಂದು ಲಕ್ಷ ಸೇನೆಯ ನ್ನು ಟ್ರಿಟ್ಟಿ ಇರಾಣಕ್ಕೆ ಒಂದು ಲಕ್ಷ ಸೇನೆಯನ್ನು ಕಳುಹಿಸಿ ಅಲ್ಲಿನ ದಂಗೆಯನ್ನು ಗಜಂ ಕೊಟ್ಟಿ ರೂಪಾಯಿ ವೆಚ್ಚಿದಿಂದ ಅಡಗಿಸಬೇಕಾಯಿತು. ಪುಲೆಸ್ತ್ರ, ಸಿರಿಯಾ, ಇರಾಣ ದೇಶಗಳಲ್ಲಿ ನಡೆಯುತ್ತಿರುವ ಸ್ವರಾಜ್ಯ ಯುದ್ಧವು ಇನ್ನೂ ಇತ್ಯಧ್ವನಾಗಿಲ್ಲ. ಅರಬಸಾಥನಕ್ಕೆ ಮಾತ್ರ ವೆಹಾಬಿಗಳು ಸ್ವತಂತ್ರ್ಯವನ್ನು ಸಂಪಾದಿಸಿದರು.

ನಿಷಿಯಾದ ಅರಬರೆಲ್ಲರೂ ಸಮಾಜ ಯಾಗಿ ಒಂದು ಸಂಯುಕ್ತ ರಾಜ್ಯವನ್ನು ಕಟ್ಟಬೇಕೆಂದು ಚಳವಳಿ ನಡೆಸುತ್ತಿರುವರು. ಅರಬ್ ದೇಶದ

\* ಸ್ವಾಧ್ಯಾದ್ರ ಪು ೧೪. (ಉದಾಹರಣೆ)

ರಾಜನಾದ ಇರ್ಬಿಸ್ಪೇಯದನಿಗೆ ಈ ಕಾರ್ಯವನ್ನು ಸಾಧಿಸಲು ಆಶೀಯೂ ಶಕ್ತಿಯೂ ಇವೆ. ಈ ದೇಶಗಳು ಪ್ರತ್ಯೇಕವಾಗಿ ಒಂದೊಂದೇ ಇದ್ದ ನಿರ್ವಹಿಸುವದು ಕಣ್ಟ; ಸಂಯುಕ್ತವಾಗಿ ಸೇರಲು ಪಾಶ್ಚಾತ್ಯರ ಸಾಮಾಜಿಕ ಪಿವಾಸೆ ಹೊರತು ಮತ್ತಾವ ಕಡೆಯೂ ಇಲ್ಲ. ಆದ್ದರಿಂದ ಇದು ಸೇರ ವೇದುವ ವರೀಗೂ ಅರಬ ಸಮಷ್ಟಿ ಚಳೆವಳಿಯು ಪ್ರಾಬಲ್ಯವನ್ನು ಕಳೆದು ಕೊಳ್ಳಲಾರದು.

## (೨) ಅಶೀಲ ಇಸ್ಲಾಮು ಜನ ಮಂಡಲ ಸಮಷ್ಟಿ(Pan-islam)

ಜನರಲ್ಲಿ ಸರ್ವ ಸಮತಾ ಭಾವವನ್ನೂ ಪರಮಾತ್ಮ ತಿರಸ್ಯಾರ ಬುದ್ಧಿಯನ್ನೂ ಇಸ್ಲಾಮು ಧರ್ಮದವ್ಯು ದೂರ ಮತ್ತಾವ ಧರ್ಮವೂ ಹುಟ್ಟುಸಲಾರದು. ಆದ್ದರಿಂದ ಮುಸಲ್ಮಾನರಲ್ಲಿ ಪರಮಾತ್ಮ ಹುಟ್ಟುವದು ಬಹು ಸುಲಭ. ವರ್ಷಂಪ್ರತಿ ಲಕ್ಷಾಂತರ ಮುಸಲ್ಮಾನರು ನಾನಾ ಕಡೆಗಳಿಂದ ಹಾಜ್ರ ಎಂದರೆ ಮತ್ತಾ ಯಾತ್ರೆಗಾಗಿ ಒಂದು ಕಡೆ ಸೇರುತ್ತಿರುವುದರಿಂದ ಪರಮಾತ್ಮವು ಬಹಳ ಬಲವಾಗುವುದು. ಇಸ್ಲಾಮು ಪ್ರಪಂಚವೆಲ್ಲವೂ ಒಬ್ಬ ಖಲೀಫಾನಿಗೆ ಅಧಿಕ್ಷಿತವಾಗಿರಬೇಕೆಂಬ ಅಭಿಪೂರ್ಯವು ಸಹ ಇದನ್ನು ಪುಷ್ಟಿಕರಿಸುವದು ವಿದ್ಯಾ ಪ್ರೀತಿಯಿಂದ ಮುಸಲ್ಮಾನರಲ್ಲಿ ಜನಾಂಗ ಭಾವನೆ ಪ್ರಾಬಲ್ಯ ಪಡೆಯಲಾರದಾದ್ದರಿಂದ ಅವರು ತಮ್ಮ ಮತಾನು ಬಂಧವನ್ನೇ ಮುಖ್ಯವೆಂದು ಪುರಸ್ಕರಿಸುವದು ಸಹಜ.

ಮುಸಲ್ಮಾನರ ಪ್ರೀತಿ ಪರಿಹಾರಕ್ಕಾಗಿ ಹಿಟ್ಟಿದ ವಾಹಬಿ ಸಿನ್ಹನ್ನು ಸ್ವಿಯಾ ಮೋದಲಾದ ಚಳೆವಳಿಗಳು ರಾಜಕೀಯ ಮಾರ್ಗವನ್ನು ಬಿಟ್ಟು ಇತರ ವಿಧವಾದ ಸುಧಾರಣೆಗಳನ್ನು ಕೈಕೊಂಡ್ದರಿಂದ ಒಂದು ದೇಶ, ಒಂದು ರಾಜ್ಯ, ಒಂದು ಜನಾಂಗದ ಉದಾಧರಕ್ಕಾಗಿ ಕೆಲಸ ಮಾಡದೆ ಅಶೀಲ ಇಸ್ಲಾಮು ಪ್ರಪಂಚದ ಉದಾಧರವನ್ನೇ ಉಪಲಬ್ಧಿಸಿದ್ದು.

ಪರೋಪ್ಯರು ಮುಸಲ್ಮಾನರನ್ನು ಇನ್ನೆಯ ಶತಮಾನದಲ್ಲಿ ತೀರ ನುಗ್ಗಿ ಬಡಿದರು. ಆದ್ದರಿಂದ ಮುಸಲ್ಮಾನರಿಗೆ ಪರೋಪ್ಯರ ಮೇಲೆ ಸರ್ವತ್ರ ಆಪರಿಮಿತವಾದ ವೈರ ಹುಟ್ಟಿತು. ಮುಸಲ್ಮಾನರ ಸಕಲ ದೇಶಗಳಲ್ಲಾ ಭಯಂಕರವಾದ ಯುದ್ಧಗಳೂ ದಂಗೆಗಳೂ ಹುಟ್ಟಿ ಕೂರವಾಗಿ ಅಡಗಿಸಲಿಟ್ಟವು. ತಾವು ಒಬ್ಬೊಬ್ಬರೇ ಕೈ ಮಾಡಿದರೆ ಜಯಿಸುವುದು

ಅಸಾಧ್ಯವಾದ್ದರಿಂದ ಅಖಿಲ ಇಸ್ಲಾಮು ಜನಮಂಡಲದವರೂ ಏಕವಾಗಿ ಕಲೆತು ತಮ್ಮ ಶತ್ರು ಬಾಧೀಯನ್ನು ಪರಿಹರಿಸಿಕೊಳ್ಳಬೇಕೆಂಬ ಭಾವನೆಯು ಸರ್ವತ್ರ ಹುಟ್ಟಿತು.

ಇಂಥಾ ಸಮಷ್ಟಿ ಭಾವವನ್ನು ಸೈಯದ ಜನಾಲುದ್ದೀನ್ ಆಲ್ ಅಫಫೋನಿ ಎಂಬ ವಿಶ್ವಾತ ಪುರುಷನು ಸರ್ವತ್ರ ಪ್ರಚಾರ ಮಾಡತ್ತೋದಿದನು. ಇವನಲ್ಲಿದೆ ಮೋಹಕಕಕ್ಷೀಯಿಂದ ಈ ಭಾವವು ಎಲ್ಲರಲ್ಲಿ ಹರಡಲು ಕಾರಣವಾಯಿತು. ತುರ್ಕಿಯ ಸುಲಾತ್ತನ ಅಬ್ದುಲ ಹಾಮಿದ್ ದೆಸು ಇದನ್ನು ಪರಿಗ್ರಹಿಸಿ ಈತನನ್ನು ತನ್ನ ರಾಜಧಾನಿಯಲ್ಲಿರಿಸಿ ಕೊಂಡು ಈ ಸಮಷ್ಟಿಯ ಚರ್ಚವಳಿಯು ಸರ್ಕಲ ದೇಶಗಳಿಗೂ ವ್ಯಾಪಿಸುವಂತೆ ಮಾಡಿದನು.

ಈ ಚರ್ಚವಳಿಯು ಉಗಳ ರ ವೇಳಿಗೆ ಸಾವಿರ ಪ್ರಚಾರಕ ಪತ್ರಿಕೆಗಳನ್ನು ಸ್ಥಾಪಿಸಿದಿದ್ದಿತು. ಮೋರಾಕೋದ ಪತ್ರಿಕೆಯನ್ನು ಜಾವಾದ ಮುಸ್ಲಿಮ್‌ನಾನಿದು ಓದಲಾರಂಭಿಸಿದರು. ಮುಸ್ಲಿಮ್‌ನ ಪ್ರಪಂಚದಲ್ಲಿ ತುರುಕರಲ್ಲಿ ಅಭಿನೂನವೂ ಶಿಲೀಫನಲ್ಲಿ ಭಕ್ತಿಯೂ ಹೆಚ್ಚುತ್ತಾಗೂ ಬಂದಿವು. ಅಬ್ದುಲ ಹಾಮಿದನು ಈ ಪ್ರಪಂಚದ ಸರ್ಕಲ ಭಾಗಗಳಿಂದಲೂ ಹಣವೆತ್ತಿ ಮಕ್ಕಳ ಮದೀನಾ ನಗರಗಳಿಗೆ ರೈಲು ಹಾಕಿಸಿದನು. ಮುಸ್ಲಿಮ್‌ನರು ಇನ್ನೇನು ಲೋಕಾಧಿಪತಿಗಳಾಗಿ ಬಿಡುವರು ಎಂಬ ಆಶಾ ಭಾವವು ಸರ್ಕಲರಲ್ಲಿ ಹುಟ್ಟಿತು. ಐರೋಪ್ಯರನ್ನು ನುಗ್ಗಿಬಡಿದ ಜಪಾನರು ಇಸ್ಲಾಮು ಧರ್ಮಕ್ಕೆ ಸೇರಿದರೆ ಲೋಕಾಧಿಪತಿಗಳಾಗಬಹುದೆಂದು ಅವರನ್ನು ಹಾಗೆ ಮಾಡುವಂತೆ ಸರ್ಕಲ ದೇಶಗಳ ಮುಸ್ಲಿಮ್‌ನರೂ :ಚರ್ಚವಳಿ ನಡೆಸಿದರು. ತುರುಕರು ಐರೋಪ್ಯರಿಂದ ಸೋತು ದುರ್ಬಳಿ ಪಡೆದಾಗ ಮುಸ್ಲಿಮ್‌ನ ಪ್ರಪಂಚವು ಅವರ ಪಕ್ಷವನ್ನು ವಹಿಸಿತು. ಇಂಡಿಯಾ ದೇಶದಲ್ಲಿ ಶೀಲಾ ಘತ್ತಿನ ಚರ್ಚವಳಿಯು ಆತ್ಮಂತ ಪಾರಬಲ್ಯವನ್ನು ಪಡೆದಿತ್ತು.

ಆದರೂ ರಾಜಕೀಯವೃಷ್ಟಿಯಿಂದ ಇಸ್ಲಾಮು ಸಮಷ್ಟಿಯ ಚರ್ಚವಳಿಯು ಏನೂ ಸಾಧಿಸಿಲ್ಲ, ಮುಂದೆಯೂ ಸಾಧಿಸುವಂತಿಲ್ಲ. ಆಫ್ರಿಕಾ ಮತ್ತು ಏಷಿಯಾದ ಅರಬರು ತುರುಕರ ಮಾತಿಗೆ ಮರುಭಾಗಲಿಲ್ಲ. ವಾಹಬಿ ಮತ್ತು ಸೈನಾನ್ ಸ್ವಿಯಾ ಚರ್ಚವಳಿಗಳು ತುರುಕರಿಗೆ ವಿದುಧಿವಾಗಿ

ದ್ವಿವು. ಈ ಚರ್ಚವಳಿಯಿಂದ ತನ್ನ ನಿರಂತರ ಸ್ವೇಚ್ಛಾಪ್ರಭುತ್ವವನ್ನು ಸಂರಕ್ಷಿಸಿಕೊಳ್ಳಲುವುದೇ ಅಬ್ಜುಲಹಾವಿನಾದನಿಗೆ ಮುಖ್ಯ ಉದ್ದೇಶವೆಂದು ಸಕಲರೂ ಸ್ವಲ್ಪದರಲ್ಲಿ ಕಂಡುಕೊಂಡರು ಮತ್ತು ರೈಲಿಗೆಂದು ಎತ್ತಿದ ಹಣದಲ್ಲಿ ಸಹ ಬಹುಭಾಗವನ್ನು ಇವನು ಮೋಸ ಮಾಡಿ ಅವಹರಿಸಿದನು. ಇಂಡಿಯಾದ ವಿಲಾಫತ್ತು ಚರ್ಚವಳಿಯ ಪ್ರಾಬಲ್ಯಕ್ಕೆ ಗಾಂಧಿಯವರ ನೇತ್ಯತ್ವವೂ ಹಿಂದೂಗಳ ಸಹಾಯವೂ ಮುಖ್ಯಕಾರಣವಾಗಿದ್ದವು. ಬಾಲತುರುಕರ ಪಕ್ಷದವರು ತುರಾಟ ಸಮಷ್ಟಿಯನ್ನು ಪುರಸ್ಕರಿಸಿದ್ದೀಂದ ತುಕ್ಕಿಯಲ್ಲಿ ಸಹ ಇಸ್ಲಾಮು ಸಮಷ್ಟಿ ಭಾವವು ವಿಲವಾಯಿತು. ಐರೋಪ್ಯಾಯುದ್ದಕ್ಕೆ ಸೇರುವಾಗ ಖಲೀಫನು ಅಖಿಲ ಮುಸ್ಲಾಷ್ನರೂ ತನ್ನ ಸಹಾಯಾರ್ಥಿ ಜಹಾದ್ ಎಂದರೆ ಪವಿತ್ರ ಧರ್ಮಯುದ್ಧವನ್ನು ಕ್ರೈಕೊಳ್ಳಬೇಕೆಂದು ಸಾರಿದನು. ಇವನ ಮಾತನ್ನು ಯಾವ ನರಪಾಣಿಯೂ ಕೇಳಿ ಮರ್ಯಾದಿಸಲಿಲ್ಲ. ಅವನ ಅಧಿನರಾಗಿದ್ದ ಆರಬರು ಐರೋಪ್ಯಾರಿಗೆ ಸಹಾಯ ಮಾಡಿ ದಂಗೆಯಿಟ್ಟಿಸಿ ಶುರುಕರ ಸೋಲಿಗೆ ಕಾರಣರಾದರು. ವಿಲಾಫತ್ತು ಕಡಿಮೆಯಾದಾಗ ಯಾವ ದೇಶದಲ್ಲೂ ಆದರ ಸೂಲ್ಲೀ ಏಳಿಲಿಲ್ಲ. ಈಗ ವಿಲಾಫತ್ತು ಮಾಯಃವಾಗಿ ತುಕ್ಕಿ, ಆರಬಸ್ಥಾನ, ಇರಾಟ, ಪರಾಟ, ಇಗುಪ್ತ, ವೇರಾಕೊ ಮೊದಲಾದ ಮುಸ್ಲಾಷ್ನ ದೇಶಗಳಲ್ಲಿ ದೃಢವಾದ ಜನಾಂಗ ಭಾವನೆಗಳು ಹುಟ್ಟಿ ಬಳಿಯುತ್ತಿರುವುದರಿಂದ ಇಸ್ಲಾಮು ಸಮಷ್ಟಿ ಭಾವವು ಈಗ ಮುಖ್ಯವಾಗಿ ದೇಶಾಭಿಮಾನಶಾಸ್ಯರಾದ ಕೆಲ ಇಂಡಿಯಾದೇಶದ ಮುಸ್ಲಾಷ್ನರಲ್ಲಿ ಮಾತ್ರ ಜೀವಿಸಿದೆ. ಮುಸ್ಲಾಷ್ನರ ಕ್ಷೀಣತೆಯು ಸುಧಾರಣೆಯಿಂದ ಪರಿಹಾರವಾಗಬೇಕು. ಆದರೆ ಇಸ್ಲಾಮು ಸಮಷ್ಟಿವಾದಿಗಳು ಸರ್ವತ್ರ ಸುಧಾರಣೆಯ ವೈರಿಗಳಾಗಿರುವರು.

ಆದರೂ ಮುಸ್ಲಾಷ್ನ ಪ್ರಪಂಚವು ಸುಧಾರಣೆಯನ್ನೂ ಪ್ರಗತಿಯನ್ನೂ ಪುರಸ್ಕರಿಸಿ ಮುಂದುವರಿಯಲು ಪ್ರಾರಂಭಿಸಿದೆ. ವಾಹಂಬಮತವು ಆರಂಭ ದೇಶಗಳಲ್ಲೂ, ಸಿನ್ಹಾಸ್ನಿಯಾ ಸಂಸ್ಥೆಯು ಅಷ್ಟಿಕದಲ್ಲೂ, ಚಾಬಿಯಾ ಮತ್ತು ಇರಾಟದಲ್ಲೂ, ಸಲಫಿಯಾ ಮತ್ತು ಕಾಬ್ರಿಯಾನಿಯ ಗುಲಾಂ ಆಹಮ್ಮದನ ಆಹಮ್ಮದಿಯ ಮತವೂ ಹಿಂದೂದೇಶದಲ್ಲೂ ಆದ್ಭುತವಾದ ಧರ್ಮ ಸುಧಾರಣೆಯನ್ನೂ ಧರ್ಮ ಜಂಗ್ತಿಯನ್ನೂ ಕಲ್ಪಿಸಿವೆ. ಆಹಮ್ಮ

దీయురు లండన్‌నైనల్లి ఒందు మతీతి కట్టి ఇంగ్లొండినల్లి తమ్మ మతవన్ను హరింత్రిరువరు. పారిసెనగరదల్లి అత్యంత దోష్టుడాడ ఒందు మతీతియు ఈచిగి సాధితవాగిదే. ప్రతి వషట్కూ హాజిగి హోగువుదక్కింతలూ ఆధిక సంబ్యేయ ముసల్మాను నరు పాశ్చాత్య నాగరకతిగి రాజధానియాద ఈ నగరక్కే యాత్ర యుంతి బరలారంభిసిరువరు. ఆలిగడ, బగదాద్, బేరూత్ (Beyruth), కాహిరే (Cairo) నగరగళల్లి సుప్రసిద్ధవాద ముసల్మానె విద్యాసితగళు కుట్టి ఆవరిగి పాశ్చాత్య నాగరకతి యన్న కలిసుత్తినే. ఇస్లామ ప్రవంచవు సావిరారు వషట్కుండ కళేదుకొండిరువ విద్యాబలవన్నూ జిజ్ఞాసా స్వాతంత్ర్యవన్నూ ఉద్ధరిసలు ఆనేక సాహసిగళు ప్రయత్న పడుత్తిరువరు. ఇస్లామ ధమఫు జ్ఞానశ్ళోయు యుక్తివిమర్శగా వైరియల్లవెందూ, మూడు ముల్లాగళూ షరియత్కూ జనరన్న పశుగళంతి ఆళువుదు ఈ ధమఫుకై స్వరూపవిరుద్ధవాద సంగతియెందూ, శాంతియూ పరమత సహనేయూ విద్యావ్యవసాయపూ ముసల్మానుర పరమధమఫగ శీందూ, కురాణక్కే స్వతంత్రవాగి ఆధ్య మాడువుదక్కే సకలరిగూ ఆధికారమైంటిందూ, ఈగ ఆధికార మామత్తిరువ షరియత్తినల్లి బహుభాగవు కురాణద ఉపదేశక్కే వినిధ్యవాదుదెందూ, దేవరు మతజ్ఞునవన్నే ల్లా హిందేయీ సంపూర్ణవాగి ప్రసాదిసిల్లవాది రింద ఈ జ్ఞానవన్ను ఆవన ఆనుగ్రహదింద ఉత్తరోత్తరవాగి హేచ్చు హేచ్చుగి పడియబహుదెందూ మహా విద్యాంసరాద జలవు సుధారకరు వాదిసలారంభిసిరువరు. పాటలిపుత్రద ఖుదాభస్క ఎంబ పండితను హిందూదేశదల్లి ఈ నష్టక్కే ముఖ్య ప్రతినిధియాగి ద్వాను.

## ಳ ನೀಯ ಅಧಿಕ್ಷಯ,

ಚೀಣರ ನಾಜೈತನ್ಯಶಸ್ತೀ

ಏಷಿಯಾವಿಂಡದ ಪ್ರತಿಯೋಂದು ದೇಶದ ಕ್ರೀಣತೆಯನ್ನೂ ದಾಖಲಿಸಿ ವನ್ನೂ ತದ್ವಿರುದ್ಧವಾದ ಜನಜಾಗೃತಿಯನ್ನೂ ಇನ್ನೂ ಮುಂದೆ ಸಂಗ್ರಹ ವಾಗಿ ನೋಡಬೇಕು. ೧೯೭೦ ರ ವೇಳೆಗೆ ಜಪಾನದೇಶದ ಹೊರತಾಗಿ ಸಮಸ್ತ ಏಷಿಯಾವೂ ಪಾಶ್ಚಾತ್ಯರ ರಾಜಾಧಿಕಾರ ಸೀಮೆಗೆ ಸೇರಿ ಹೋಗಿದ್ದಿತು. ಇವರು ಕಲ್ಪಿಸಿದ ದಾಸ್ತಾವು ಒಂದೊಂದು ದೇಶದಲ್ಲಿ ಒಂದೊಂದು ರೂಪದಲ್ಲಿದ್ದಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಏಷಿಯಾವು ತನ್ನ ದಾಸ್ಯದಲ್ಲಿ ಅಧ್ಯ ಪಾಲನ್ನು ಪರಿಹರಿಸಿಕೊಂಡಿತು. ಎಂದಬಳಿಕ ಇದರ ಜಾಗೃತಿಯ ಪ್ರಭಾವವನ್ನು ಎಷ್ಟೆಂದು ಹೇಳಬೇಕು?

ಚೀಣರು ಗಂರು ರ ಸುಮಾರಕ್ಕೆ ಮೂರು ಸಾವಿರ ವರ್ಷಗಳಿಂದಲೂ ನಡೆದುಬಂತಿದ್ದ ಶ್ರೀಷ್ಟವಾದ ನಾಗರಕತೆಯಿಂದ ಕೂಡಿ, ಜೀಟ್ (ತಿಬಟ್ಟು), ಪೂರ್ವತುರಕಸ್ಥಾನ ಮಂಗೋಲಿಯಾ, ಮಂಚೂರಿಯಾ ದೇಶಗಳನ್ನು ಸೇರಿಸಿಕೊಂಡು, ಬಮಾರ್, ಕ್ರೈಚಿಂಚಿಂಗ (Cochin-china) ಅನ್ನಾರ್, ಸಿಯಾಂ, ಕಾಂಫೋಜಿಯಾ (Cambodia), ನೇಪಾಳ, ಕೊರಿಯಾ ದೇಶಗಳನ್ನು ಸಾಮಂತ ರಾಜ್ಯಗಳಾಗಿ ಮಾಡಿಕೊಂಡು, ಪೂರ್ವಏಷಿಯಾವಿಂಡದಲ್ಲಿ ಯಾರೂ ಎದುರಿಲ್ಲದೆ ಮಹಾ ಅಟ್ಟಹಾಸದಿಂದ ಮೇರಿಯುತ್ತಿದ್ದರು. ಐರೋಪ್ಯರ ಕುಟೀಲರಾಜನೀತಿಯನ್ನು ರಿಯಡೆ ಯುದ್ಧ ಬಲದಲ್ಲಿ ಹಿಂದುಳಿದಿದ್ದ ಇವರನ್ನು ಐರೋಪ್ಯರು ಸುಗ್ರಿಬಿಡು ಅರವತ್ತು ವರ್ಷ ಕಾಲದಲ್ಲಿ (೧೮೫೮ ೧೯೦೦) ಆವರ ಸ್ವಾತಂತ್ರ್ಯಭಾಗ್ಯವನ್ನು ನಾಶ ಮಾಡಿದರು.

ಗಳಾರ್ ರ ವರೆಗೂ ಐರೋಪ್ಯರು ಚೀನಾದಲ್ಲಿ ವಾಸಿಪಾರ ಮಾಡಲು ಕ್ಷಾತ್ರಂಗ (Canton) ನಗರಕ್ಕೆ ಮಾತ್ರ ಪ್ರವೇಶಿಸಲು ಆವಕಾಶ ವಿದ್ದಿತು. ದೇಶಕ್ಕೆ ಲಘೀವಾನು ತರಕಾಡದೆಂದು ಚೀಣರು ನಿಷೇಧಿಸಿ ದ್ವಾರಾ ಬ್ರಿಟಿಷರು ಕಳ್ಳುತನದಿಂದ ತಂದು ಮಾರುತ್ತಿದ್ದುದನ್ನು ಆವರು ಆಕ್ರೇಸಿಸಲು ಬ್ರಿಟಿಷರು ಯುದ್ಧಕ್ಕೆ ಹೊರಟು ಚೀಣರನ್ನು ಸೋಲಿಸಿ

ದಿಗು(ಗಳಳಿ). ಚೀಣರು ಹಾಂಕಾಂಗ ದ್ವೀಪವನ್ನೂ ಆರು ಕೊಟ್ಟಿ ದ್ವಾರ್ಶೀ ಪರಿಹಾರವನ್ನೂ ಬ್ರಿಟಿಷರಿಗೆ ಒಪ್ಪಿಸಿ ಕ್ವಾಂತುಂಗ ನಗರದ ಜಡಿಗೆ ಬೇರೆ ನಾಲ್ಕು ನಗರಗಳನ್ನೂ ಪಾಶ್ಚಾತ್ಯರ ವ್ಯಾಪಾರಕ್ಕೆ “ತೆರೆ” ಯ ಬೇಕಾ ಯಿತು. ಒಡನೆಯೇ ಫೇರಂಚರೂ ಅಮೇರಿಕದವರೂ ಇತರರೂ ಚೀಣ ರೋಡನೆ ಸಂಧಿ ಬಳಿಸಿ ನಾನಾ ಪ್ರಯೋಜನಗಳನ್ನೂ ಪಡೆದರು. ಈ ಪರ ದೇಶೀಯರ ವ್ಯಾಪಾರದ ಮೇಲೆ ಒಂದು ನೂರಕ್ಕೆ ಏದಕ್ಕೆ ಏರದಂತೆ ಸುಂಕ ಹಾಕುವುದಿಲ್ಲವೆಂದು ಚೀಣರು ಒಪ್ಪಿದರು. ಈ ಸುಂಕದ ಇಲಾಖೆಯ ಅಧಿಕಾರವನ್ನೂ ಇವರು ಗಳಾಗಿ ರಲ್ಲಿ ಬ್ರಿಟಿಷ್ ಅಧಿಕಾರಿಗಳ ವಶಕ್ಕೆ ಒಪ್ಪಿಸಬೇಕಾಯಿತು. ಇದೇರಿತಿ ಚೀಣರ ಅಂಚೆ ಇಲಾಖೆಯ ಅಧಿಕಾರವನ್ನೂ ಮುಂದೆ ಫೇರಂಚರು ಕಸುಕೊಂಡರು (ಗಳಳಿ). ಗಳಳಿ ರಿಂದ ಗಳಳಿ ರೋಳಿಗಾಗಿ ಮಿಷ್ಯುಕರು ಆಮೂರಾ ನದಿಯ ಉತ್ತರಭಾಗದ ದೇಶವನ್ನೇ ಲಾಲ್ ಸಮುದ್ರದ ವರಗೂ ಸೇರಿಸಿಕೊಂಡರು.

ಇಂಗ್ಲಿಷರ ಧ್ವಜವಿದ್ದ ಒಂದು ದೇಶೀಯ ಹಡಗವನ್ನೂ ಹಿಡಿದ ತಪ್ಪಿತಕ್ಕೆ ಬ್ರಿಟಿಷರೂ ತಮ್ಮ ಮತ್ತೆ ಪ್ರವಾದಿಯೋಬ್ಬನನ್ನೂ ಕೊಂದ ನೇವದಿಂದ ಫೇರಂಚರೂ ಯುದ್ಧಕ್ಕೆ ಹೊರಟು ರಾಜಧಾನಿಯನ್ನೂ ಹಿಡಿದು ಚಕ್ರವರ್ತಿಯ ವಸಂತಮಹಲನ್ನೂ ಸುಟ್ಟಿ ಚೀಣರನ್ನೂ ಸುಲಿದರು (೧೮೫೬-೬೦). ಚೀಣರು ಇವರಿಗೆ ನದು ಕೊಟ್ಟಿ ಪರಿಹಾರ ದ್ವರ್ಬಾ ತೆತ್ತಿ, ಕೊಲ್ಲಾನ ಪ್ರಾಂತ್ಯವನ್ನೂ ಬ್ರಿಟಿಷರಿಗೆ ನಮಸ್ಕಿಸಿ, ಇಗ ಹೊಸ ನಗರಗಳನ್ನೂ ವ್ಯಾಪಾರಕ್ಕೆ ತೆರೆಯಬೇಕಾಯಿತು. ಪರದೇಶೀಯರು ಚೀಣದಲ್ಲಿ ಪ್ರತಂತ್ರವಾಗಿ ನೆಲಸಿ ಸಂಚರಿಸಬಹುದೆಂದೂ ಆವರ ಮೇಲೆ ಚೀಣ ಸಕಾರಕ್ಕೂ ಆವರ ನಾಯಕಾರ್ಥಿಗಳಿಗೂ ಅಧಿಕಾರವಿರಕೂಢದೆಂದೂ ಏರಾಮು ಹುಟ್ಟಿ ಮುಂದೆ ಸಕಲ ಪಾಶ್ಚಾತ್ಯರಾಜ್ಯಗಳವರೂ ಸಂಧಿಗಳ ಮಾಲಕ ಈ “ರಾಜ್ಯಾತ್ಮಿತ ಪ್ರಭುತ್ವಾಧಿಕಾರ”(Extra-tarritorial Power) ವನ್ನೂ ಕಸುಕೊಂಡರು. ಹಾಗೇದರೆ ಇವರು ತಂತಮ್ಮ ರಾಜ್ಯದ ಎಲ್ಲೆ ಯಿಂದ ಹೊರಗೆ ಪರದೇಶದಲ್ಲಿ ಕ್ಷಾತ್ರದಲ್ಲಿ ಪ್ರಭುತ್ವಾಧಿಕಾರ ಪಡೆಯುವುದು ಎಂದಧರ್ಮ. ಫೇರಂಚರು ಇಂಡಿಯಾ ರಲ್ಲಿ ತುಕ್ಕರಾಜ್ಯದಲ್ಲಿ ಈ ಬಗೆಯಾದ ಅಧಿಕಾರವನ್ನೂ ಪಡೆದು ಮೇಲಪಂಗ್ರಿ ಹಾಕಿಕೊಟ್ಟಿರು. ಚೀಣ

ದಲ್ಲಿ ಸ್ನೇಚ್ಯಿಯಂದ ಮೇರೆಯತಕ್ಕ ಪರದೇಶಿಯರನ್ನು ಆಯಾ ದೇಶದ ರಾಜ್ಯದವರೇ ಅಲ್ಲಿ ನಾಜ್ಯಯಶಾಲೆಗಳನ್ನು ಸ್ಥಾಪಿಸಿ ತಮ್ಮದೇಶದ ನಾಜ್ಯಯಾ ಧಿವತಿಗಳ ಮೂಲಕ ವಿಚಾರಣೆ ಮಾಡಲು ಅಧಿಕಾರ ಪಡೆದರು.

ಬಿಟ್ಟಿಷರ ಅಧಿಕಾರಿಯೊಬ್ಬನ ಕೊಲೆಯಾದ ತಪ್ಪಿಗೆ ಪ್ರತಿಯಾಗಿ ಚೀಣರು ಗಳಳಿ ರಲ್ಲಿ ಪರಿಹಾರಪೂರ್ವಕವಾಗಿ ಮನ್ನಣೆ ಬೇಡಿ ಇವರ ವ್ಯಾಪಾರಕ್ಕೆ ಹೋಸ ನಾಲ್ಕು ನಗರಗಳನ್ನು ಯಾಂಗ್ವಿಕಿಯಾಂಗ ನಡಿಯನ್ನೂ ತೆರಿಯಬೇಕಾಯಿತು. ಫ್ರೆಂಚರು ಅನ್ನಾಂ ವೊದಲಾದ ದೇಶಗಳನ್ನೂ ಬಿಟ್ಟಿಷರು ಬಮ್ರವನ್ನೂ ಕಬಳಿಸಿದರು. ಜವಾನರು ಲಾಜೂ ದ್ವಿಪಗಳನ್ನು ಮೊದಲು ಆಕ್ರಮಿಸಿಕೊಂಡು ಗಳಳಿ ರಲ್ಲಿ ಚೀಣರನ್ನು ಫೋರವಾಗಿ ಸೋಲಿಸಿ ಫಾಮೋಸ, ಕೊರಿಯ, ದಕ್ಕಿಣಮಂಜೂರಿಯ ದೇಶಗಳನ್ನು ಕಿತ್ತುಕೊಂಡರು. ಇದಕ್ಕೆ ಸಹಿಸದೆ ಖುಷ್ಯಕರೂ ಫ್ರೆಂಚರೂ, ಜಮ್ರನರೂ ದಕ್ಕಿಣಮಂಜೂರಿಯವನ್ನು ಚೀಣರಿಗೆ ಹಿಂದಕ್ಕೆ ಕೊಡಿಸಿದರು. ಆದರೆ ಕೂಡಲೇ ಜಮ್ರನರು ಷಾತುಂಗ ಪ್ರಾಂತ್ಯದಲ್ಲಿ ಕಯಾಚೋ ಎಂಬ ಪ್ರದೇಶವನ್ನು ನುಂಗಿದರು; ಖುಷ್ಯಕರು ದಕ್ಕಿಣ ಮಂಜೂರಿಯವನ್ನು ಆಕ್ರಮಿಸಿ ಅಂ ವರ್ಷಕಾಲದ ಗುತ್ತಿಗೆಯ ಹೆಸರಿನಿಂದ ಚೀಣಾದೇಶದ ಆತ್ಮಂತ ಶ್ರೇಷ್ಠ ರೇಷ್ಟು ನಗರವಾದ ಆಫ್ರಿಕಾ ನಗರವನ್ನು ಹಿಡಿದುಕೊಂಡರು. ಅದಕ್ಕೆ ಎರಡನೆಯ ರೇವಾಗಿದ್ದ ವೀ-ಕ್ರೈ-ವೇ ನಗರವನ್ನು ಬಿಟ್ಟಿಷರು ಕಿತ್ತುಕೊಂಡರು (ಗಳಳಿ).

ಈ ಸುಲಿಗೆಗೆ ಸಹಕಾರಿಯಾಗಿ ಹಲವು ದಂಗೆಗಳೂ ಕ್ಷಾಮೆಗಳೂ ಹುಟ್ಟಿದವು. ಭಯಂಕರವಾದ ತ್ಯಾಪಿಂಗ ಬಂಡಾಯವು ಇವರ್ವರ್ಕ ಶಾಲ (ಗಳಳಿ—೬೪) ನಡೆದು ಇಂ ಲಕ್ಷ್ಯ ಜನರನ್ನು ಆಹುತಿ ತೆಗೆದುಕೊಂಡಿತು. ಈ ರಾಜ್ಯದ ಮುಸಲ್ಮಾನ ಪ್ರಚೆಗಳು ಯುನಾನ್ ಪ್ರಾಂತದಲ್ಲೂ (ಗಳಳಿ—೬೫), ಹೆಸ್ಪಿ ಮತ್ತು ಕನ್ನಾ ಪ್ರಾಂತದಲ್ಲೂ (ಗಳಳಿ ೬೬) ಕಾಶಗರ ಪ್ರಾಂತದಲ್ಲೂ (ಗಳಳಿ—೬೭) ದಂಗೆಯಬ್ಬಿಸಿದಾಗ ವಿಶ್ವಪ್ರಯತ್ನದಿಂದ ಅಡಗಿಸಲ್ಪಟ್ಟರು. ಗಳಳಿ—೭೮ ರ ಮಹಾಕ್ಷಾಮದಲ್ಲಿ ಇಂದ್ರಾ ಕೇನರು ಒಲಿಯಾದರು.

ಪಾಶ್ಚಾತ್ಯರ ಕೊಳ್ಳಿಯನ್ನು ಸಹಿಸಲಾರದೆ ಏ-ಹೋ-ಚೂವನ = ದೇಶಭಕ್ತರೂ ಸ್ನೇಹಪರರೂ ಆದ ಮುಷ್ಟಿಗಳು (Patriot-Harmony-Fists) ಎಂಬ ಹೆಸರಿನ ಒಂದು ಮತಸಂಘದವರು ದಂಗಿಯೆಬ್ಬಿಸಿ ರಾಜಧಾನಿಯಲ್ಲಿದ್ದ ಪಾಶ್ಚಾತ್ಯಾಗಿ ಮುತ್ತಿಗೆ ಹಾಕಿದರು. ಈ ಮುಷ್ಟಿಕರ (Boxers) ಬಂಡನ್ನು ಡಗಿಸಲು ಎಂಟು ಪರಾಜ್ಯದವರು ಸೇನೆ ಕಳಿಸಿ ಭಯಂಕರವಾಗಿ ಶಿಕ್ಷಿಸಿ ಗಂಜಿ ಕೋಟಿ ರೂಪಾಯಿ ದಂಡವನ್ನು ವಿಧಿಸಿ ದರು. ಈ ಹಣಿದ ಸಾಲವನ್ನು ಚೀಣರು ತೀರಿಸಲು ಇನ್ನೂ ಅಶಕ್ತರಾಗಿ ದ್ವಾರೆ.

ಮುಷ್ಟಿಕರ ಉರವಣಿಗೆ ಹೆದರಿ ಜಪಾನರೂ ಬ್ರಿಟಿಷರೂ ಮೈತ್ರಿ ಬೆಳೆಸಿದರು. (೧೯೦೭). ಇದು ೧೯ೀಗ ರ ವರೆಗೂ ಸ್ಥಾಪಿತಾಗಿ ಜಪಾನರು ೧೯೦೫ ರಲ್ಲಿ ಈ ಮುಷ್ಟಿಕರನ್ನು ದಕ್ಷಿಣಮಂಜೂರಿಯಾದಿಂದ ಬಡಿದೊಡಿಸಿ ಆರ್ಥಿಕ ಸ್ಥಾಪನ್ನು ತಾವು ಕಿತ್ತು ಕೊಂಡರು. ಇದೇ ಸಮಯದಲ್ಲಿ ಬ್ರಿಟಿಷರು ತಿಬಿಟ್ಟಿವನ್ನು ಸೇರಿಸಿಕೊಂಡರು (೧೯೦೪-೧). ಜಪಾನರು ಕೋರಿಯಾದ ಸ್ವಾತಂತ್ರ್ಯವನ್ನು ಹಾಳುಮಾಡಿ ತಮ್ಮ ಅಧಿಕ್ರಾನೆ ದೇಶವಾಗಿ ಮಾಡಿಕೊಂಡರು (೧೯೦೬). ಬ್ರಿಟಿಷರು ಬಹಾದೇಶದ ಉತ್ತರದ ಗಡಿಯನ್ನು ವಿಶ್ವರಸಿ, ಮಿರಿ, ಅಪೋರಿ, ಮಿಷ್ಟ್ರಿ ಮೊದಲಾದ ಕಾಡುಜನರ ವಸತಿಗಳಿಗೆ ಸೇನೆ ಕಳುಹಿಸಿ ರಾಜ್ಯವನ್ನು ಹೆಚ್ಚಿಸಿದರು (೧೯೧೧). ಮುಷ್ಟಿಕರು ಉತ್ತರಮಂಗಳೋಲಿಯವನ್ನು ತಮ್ಮ ಆಶ್ರಯಕೆ ತೆಗೆದುಕೊಂಡು (೧೯೧೨-೧೩) ಜಪಾನರೊಡನೆ ಸಂಧಿಮಾಡಿಕೊಂಡು ಮಂಜೂರಿಯವನ್ನು ಖಭಯರೂ ಹಂಚಿಕೊಂಡರು. ಜಪಾನರು ೧೯೧೪ ರಲ್ಲಿ ಜಪಾನರ ಪಾರಂತ್ಯವನ್ನು ಹಿಡಿದುಕೊಂಡು ೧೯೧೫ ರಲ್ಲಿ ಚೀಣರನ್ನು ಬೆದರಿಸಿ ತಮ್ಮ ಸುಸ್ತಿಸಿದ್ದ ವಾದ ಅಗ ಬಯಕೆಗಳಿಗೆ ಒಪ್ಪಿಗೆ ತೆಗೆದುಕೊಂಡು ಚೀಣಾರಾಜ್ಯದ ಆರ್ಥಿಕಾಗದ ಮೇಳೆ ಸರ್ವಾಧಿಕಾರವನ್ನು ಪಡೆದರು. ೧೯೧೭ ರಲ್ಲಿ ಜಪಾನರು ಮಂಜೂರಿಯವನ್ನು ಕಬಳಿಸಿ ಪದ ಚ್ಯಾತನಾಗಿದ್ದ ಚೀಣರ ಚಕ್ರವರ್ತಿಯನ್ನು ಅಲ್ಲಿಗೆ ತಮ್ಮ ಆಶ್ರಿತ ರಾಜ ನನ್ನಾಗಿ ಮಾಡಿ ನಿಲ್ಲಿಸಿರುವರು. ಚೀಣಾರಾಜ್ಯವು ಭಯಂಕರವಾದ ಆಂತಃ ಕಲಹಗಳಿಂದ ತುಂಬಿಸಿ. ಅದರ ಅಧಿಕ್ರಾನೆ ಶಕ್ತಿ ಸ್ವತಂತ್ರವಾ

ಗಲು ಬಯಸಿನೆ. ಪರದೇಶಿಯರ ಸಾಲಗಳಿಗಾಗಿ ರಾಜ್ಯದ ಅದಾಯಕರ ವಾದ ತೆರಿಗೆಗಳಿಲ್ಲವೂ ಈಡು ಮಾಡಲ್ಪಟ್ಟು : ಪರದೇಶಿಯರ ವಶವಾಗಿನೆ. ಹಿಗಿದ್ದ ರೂ ಚೀಣರು ಸ್ವಾತಂತ್ರ್ಯಕ್ಕಾಗಿ ಚಂಡಸಾಹಸದಿಂದ ಹೋರಾಡುತ್ತಿರುವರು.

ಚೀಣರ ಉದ್ಘಾರವು ಸುಧಾರಣೆ, ಐಕಮತ್ಯಸಾಧನೆ, ಸಂಧಿಪುನವಿ ಮತ್ತೆ (Treaty Revision) ಎಂಬ ಮೂರು ಮಾರ್ಗಗಳಿಂದ ಆಗಬೇಕಾಗಿದೆ.

### ಸುಧಾರಣೆ.

ಚೀಣರ ಆತ್ಮಂತ ರೂಢಿಪೀರಯರು. ಆದರೆ ಆವರು ಪ್ರಗತಿಪರ ರಾಗದಿದ್ದರೆ ಖಿಲರಾಗಬಿಡುವರೆಂದು ತಿಳಿದು ಕವಂಗಯುವ್ಯೆ (K'ang Yu-Wei) ಎಂಬ ಸುಧಾರಕಪಕ್ಕದ ಮುಖಂಡನು ಗಳಾಗಲಿ ಚಕ್ರವರ್ತಿಯ ಪ್ರೀತಿಯನ್ನು ಸಂಪಾದಿಸಿ ಶಾಸನಮಂಬೀನ. ಹಲವು ಸುಧಾರಣೆಗಳನ್ನು ಕಲ್ಪಿಸಿದನು. ಕೂಡಲೇ ರೂಢಿಬದ್ಧರೆಲ್ಲರೂ ಗುಂಪುಸೇರಿ ಫಷಟಕ ಸೇನಾಪತಿಯಾಗಿದ್ದ ಯೂವನಷಿ ಕೈ ಎಂಬಾತನ ಸಹಾಯದಿಂದ ಸಮೃಟ್ಟಾ-ಮಾತ್ರಗೆ ಮೋರಯಿಟ್ಟು ಆಕೆಯ ನೇತ್ಯಕ್ಕದಲ್ಲಿ ಸಮೃಟನನ್ನು ಸೇರಿಹಿಡಿದು ಸವಾರ್ಥಿಕಾರವನ್ನೂ ಆಕೆಯ ವಶವಡಿಸಿ ಸುಧಾರಕರನ್ನು ಗಲ್ಲಿಗೇರಿಸಿ ಸುಧಾರಣೆಯನ್ನು ಮುರಿದರು. ಆದರೆ ಜಪಾನರ ವಿಜಯವೂ ಅಭಿವೃದ್ಧಿಯೂ ಬಾಲ ಚೀಣಾ ಚಳವಳಿಯನ್ನು ಬಹುವಾಗಿ ವೃದ್ಧಿಪಡಿಸಿದವು. ದೇಶದ ತರುಣ ಜನತೆಯು ದೇಶದ ಉದ್ಘಾರಕ್ಕಾಗಿ ಬೇಕಾದ ವಿದ್ಯೆಯನ್ನೂ ಸುಧಾರಣೆಯನ್ನೂ ಕಲಿತು ತಾಂಗವನ್ನೂ ಸೇವೆಯನ್ನೂ ಕೈಕೊಳ್ಳಲು ಸಿದ್ಧವಾಯಿತು. ಚೀಣಾ ವಿದ್ಯಾರ್ಥಿಗಳು ಸಹಸ್ರ ಸಂಖ್ಯೆಯಲ್ಲಿ ಜಪಾನ ದೇಶಕ್ಕೂ ಅಮೇರಿಕ್ಗೂ ಹೋಗಿ ವಿದ್ಯಾಭ್ಯಾಸ ಮಾಡಿದೇಶ ಸೇವೆಗೆ ಸಿದ್ಧರಾದರು. ಆದರೆ ಚೀಣರ ಸರ್ಕಾರವು ಸುಧಾರಣೆಯನ್ನು ಭಲದಿಂದ ವಿರೋಧಿಸುತ್ತೇ ಬಂದದ್ದರಿಂದ ದಕ್ಷಿಣಚೀಣವು ದಂಗೆಯೆಬ್ಬಿಸಿ ಗೆಗೆರಲ್ಲಿ ಚಕ್ರವರ್ತಿಯನ್ನು ಓಡಿಗೆ ಆರಾಜಕ ಪ್ರಭುತ್ವವನ್ನು ಸ್ಥಾಪಿಸಿ ಸುನ್ಯಾತಸೇನನನ್ನು ಅಧ್ಯಕ್ಷನಾಗಿ ಆರಿಸಿತು.

ಸುನಾಜ್ಯತಸೇನನ (ಗರ್ಹಣ-ರ್ರಾಜ) ಸುಧಾರಣಾಪ್ರವೃತ್ತಿಯನ್ನು ಸಹಿಸದೆ ಚೀಣಾ ಸರ್ಕಾರವು ಅವನನ್ನು ಗಡಿಪಾರು ಮಾಡಿತ್ತು. ಆತನು ಗರಗಳ ಹಿಂತಿರುಗಿ ಬಂದು ವೀರಕ್ಕೆಯನ್ನು ಸ್ಥಾಪಿಸಿದನು. ಇದು ಬೇರೆ ಏದು ಕ್ಕಿಗಳೊಡನೆ ಸಮೃಳಿತವಾಗಿ ಕುವೋ-ಮಿನ-ತಂಗ (Kuo-Min-Tang) = ಜನಾಂಗಕ್ಕಿ (Nationalist Party) ಎಂದು ಹೆಸರು ಪಡೆಯಿತು.

ಸಮಾರ್ಟಿನ ಪತನದಿಂದ ರಾಜಧಾನಿಯಲ್ಲಿ ಮುಖ್ಯಾಧಿಕಾರವನ್ನು ಪಡೆದಿದ್ದ ಯೂವನಸಿಕ್ಕೆಯನು ತಾನೇ ರಾಜ್ಯಾಧ್ಯಕ್ಷನಾಗಲು ಬಯಸಿದ್ದ ರಿಂದ ಸುನಾಜ್ಯತಸೇನನು ದೇಶ ಹಿತಾಧ್ರವಾಗಿ ಅದನ್ನು ಒಪ್ಪಿಕೊಂಡನು. ಯೂವನನು ಪ್ರಜಾಪ್ರಭುತ್ವಕ್ಕೂ ಸುಧಾರಣೆಗೂ ವೈರಿಯಾಗಿದ್ದನು, ಇನನು ವಿದೇಶಿಯರಿಗೆ ದೇಶವನ್ನು ಮಾರಿ ಮೂರು ದೊಡ್ಡ ಸಾಲಗಳನ್ನು ತನ್ನ ವಿರೋಧಿಗಳನ್ನು ಅಡಗಿಸಲು ಪೋಲುಮಾಡಿ ಕುವೋ-ಮಿನ-ತಂಗ ರನ್ನು ರಾಜದ್ವೇಶಾಂಗಳಿಂದು ನಿಗ್ರಹಿಸಲು ಪ್ರಯತ್ನ ಮಾಡಿ ಕಡೆಗೆ ತಾನೇ ಚಕ್ರವರ್ತಿ ಪದವಿಯನ್ನು ಪರಿಗ್ರಹಿಸಿದನು. ಆದರೆ ಮೂರು ವಾರದೊಳಗಾಗಿ ಚೀಣಾ ತರುಣಜನತೆಯೂ ಜನಾಂಗಕ್ಕೆಯೂ ದಂಗೆಯಬ್ಬಿಸಿ ಗಲಭಿ ಮಾಡಿದ್ದ ರಿಂದ ಮೂರು ತಿಂಗಳಿಗೇ ಸಾಮಾಜ್ಯಪದವಿಯನ್ನು ಈತನು ಪರಿತ್ಯಜಿಸಿಕೊಂಡಿತು (ಗರ್ಹ ಮಾಚ್ರ). ಕೂಡಲೇ ಇವನು ಮೃತನಾದನು.

ಇಲ್ಲಿಂದ ಮುಂದೆ ದೇಶವು ಒಳಕಲಹದಿಂದ ತುಂಬಿಹೊಗಿದ್ದ ರೂಪಾಹಸದಿಂದ ಪ್ರಗತಿಯನ್ನು ಉಪಾಸಿಸುತ್ತಿದೆ. ರಾಜ್ಯದಲ್ಲಿ ವರ್ಷವರ್ಷವೂ ಶಾಲೆಗಳೂ ವೈದ್ಯಾಲಯಗಳೂ ಹೆಚ್ಚಿತ್ತಿವೆ. ಹಲವು ಕವಿಗಳೂ ಲೇಖಕರೂ ಚೀಣಾ ಸಾಹಿತ್ಯದಲ್ಲಿ ಹೊಸ ಹೊಸ ಮಾರ್ಗಗಳನ್ನು ಕಲ್ಪಿಸಿ ಜನರಾಗ್ಯತಿ ಮಾಡುತ್ತಿರುವರು. ವಿವಿಧ ಪ್ರಾಂತ್ಯಗಳ ಭಾಷೆಗಳನ್ನು ಲಾಂಛನವ್ಯಯ ಮಾಡಿ ದೇಶಕ್ಕೆಲಾಳು ಬಂದು ಕುವೋಯು = ಜನಾಂಗಭಾಷೆಯನ್ನು ಸ್ಥಾಪಿಸಲು ಸರ್ಕಾರದವರೂ ಹಲವು ಸಂಶೋಧಕ ಸಭೆಗಳವರೂ ಲೇಖಕರೂ ಸಾಹಸಪಡುತ್ತಿರುವರು. ಚೀಣರ ಭಾಷೆಯ ಉಚ್ಚಾರಣೆಯಲ್ಲಿ ವೈವಸ್ಥಿತಿ ಇಲ್ಲವಾದ್ದರಿಂದ ಜನರಿಗೆ ಬಹು ಕಷ್ಟವುಂಟಾಗುತ್ತಿದೆ. ವಿದ್ಯಾ

ಭಾಷಾನ ಮಂತ್ರಿಯಿಂದ ನೇಮಕವಾದ ಒಂದು ಸಂಶೋಧಕ ಸಭೀಯು ಜನರ ಉಚ್ಛಾರಕೆಯನ್ನು ಜನಾಂಗಸಾಮಾನ್ಯವಾದ ಒಂದು ಕ್ರಮಕ್ಕೆ ಕುಲ ಪಡಿಸಿ ಇಂದ ಸಂಜಾಕ್ಕರಗರನ್ನು ಸಂಕೇತಪಡಿಸಿದೆ. ಸರ್ಕಾರದವರು ಗ್ರಂಥ ರಳಿ ಈ ಹೊಸ ವರ್ಣಮಾಲೆಯನ್ನು ದೇಶದಲ್ಲಿ ಸ್ಥಾಪಿಸಿದರು. ೧೯೭೦ ರಳಿ ಇದಕ್ಕೆ ಮತ್ತೊಂದು ಸ್ವರಾಷ್ಟರವನ್ನು ಸೇರಿಸಿದರು.

### ಅಂತೇಕಳಹ

ಚೀಣಾರಾಜ್ಯವು ಈ ಪ್ರಾಂತ್ಯಗಳಾಗಿಯೂ ಮಂಜೂರಿಯವಿ ಪ್ರಾಂತ್ಯಗಳಾಗಿಯೂ ವಿಭಾಗವಾಗಿವೆ. ಈ ಪ್ರಾಂತ್ಯಗಳ ಅಧಿಪತಿಗಳಾದ ತುಚನ (Tuchan) ಎಂಬವರು ಸ್ವತಂತ್ರ ರಾಜರಂತೆ ಆಳುತ್ತ, ಕೇಂದ್ರ ಸರ್ಕಾರವನ್ನು ಸಿದ್ದಿ ಮಾಡದೆ, ದೇಶದ ಸೇನೆಯನ್ನು ವರಮಾನವನ್ನೂ ಅಡಳಿತವನ್ನೂ ತಮ್ಮಧೀನ ಪಡಿಸಿಕೊಂಡು, ಸ್ವಾಧೀನಿಸಿ ಪರಸ್ಪರ ಕಲಹ ಮಾತ್ರ ನಡೆಸುತ್ತ ವಿದೇಶಿಯರ ಹೊಟ್ಟಿ ತುಂಬುತ್ತಿರುವರು. ಇವರ ಕ್ಯುಕೆಜಗೆ ಈಗ ಅಂ ಲಕ್ಷ್ಯ ಸೇನೆ ಇದೆ. ಇದು ಸರ್ವದಾ ಅಂತೇಕಳಹದಲ್ಲಿ ನಿರತವಾಗಿ ದೇಶವನ್ನು ಕೊಳ್ಳು ಹೊಡಿಯುತ್ತಿದೆ. ಇದರಿಂದ ಕೃಷಿ ಕೃಂಗಳಿಗೆ ವ್ಯಾಪಾರಗಳೆಲ್ಲಾ ದೇಶದ ಒಳಭಾಗದಲ್ಲಿ ನಿನಾರ್ಮಾವಾಗಿ ಹಳ್ಳಿಯವರೂ ಬಡವರೂ ಹೊಟ್ಟಿಗಿಲ್ಲದೆ ಅಲ್ಲಲ್ಲಿ ದಳಬದ್ಧರಾಗಿ ದಾರಿಗಾಯುತ್ತ ಕಳ್ಳುತನದಿಂದ ಜೀವಿಸತೊಡಗಿರುವರು. ೧೯೬೫-೬೬ ರಲ್ಲಿ ಜಪಾನರ ಮೇಲೆ ಯುದ್ಧ ಮಾಡುತ್ತಿರುವವರು ಇಬ್ಬರು ಶುಚನರೇ ಹೂರತು ಚೀಣರ ಕೇಂದ್ರಸರ್ಕಾರವಲ್ಲ. ಈ ಸರ್ಕಾರವು ತಟಸ್ಥವಾಗಿ ನಿಂತು ನೋಡುತ್ತಿರುವರು.

ರಾಜ್ಯಕ್ರಾಂತಿಯ ಕಾಲದಿಂದಲೂ ಉತ್ತರ ದಕ್ಷಿಣ ಚೀಣಾಗಳಿಗೆ ನಿತ್ಯ ಕಲಹವು ಏರ್ಪಟ್ಟಿದೆ. ದಕ್ಷಿಣ ಚೀಣದ ಈಪ್ರೊ-ಮಿನ್-ತಂಗವು ಉತ್ತರ ಚೀಣದ ಯೂವನಸಿಕ್ಯುಯನ್ನು ಸೋಲಿಸಿದರೂ ಉತ್ತರದವರು ಅವಂಗಿ ತಲೆಬಾಗಿಸಲು ಸಮ್ಮತಿಸಲಿಲ್ಲ. ೧೯೬೯ ರಿಂದ ೧೯೭೫ ರ ವರೆಗೆ ಚೆ-ಜೂವಿ ಎಂಬ ಉತ್ತರ ಚೀಣಪಕ್ಷದವನು ದೇಶವನ್ನು ಜಪಾನರಿಗೆ ಮಾರುತ್ತ ಅಧಿಕಾರ ಮಾಡಿದನು. ೧೯೭೫ ರಿಂದ ಬ್ರಿಟಿಷರಿಗೆ ಆಶ್ರಿತನಾಗಿದ್ದ ಚಾಂಗತ್ತೊಲಿನ ಎಂಬವನು ಮಂಜೂರಿಯಾದ ಮೂರು ಪ್ರಾಂತ್ಯ

ಗಳಿಗೂ ತುಚನೆನಾದನು. ದಕ್ಷಿಣ ಚೀಣವು ಚೆ-ಜೂವಿಯ ಆಳ್ವಿಕೆಗೆ ಹೇಣಿ ಕಾಪುತುಂಗ ನಗರದಲ್ಲಿ ಬೇರೊಂದು ಸರ್ಕಾರವನ್ನು ಸ್ಥಾಪಿಸಿತು. ಇದಕ್ಕೆ ಗ್ರಾಂಟರಲ್ಲಿ ಸುನ್ಯಾತಸೇನನು ಆಧ್ಯಾತ್ಮಿಕನಾದನು. ಒಳಕಲಹಗಳನ್ನು ಅಡಗಿಸಲಾರದೆ ಬೋಲಷೆವಿಕರ ಸಹಾಯದಿಂದ ಇವನು ಶನ್ಯಾತಿಕಾರವನ್ನು ಸಂರಕ್ಷಿಸಿಕೊಳ್ಳಬೇಕಾಯಿತು (೮೮೫). ಉತ್ತರ ಚೀಣದಲ್ಲಿ ಮಂಜೂರಿಯಾದ ಚೂಂಗನು ಚೆ-ಜೂವಿಯನ್ನು ಸೂಲಿಸಿ ತಾನೇ ಉತ್ತರಚೀಣಕ್ಕೆ ಪ್ರಭುವಾದನು (೮೮೫-೬೬). ಸುನ್ಯಾತಸೇನನು ಮೃತನಾದ ಬಳಿಕ ಚಿಯಾಂಗಕ್ಕೆವೇಕ ಎಂಬ ವೀರಸೇನಾಷತೀಯು ದಕ್ಷಿಣ ಸರ್ಕಾರದ ಮುಖಿಂಡನಾಗಿ ಕ್ರಮವಾಗಿ ಉತ್ತರಚೀಣವನ್ನು ವಶಪಡಿಸಿಕೊಂಡನು (೮೮೬). ಅಂದಿನಿಂದ ದೇಶಕ್ಕೆ ಒಂದೇ ಕೇಂದ್ರಸರ್ಕಾರವು ಇರುತ್ತಿದೆ. ಇದರ ರಾಜಧಾನಿಯು ನಾನಕಿಂಗನಗಾವಾಗಿದೆ. ಚಿಯಾಂಗನ ಸಾಹಸದಿಂದ ಉತ್ತರ ದಕ್ಷಿಣ ಚೀಣ ವಿಭಾಗಗಳ ವಿರೋಧವು ಉಪಶಮನವಾಗುತ್ತಿದೆ. ಆದರೆ ತುಚನರ ಆಧಿಕಾರ ಮಾತ್ರ ಇನ್ನೂ ನಾಶವಾಗಿಲ್ಲವಾದ್ದರಿಂದ ಅಂತಃಕಲಹವು ನಿರ್ನಾಮವಾಗಲು ಅಸಾಧ್ಯವಾಗಿದೆ.

### ಸಂಧಿಪ್ರವರ್ತನವಿಂದ ಮತ್ತೆ.

ಚೀಣರ ದಾಸ್ಯವು ಅವರು ವಿದೇಶೀಯರ ಮೋಸಕ್ಕೆ ಸಿಕ್ಕಿ ಅವರೊಂದನೆ ವಾಡಿಕೊಂಡಿರುವ ಸಂಧಿಗಳಿಂದ ಕಲ್ಪಿತವಾಗಿದೆ. ಇವರ ರಾಜ್ಯದ ರಕ್ಷಾಸ್ಥಾನಗಳೂ ವ್ಯಾಪಾರ ಕೇಂದ್ರಗಳೂ ಪರರ ಕೈಗೆ ಸಿಕ್ಕಿವೆ. ಲಾಭಕರವಾದ ಹಲವು ವ್ಯಾಪಾರಗಳೂ ತೆರಿಗೆಗಳೂ ವಿದೇಶೀಯ ಮಾನ್ಯವಾಗಿ ಅವರ ಆಡಳಿತಕ್ಕೆ ಸೇರಿಹೊಗಿವೆ. ಚೀಣದು ಕಂದಾಯಸ್ವಾತಂತ್ರ್ಯವನ್ನು ಕಳೆದುಕೊಂಡಿರುವರು. ಉಪ್ಪು, ಸುಂಕ, ಅಂಚೆ ಮೊದಲಾದ ಇಲಾಖೆಗಳು ಪರರ ಅಧಿಕಾರಕ್ಕೆ ಸೇರಿವೆ. ದೇಶದ ಕಬ್ಬಿಣದ ಕೈಗಾರಿಕೆಯೆಲ್ಲವೂ ಜವಾನರ ಮಾನ್ಯವಾಗಿದೆ. ಗಳಿ ಕೈಗಾರಿಕೆಯೂ ರೈಲುಗಳೂ ಪರರ ಸ್ವತಾಗಿವೆ. ದೇಶದಲ್ಲಿ ಮನಸ್ಸಿಗೊಂಡಲವನ್ನು ಮಾಡುತ್ತಿರುವ ವಿದೇಶೀಯರನ್ನು ಚೀಣರು ಅಂಕಿಗೆ ತರಲಾರರು. ಚೀಣರ ಉದ್ದಾರಕ್ಕೆ ಹಣಬೆಳೆ. ಪರರಲ್ಲಿ ಸಾಲವೆತ್ತಿದ್ದರೆ ಇವರ ದಾಸ್ಯವು ಹೆಚ್ಚಿನದು. ಅಂತಃಕಲಹದಿಂದ ದೇಶದ ಉದ್ಯೋಗಗಳೆಲ್ಲವೂ ಹಾಳಾಗಿವೆ. ಲಾಭಕರ

ವಾದ ಉದ್ಯೋಗಗಳು ಪರಂಗೆ ಸೇರಿಹೊಗಿವೆ. ಸುಂಕವನ್ನೂ ಕಂಡಾಯ ವನ್ನೂ ಹೆಚ್ಚಿಸುವದಕ್ಕೂ ಸ್ವಾತಂತ್ರ್ಯವಿಲ್ಲ. ಧನಾಭಾವವಿಲ್ಲದಿದ್ದರೆ ಚಿಯಾಂಗನು ಅರಗಳಿಗೆಯಲ್ಲಿ ತುಚ್ಚನರನ್ನು ಅಡಗಿಸಿ ಸುಧಾರಣೆಗಳನ್ನು ಸಾಧಿಸುತ್ತಿದ್ದನು. ಈಗ ಮಟ್ಟಿರುವ ಸಂಧಿಗಳು ಮಾರ್ಪಡದ ಚೀಣಿಗೆ ಧನ ಸಹಾಯವು ಒದಗುವಂತಿಲ್ಲ. ಆದ್ದರಿಂದ ಚೀಣರ ಸುಧಾರಣೆಗೂ ಇಕ್ಕೆ ಸಾಧನೆಗೂ ದಾಸ್ಯಪರಿಹಾರಕ್ಕೂ ಸಂಧಿವಿಮರ್ಶೆಯೊಂದೇಖಾಯವಾಗಿದೆ.

ಇದನ್ನು ಧನಂಬಲ ಯುದ್ಧಭಲಶಾಸ್ಯರಾದ ಚೀಣರು ಬಹಿಷ್ಕಾರ ಎಂಬ ಉಪಾಯದ ಮೂಲಕ ಸಾಧಿಸಲು ಬಗೆದಿರುವರು. ಇವರು ೮೨೦೫ ರಲ್ಲಿ ಅಮೇರಿಕದವರ ವ್ಯಾಪಾರಕ್ಕೂ ೮೨೦೮ ರಲ್ಲಿ ಜಪಾನರ ವ್ಯಾಪಾರಕ್ಕೂ ಬಹಿಷ್ಕಾರ ಹಾಕಿ ನಷ್ಟಪಡಿಸಿದ್ದರು. ಗಾಂಥಿಯವರ ಸತ್ಯಾಗ್ರಹದ ಮೇಲ್ಲಿಂತೆಯು ಗೊತ್ತುದಮೇಲೆ ಚೀಣರು ೮೨೦೫ ರಿಂದ ಅದನ್ನು ಆವ ಲಂಬಿಸಿ ವಿದೇಶೀಯರನ್ನು ಹಣ್ಣಿಗೆ ತರುತ್ತಿರುವರು. ೮೨೦೫ ರಲ್ಲಿ ಷಾಂಷೈ, ಹಾಂಕೊ, ಕ್ವೂಂತುಂಗ ನೆಗರಿಗಳಲ್ಲಿ ವಿದೇಶೀಯರು ಮುಖ್ಯವಾಗಿ ಬ್ರಿಟಿಷರು ಸ್ವರಾಜ್ಯ ಚಳವಳಿಕಾರರಾದ ಚೀಣರ ವೇಲೆ ಉದ್ಧರಿತ ತನೆದಿಂದ ಗುಂಡು ಹಾರಿಸಿ ಅನೇಕರನ್ನು ಕೊಂಡುಹಾಕಿದರು. ೮೨೦೬ ರಲ್ಲಿ ಬ್ರಿಟಿಷರೂ ಅಮೇರಿಕದವರೂ ನಾಂಕಿಂಗವನ್ನು ಮುತ್ತಿ ಹಾವಳಿ ವೊಡಿದರು. ಚೀಣಾಜನತೆಯು ವಾಹಾಭಲದಿಂದ ಇವರ ವ್ಯಾಪಾರಕ್ಕೆ ಸಮರ್ಪಿತವನ್ನು ಹಾಕಿತು. ಇದರಿಂದ ಬ್ರಿಟಿಷರ ವ್ಯಾಪಾರವು ನಿಮೂರಲವಾಗಿ ನಾಶವಾಯಿತಲ್ಲದೆ ಹಾಂಕೊ ವೊದಲಾದ ಕಡೆ ಆವರು ಕಟ್ಟಿಕೊಂಡಿದ್ದ ವಸತಿಗಳನ್ನು ಉಳಿಸಿಕೊಳ್ಳಲಾರದ ಬಿಟ್ಟು ಹಿಮ್ಮೆಟ್ಟಿಬೇಕಾಯಿತು. ಬ್ರಿಟಿಷರು ಸಂಧಿಪುನ್ವಿಮರ್ಶೆಗೆ ತಾವು ಸಿದ್ಧರಾಗಿರುವುದಾಗಿ ಹೇಳಿಕೊಂಡು ಚೀಣಿಗೆ ತಲೆಬಾಗಿಸಬೇಕಾಯಿತು. ೮೨೦೬ ರಲ್ಲಿ ಜಪಾನ ರಾಜ್ಯದಲ್ಲಿ ವಿದೇಶ ಮಂತ್ರಿಯಾಗಿದ್ದ ಷಿಡೆಹರನು ಚೀಣಿರೊಡನೆ ಸೌಮ್ಯದಿಂದ ವ್ಯವಹರಿಸುತ್ತಿದ್ದರಿಂದ ಜಪಾನರು ತೊಂದರೆಗೆ ಸಿಕ್ಕಿದೆ ಬ್ರಿಟಿಷರ ನಷ್ಟಿದಿಂದ ತಾವು ಲಾಭ ಸಡೆದರು. ಆದರೆ ೮೨೦೭-೮೮ ರಲ್ಲಿ ಅಧಿಕಾರಕ್ಕೆ ಬಂದ, ತನೆ ಎಂಬ ಜಪಾನ ಮಂತ್ರಿಯು ಚೀಣಿರನ್ನು ದಂಡಮಾರ್ಗದಿಂದ ಸೆದರಿಸಲು ಪ್ರಯೋಜನಿಸಿದ್ದರು ಚೀಣಿರು

ಜಪಾನರ ವ್ಯಾಪಾರಕ್ಕೆ ಬಹಿವ್ಯಾರ ಹಾಕಿ ಗಾಸಿಪಡಿಸಿದರು. ೧೯೭೮ ರಲ್ಲಿ ಅಧಿಕಾರಕ್ಕೆ ಬಂದ ಷಿಡಿಹರನು ಷ್ವಾನೇ ಸಾಮುದಿಂದ ಚೀಣರ ಪ್ರೀತಿಯನ್ನು ಸಂಪಾದಿಸಿ ಹೊಸ ಸಂಧಿ ಮಾಡಿಕೊಂಡು ಚೀಣಾದಲ್ಲಿ ಜಪಾನರ ವ್ಯಾಪಾರವನ್ನು ಹೆಚ್ಚಿಸಿದನು. ೧೯೭೯ ರಲ್ಲಿ ಈತನ ಮಾತಿಗೆ ವಿರುದ್ಧವಾಗಿ ಜಪಾನರು ಚೀಣರನ್ನು ಮೆಟ್ಟಲು ಪ್ರಯತ್ನಿಸಿದ್ದ ೧೦ದ ಚೀಣರು ಬಹಿ ಷ್ವಾರದಿಂದ ಜಪಾನರ ವ್ಯಾಪಾರವನ್ನು ಸಂಪೂರ್ಣವಾಗಿ ಹಾಳು ಮಾಡಿರುವರು. ಚೀಣರ ವಿದ್ಯಾರ್ಥಿಮಂಡಲವು ತಮ್ಮ ಮಂತ್ರಿಗಳೂ ಅಧಿಕಾರಿಗಳೂ ಡೇಶಕ್ಕೆ ಹಿತಕರವಾಗಿ ನಡೆದುಕೊಳ್ಳದೆ ಹೋದರೆಹರತಾಳಗಳನ್ನೂ ಕೂಟಗಳನ್ನೂ ಮೇರವಣಿಗೆಗಳನ್ನೂ ನಡೆಸಿ ಗಲಭಿ ಹಚ್ಚಿ ಅವರ ಮೂಗುಮುರಿಯುತ್ತಿರುವರು. ೧೯೭೯ ರಲ್ಲಿ ಜಪಾನರಿಂದನೇ ಬಿಗಿಯಾಗಿ ವ್ಯವಹರಿಸಲಿಲ್ಲವೆಂದು ಇಬ್ಬರು ಮಂತ್ರಿಗಳ ಮೇಲೆ ಇವರು ಹೀಗೆ ಚೆಳವಳಿ ನಡೆಸಲು ಅವರು ಹೆದರಿ ಶಲಸ ಬಿಟ್ಟು ತಲೆಮರೆಸಿಕೊಂಡರು.

ಚೀಣರು ಐರೋಪ್ಯ ಯುದ್ಧದಲ್ಲಿ ಭಾಗಿಯಾದ್ದರಿಂದ ಮುಷ್ಟಿಕ ಯುದ್ಧದ ದಂಡದಲ್ಲಿ ಜರ್ಮನಿ ಮತ್ತು ಅಸ್ಟ್ರಯಾದವರಿಗೆ ಕೊಡಬೇಕಾಗಿದ್ದ ಸಾಲವನ್ನು ಉಳಿಸಿಕೊಂಡರು. ಬೋಲಷೆವಿಕರು ಖುಷ್ಯಕ ದೇಶದಲ್ಲಿ ಅಧಿಕಾರಕ್ಕೆ ಬಂದಾಗ ತಮ್ಮ ಹಿಂದಣ ಖುಷ್ಯಕ ಸರ್ಕಾರಗಳನ್ನೂ ಹಕ್ಕುಗಳನ್ನೂ ಚೀಣರಿಗೆ ತಾವಾಗಿ ಬಿಟ್ಟುಕೊಟ್ಟರು. ಚೀಣರು ಜಪಾನರು ೧೯೭೯ ರಲ್ಲಿ ಬಲಾತ್ಮಾರವಾಗಿ ಪಡೆವಿದ್ದ ಅಬಯಕೆಗಳನ್ನೂ ಇತರರು ಕೆಸುಕೊಂಡಿದ್ದಿಲ್ಲ ಅನ್ಯಾಯಕರವಾದ ಹಕ್ಕುಗಳನ್ನೂ ನಿವಶಿಸಿಕೊಡಬೇಕೆಂದು ಪಾರೀಸಿಸ್ತಿ ಸಂಧಿ ಸಭೆಯಲ್ಲಿ ಹೋರಾಡಿ ಸಂಧಿಪತ್ರಕ್ಕೆ ಸಹಿ ಮಾಡದೆ ಹೊರಟು ಬಂದರು. ಈ ಸಂಧಿ ಸಭೆಯಲ್ಲಿ ಬಿಳಿಯ ಜನರು ತಮ್ಮ ರಾಜ್ಯಗಳಲ್ಲಿ ಅನ್ಯವರ್ಣದವರಿಗೆ ಕೊಡುತ್ತಿರುವ ಹಿಂಸೆಯನ್ನು ತಪ್ಪಿಸಬೇಕೆಂದು ಚೀಣರೂ ಜಪಾನರೂ ಗಲಭಿ ಹಚ್ಚಿದ್ದರು. ಜಪಾನರು ಈ ವಿಚಾರವನ್ನು ಬಿಟ್ಟುಬಿಡುವುದಾದರೆ ಅವರು ಚೀಣಾದಲ್ಲಿ ಮಾಡಿದ್ದ ದರೋಡೆಯನ್ನು ತಾವು ಒಪ್ಪಿಕೊಳ್ಳುವುದಾಗಿ ಐರೋಪ್ಯರು ಸಂಧಾನ ಮಾಡಿ ಹಾಗೆಯೇ ಶ್ರೀಮಾರ್ತಿಸಿದರು.

ಅಮೇರಿಕದವರು ಶಾಂತಸಾಗರವರ್ತಿಯಾದ ರಾಜ್ಯಗಳವರನ್ನೆ ಲಾಲ್ ವಾಷಿಂಗಟನ್ ನೆಗರದಲ್ಲಿ ೧೯೭೧ರಲ್ಲಿ ಒಂದು ಸಮೈಂಜನಕ್ಕೆ ಕರೆದೂ ಕೂಡಿಸಿದ್ದರು. ಈ ಸಮೈಂಜನದಲ್ಲಿ ಚೀನಾದ ದಾಖ್ಯವನ್ನು ಪರಿಹರಿಸುವುದಾಗಿ ವಿದೇಶಿಯರು ಭರವಸಿಕೊಟ್ಟಿರು. (೧) ಆಫ್ರಿಕೆ ರೇವು (ಜಪಾನ್) ಮತ್ತು ಕೊಲ್ಯಾಫ್ (ಬ್ರಿಟನ್) ಗಳನ್ನು ಹೊರತು ಉಳಿದ ಎಲ್ಲಾ ಗುತ್ತಿಗೆ ಪ್ರದೇಶಗಳನ್ನೂ ಚೀಣರು ಪಡೆಯುತ್ತಿದ್ದು. (ಇದರಂತೆ ವಿಹೆಯೇ ಮೊದಲಾದ ಪ್ರದೇಶಗಳು ಚೀನಾದ ಕರಗತವಾಗಿವೆ.) (೨) ಪರದು ಚೀಣಾ ಭೂಮಿಯಲ್ಲಿ ಅಂಚೆ, ತಂತಿ, ಪ್ರೋಲೀಸು, ಸೇನೆ ಮೊದಲಾದವನ್ನು ಇಟ್ಟುಕೊಳ್ಳುತ್ತಿದ್ದು. (೩) ಸುಂಕಸ್ವಾತಂತ್ರ್ಯ ಮತ್ತು ರಾಜ್ಯಾತ್ಮೀತ ಪ್ರಭುತ್ವಾಧಿಕಾರ ನಿರ್ವಹಿತಗಳ ಸಾಧ್ಯಾಸಾಧ್ಯವನ್ನು ಪರೀಕ್ಷಿಸಿ ಕಲ್ಪಿಸಿಕೊಡಬೇಕು. ಜಪಾನರು ತಮ್ಮ ಅಗಬಯಕೆಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡರು. ಆದರೆ ತಮ್ಮ ವಾತಿನಂತೆ ಯಾರೂ ಸರಿಯಾಗಿ ನಡೆದುಕೊಂಡಿಲ್ಲ.

ಸುಂಕ ಮತ್ತು ರಾಜ್ಯಾತ್ಮೀತಾಧಿಕಾರದ ವಿಚಾರವಾಗಿ ವಿದೇಶಿ ರಾಜ್ಯಗಳವರು ಚೀಣದಲ್ಲಿ ಹೆಲವು ಸಾರೆ ಸಮೈಂಜನವಾಗಿ ಸೇರಿಸಿದ್ದರು. ಅವರಲ್ಲಿ ಯಾರೂ ಸಾಮದಿಂದ ಚೀಣರ ಇಷ್ಟವನ್ನು ನೇರವೇರಿಸಿಕೊಡಲು ಒಪ್ಪಲಿಲ್ಲ. ಚೀಣರು ಸತ್ಯಾಗ್ರಹಾಸ್ತವನ್ನು ರುಳಿಳಿಸುತ್ತಾ ಇಂಡೀ-ಇರಲ್ಲಿ ಸಂಧಿಗಳಿಗೆ ವಿದುದ್ಧವಾಗಿ ಹೆಲವು ಸುಂಕಗಳನ್ನು ಹಾಕಿ ಎತ್ತಿದ್ದರು. ಇಂಡೀ ರಲ್ಲಿ ಉಪ್ಪಿನ ತೆರಿಗಿಯ ಯಾಜಮಾನ್ಯವನ್ನು ಸದ್ಧಿಲ್ಲದೆ ತಮ್ಮ ಕೈಗೆ ತೆಗೆದುಕೊಂಡರು. ಇಂಡೀಗಳನ್ನು ಜನವರಿಯಿಂದ ಇವರು ಸಂಪೂರ್ಣ ಸುಂಕ ಸ್ವಾತಂತ್ರ್ಯವನ್ನು ವಹಿಸಿರುವರು. ಇಂಡೀ ರಲ್ಲಿ ಬೆಲ್ಲಿಂಜ್ ಯಾಂ ಮೊದಲಾದವರಿಗೆ ಅವರ ಹಳೆಯ ಸಂಧಿಗಳ ಕಾಲಾವಧಿ ಮುಗಿದು ಹೊಗಿರುವುದರಿಂದ ಹೊಸದಾಗಿ ಸಂಧಿ ವಾಡಿಕೊಳ್ಳುತ್ತಿದ್ದರೆ ಅವರ ಹತ್ತುಗಳೆಲ್ಲವೂ ಖಿಲಾಗಬಿಡುತ್ತವೆಂದು ಚೀಣರು ಎಚ್ಚರಿಕೆಕೊಟ್ಟಿರು. ಜೆಲ್ಲಿಂಜ್ ಯನರು ತಾವಾಗಿ ರಾಜ್ಯಾತ್ಮೀತಾಧಿಕಾರವನ್ನು ಬಿಟ್ಟು ಹೊಸ ಸಂಧಿ ವಾಡಿಕೊಂಡರು. ತಮ್ಮ ಹಳೆಯ ಸಂಧಿಗಳೆಲ್ಲಾ ರದ್ದುಗಿವೆ ಎಂದು ಚೀಣರು ಇಂಡೀ ರಲ್ಲಿ ಪ್ರಕಟಿಸಿದರು. ಇಂಡೀ ರಾಜ್ಯಗಳವರು ಸಂಪೂರ್ಣ ಸಂಧಿ

ಸ್ವಾತಂತ್ರ್ಯವನ್ನು ಅಂಗೀಕರಿಸಿ ಹೊಸ ಸಂಧಿ ಮಾಡಿಕೊಂಡರು. ಬಿಟ್ಟಿ ಷರೀ ವೋದಲಾದವರು ರಾಜ್ಯಾತೀತಾಧಿಕಾರವನ್ನು ಕ್ರಮಕ್ರಮವಾಗಿ ಬಿಡುತ್ತಾ ಬರುವುದಾಗಿ ಹೇಳಿದರು. ಚೀಣರು ಇದಕ್ಕೆ ಒಪ್ಪದೆ ಈ ಅಧಿಕಾರವು ಗ್ರಜಿಗಿರಿದೆ ಎಂದು ವಿಧಿಸಿದರು.

## ಜೀನೆಯ ಶಿಥಿಯ

ಜಪಾನರ ಅಭ್ಯಂದಯೋ



ವಿರೋಹರು ಗೈನೆಯ ಶತಮಾನದಲ್ಲಿ ಜಪಾನದಲ್ಲಿ ತಲೆ ದೋರಿದರು. ರೋಮ ಕೃಸ್ತ ಪ್ರವಾದಿ ಖ್ರೀಸಿಯರ (Xavier)ನ ಪ್ರಯತ್ನದಿಂದ ಜಪಾನರು ಕೃಸ್ತ ಮತಕ್ಕೆ ಸೇರ ತೊಡಗಿದರು. ಗಳಿಗಳ ವೇಳೆಗೆ ಗಂ ಲಕ್ಷ ಜಪಾನರು ಕೃಸ್ತರಾಗಿದ್ದರು. ಇವರ ಕಿರುಕುಳವನ್ನು ಸಹಿಸಿದೆ ಜಪಾನ ಸರಕಾರವು ಕೃಸ್ತ ಪ್ರವಾದಿಗಳನ್ನು ಹೊರಕ್ಕಟ್ಟಿ ತವ್ಯ ದೇಶದಲ್ಲಿ ಕೃಸ್ತಮತವನ್ನು ನಿನಾರ್ಮವಾಗಿ ನಾಶವಾಗಿಸಿತು. ನಾಗಸಾಕಿ ನಗರ ಒಂದಕ್ಕೆ ವ್ಯಾಪಾರಾರ್ಥ ಡಚ್ಚರೂ ಚೀಣರೂ ಮಾತ್ರ ಬರಬಹುದಿಂದೂ ಮತ್ತೊಮ್ಮೆ ಪರದೇಶಿಯರೂ ಜಪಾನಿಗೆ ಬರಕೂಡದೆಂದೂ ಗ್ರಹಿತ ರಲ್ಲಿ ಒಂದು ಶಾಸನವು ಹುಟ್ಟಿ ಗೆಳಿಜರ ವರೀಗೂ ಪ್ರಜಾರದಲ್ಲಿದ್ದಿತು.

ಗೆಳಿಜರಲ್ಲಿ ಅಮೇರಿಕದ ಪೆರ್ ಎಂಬ ನೊಕಾಧಿಕಾರಿಯೊಬ್ಬನು ಜಪಾನರು ಸಾಮಂದಿಂದ ದೇಶವನ್ನು ತಮಗೆ ತೆರೆಯಿದಿದ್ದರೆ ಯುದ್ಧ ಮಾಡುವುದಾಗಿ ಹೆದರಿಸಲು ಯುದ್ಧ ಬಲಶಾಸ್ಯರಾಗಿದ್ದ ಜಪಾನರು ಯತ್ನ ವಿಲ್ಲದೆ ಹಾಗೆಯೇ ವಾಡಿದರು. ಅಲ್ಲಿಂದ ಗೆರ್ಮನಿಳಿಗಾಗಿ ಗಂ.ಗಳ.ಪಾಶ್ಚಾತ್ಯ ರಾಜ್ಯಗಳು ಈ ದೇಶವನ್ನು ಹೊಕ್ಕುಸಂಧಿಗಳನ್ನು ಮಾಡಿ ಕೊಂಡು ರಾಮಭಾರಿಗಳನ್ನು ಸಾಫಿಸಿ ವ್ಯಾಪಾರ ಸ್ವತಂತ್ರ್ಯ, ಸಂಚಾರ

ಸ್ವಾತಂತ್ರ್ಯ, ರಾಜ್ಯಾತೀತ ಪ್ರಭುತ್ವಾಧಿಕಾರ, ಮಿತಸುಂಕ ಮೊದಲಾದ ಹಕ್ಕುಗಳನ್ನು ಕಸುಕೊಂಡವು. ಈ ವಿದೇಶೀಯರು ಜಪಾನರ ಮೇಲೆ ಹಲವು ಸಲ ಭಯಾಂಕರವಾದ ಅತ್ಯಾಚಾರಗಳನ್ನು ಸಹ ನಡೆಸಿದರು.

ಉದಾಹರಣೆಗಾಗಿ, ಶ್ರೀ ಶ. ಗಳ್ಳಿಎರಲ್ಲಿ ಜಪಾನದ ಶ್ರೀಮಂತ ಪ್ರಭು ಗಳಲ್ಲಿ ಅತ್ಯಂತ ಶ್ರೀಷ್ಟನಾಗಿದ್ದ ಸತ್ಯಮಾ ರಾಜಪುತ್ರನ ಇಂದೆಯು ಸಸಿರವಾಳನಾಗಿ ರಾಜಧಾನಿಗೆ ಬರುತ್ತಿದ್ದಾಗ ಎದುರಿಗೆ ಕೆಲ ಬ್ರಿಟಿಷ್ ವರ್ತಕರು ವಿಹಾರಕ್ಕಾಗಿ ಕುದುರೆಯ ಮೇಲೆ ಹೋಗುತ್ತಿದ್ದರು. ಅಲ್ಲಿನ ದೇಶ ಪದ್ಧತಿಯಂತೆ ಮರ್ಯಾದೆಗಾಗಿ ಕುದುರೆಯಿಂದ ಇಳಿಯುವಂತೆ ಆತನ ಪರಿವಾರವು ಈ ಇಂಗ್ಲೀಸು ಹೋಕರನ್ನು ಎವ್ವು ವಿಧವಾಗಿ ಪಾರ್ಶ್ವಸಿದರೂ ಆವರು ಕೇಳಿದೆ ಜಗಳ ತೆಗೆದರು. ಈ ಜಗಳದಲ್ಲಿ ಇಬ್ಬರು ಇಂಗ್ಲೀಸರಿಗೆ ಗಾಯವಾಗಿ ರಿಚಡ್ಸನ್‌ನಾ ಎಂಬವನು ವೃತ್ತಪಟ್ಟನು. ಇಂಗ್ಲೀಸರಾಯಭಾರಿಯು ಇದಕ್ಕೆ ಲಕ್ಷ ಪೊಂಡು ಪರಿಹಾರ ದ್ರವ್ಯವನ್ನೂ ಈತಿನೆಮ್ಮುವಾದ ಕ್ಷಮಾವೃಥನೆಯನ್ನೂ ಅವೇಕ್ಕಿಸಿದರು. ಜಪಾನರು ಒಡನೆಯೇ ಆವನ್ನು ಸಲ್ಲಿಸಿದ್ದರಿಂದ, ಬ್ರಿಟಿಷರು ಸತ್ಯಮಾ ರಾಜಪುತ್ರನು ಮತ್ತೆ ಅಂಂಂ ಹೊಂಡು ಪರಿಹಾರ ಕೊಟ್ಟು ತಮ್ಮವನೆ ಕೊಲೆಗೆ ಕಾರಣ ರಾಗಿದ್ದ ವರನ್ನೆ ಲ್ಲಾ ಕೊಲ್ಲಿಸಬೇಕೆಂದು ಸಫಿಸಿದರು. ಆತನು ಪರಿಹಾರ ಕೊಡಲು ಒಪ್ಪಿದರೂ ತನ್ನ ಸಾಕ್ಷಾತ್ ತಂದೆಯನ್ನು ಕೊಲ್ಲಿಸಲು ಒಪ್ಪಲಿಲ್ಲ. ಇವನಿಗೆ ಬುದ್ಧಿಕಲಿಸುವುದಕ್ಕಾಗಿ ಬ್ರಿಟಿಷ್ ಸರಕಾರದವರು ಒಂದು ದೊಡ್ಡ ಹಡಗುಪಡೆಯನ್ನು ಕಳಿಸಿದರು. ಅದು ಸತ್ಯಮಾ ಶ್ರೀಮಂತರ ರಾಜಧಾನಿಯಾದ ಕಗೋಸಿಮಾ ನಗರವನ್ನು ಮುತ್ತಿ ಅವರ ಅರಮನೆಯನ್ನೂ ಇಂಗ್ಲೀಸರಿಂದ ಆಗಿ ನಗರವನ್ನೂ ಸಂಪೂರ್ಣವಾಗಿ ದಹಿಸಿತು. ಆ ನಗರವೂ ಅದರ ವಸ್ತುಗಳೂ ಅಲ್ಲಿದ್ದ ಜಪಾನರ ಹಡಗುಗಳೂ ಉಲಗಂಟಿ ಕಾಲ ಏಕಾಕಾರವಾಗಿ ಉಂಟುತ್ತಿದ್ದವು! \*

ಜಪಾನ ಚಕ್ರವರ್ತಿಯನ್ನು ಹೋಗುನ್ನೊ ಎಂಬ ಶ್ರೀಮಂತ ಪ್ರಭುವು ಮೂಲೆಗಿಕ್ಕು ತಾನು ರಾಜ್ಯವಾಳುತ್ತಿದ್ದನು. ಸಮಾಜದಲ್ಲಿ ಸರಕಾರ

\* ಸ್ವೇಧಾಂಕ ಹ್ಯಾಂಸನ್-ಸ್ಪ್ರಿಟ್‌ನ ವೃತ್ತಾಂತ ಸ್ವೇಣಗಳು. ಪ್ರಥಮ ಸಂಪುಟ ೨೯.

ದೆಳ್ಳೂ ಶ್ರೀಮಂತರು ಸರ್ವಾಧಿಕಾರಿಗಳಾಗಿದ್ದರು. ಅವರಲ್ಲಿ ಕೂಡೆ (Kuge) = ಆಸ್ಥಾನ ಶ್ರೀಮಂತರು ಮತ್ತು ದೈಮಿಯೋ (Daimio) = ಜರ್ವಿನದಾರ ಶ್ರೀಮಂತರು ಎಂದು ಎರಡು ವರ್ಗಗಳಿದ್ದವು. ಇವರಿಬ್ಬಿರ್ಗೂ ಈಗಾಡುವದೂ ತರುವದೂ ಸಹ ನಿಷೇಧವಾಗಿತ್ತು. ದೇಶವೆಲ್ಲವನ್ನೂ ಅಟ್ಟ ಜರ್ವಿನದಾರರ ಶ್ರೀಮಂತರು ಹಂಚಿಕೊಂಡು ಇದ್ದರು. ಶ್ರೀಮಂತರ ಆಶ್ರಿತ ಪರಿವಾರದವನು ಸಮುರಾಯಿಗಳಾಗಿದ್ದರು. ಜಪಾನ ಸಮಾಜದಲ್ಲಿ ಉತ್ತಮರು ಸಾಮಾನ್ಯರು ಎಂದು ಎರಡು ವಿಭಾಗವಿತ್ತು. ಈ ಉತ್ತಮರಿಗೆ ಸಮುರಾಯಿ ಎಂದು ಹೆಸರು ಸಮುರಾಯಿಗಳು ನಮ್ಮದೇಶದ ರಾಜಪುತ್ರರನ್ನು ಹೊಲುತ್ತ ಕ್ಷತ್ರಕುಲದವರಾಗಿದ್ದರು. ಶ್ರೀಮಂತರೂ ಜಾತಿಯಲ್ಲಿ ಸಮುರಾಯಿಗಳಾಗಿದ್ದರು. ಸೇನೆ ಮತ್ತು ಸರಕಾರದ ನಾಕಂಗೆ ಸಮುರಾಯಿ ಜಾತಿಯವರಲ್ಲದೆ ಮತ್ತೊಂದೂ ಸೇರಲಾಗುತ್ತಿರಲಿಲ್ಲ. ಈ ಪರಿಸ್ಥಿತಿಯು ಪ್ರಗತಿಗೆ ಪ್ರತಿಬಂಧಕವಾದುದಾಗಿತ್ತು. ಆದರೂ ಜಪಾನರು ಕ್ಷಣಾಧರದಲ್ಲಿ ಇಂದ್ರಜಾಲ ಸದೃಶವಾದ ಅಭಿವೃದ್ಧಿಯನ್ನು ಪಡೆದು ಈಗ ಜಗತ್ತಿನ ಜನಾಂಗಗಳಲ್ಲಿ ಮೂರನೆಯ ಸಾಂಸ್ಕಾರಿಕ ಸಂಪಾದಿಸಿರುವರು. ಇದಕ್ಕೆ ಅವರ ಅನ್ವಯದೃಶವಾದ ದೇಶಾಭಿಮಾನವೂ ಪರಿಗ್ರಹಣಶಕ್ತಿಯೂ ಸಾಹಸವೂ ಕಾರಣವಾಗಿವೆ. ಕಂಟಾಂಬ ಭಾವನೆಯೂ ಪಿತ್ರಾರಧನೆಯೂ ಅವರ ಮತದ ತಿರುಳಾಗಿವೆ. ದೇಶದ ಕುಟುಂಬಗಳಿಗೆ ಸಮಾರ್ಪಣನ ಕುಟುಂಬವು ಮೂಲವೆಂದು ಒಂದು ಐತಿಹ್ಯವಿರುವದ ರಿಂದ ಜಪಾನರೆಲ್ಲರಿಗೂ ಚಕ್ರವರ್ತಿಯು ಪರಮ ಪಿತ್ರವಾದ ಭಗವಂತನೇ ಆಗಿರುವನು. ಆದ್ದರಿಂದ ದೇಶಭಕ್ತಿಯು ಇವರ ಧರ್ಮಾಚರಣೆಗೆ ಮುಖ್ಯಸಾಧನವಾಗಿದೆ. ದೇಶದ ಹಿತಕ್ಕಾಗಿ ಜಪಾನರು ಏನು ಮಾಡುವುದಕ್ಕೂ ಸಿದ್ಧರಾಗಿರುವರು. ದೇಶಹಿತಾರ್ಥ ಇವರ ಶ್ರೀಮಂತರು ತಮ್ಮ ಅಧಿಕಾರ ಮಾನ್ಯಗಳನ್ನು ಪರನಿರ್ಬಂಧವಿಲ್ಲದೆ ತಾವಾಗಿ ಬಿಟ್ಟಿರು; ಸಮುರಾಯಿಗಳು ತಮ್ಮ ಜಾತಿಶ್ರೇಷ್ಠತೆಯನ್ನು ನಿರಾಕರಿಸಿರು; ಯುವಕರು ಸಾಂಪ್ರದಾಯಿಕ ಆಚಾರಗಳನ್ನು ಉಲ್ಲಂಘಿಸಿ ಪರದೇಶಗಳಿಗೆ ಸಾವಿರಗಟ್ಟಲೆಯಾಗಿ ಹೋಗಿ ವಿದ್ಯೆ ಕಲಿತು ಬಂದು ದೇಶಸೇವೆ ಮಾಡಿದರು. ಜಪಾನದಲ್ಲಿ ಸ್ವದೇಶದಲ್ಲಿ ಸಾಕಾದಷ್ಟು ಆಹಾರ ಬೆಳೆ

ಯಿದೆ ಕನ್ನವುಂಟಾದಾಗ ಇವರಲ್ಲಿ ಎಪ್ಪೋನ್ನೀ ಮಂದಿ ಪರದೇಶಗಳಿಗೆ ಪಲಸೆ ಹೊಗಿ ಸೆಲೆಸಿ ಅನ್ನು ವನ್ನು ಬೆಳೆದು ತಮಗೆ ಸಹ ಉಳಿಸಿಕೊಳ್ಳಬೇಕು ಎಂತು ದೇಶಕ್ಕೆ ಕಳುಹಿಸುತ್ತಾ ಬಂದರು. ಈವು ಮುಂದಕ್ಕೆ ಬರಬೇಕೆಂದು ದೇಶಹಿತವನ್ನು ನಿರಾಕರಿಸುವ ಸ್ವಾಧ್ಯಾಧಿಕಾರಿಗಳು ಜಪಾನದಲ್ಲಿ ಇದು ವರಿಗೂ ಕುಟ್ಟಿಲ್ಲ. ಇಂಥ ಜನರಲ್ಲಿ ಯಾವ ಭೇದೋಪಾಯವೂ ನಡೆಯಿದು; ಯಾವ ದೀಘ್ಯ ವೈರವೂ ಇರದು; ಯಾವ ಅಂತಃಕಲಹವೂ ಕುಟ್ಟಿದು. ಗಳಣೆರಲ್ಲಿ ಚಕ್ರವರ್ತಿಯ ಅಧಿಕಾರವನ್ನು ಪುನರುದ್ಧರಿಸಿ ಮಾಡಲು ಮುಖ್ಯ ಕರ್ತವ್ಯರಾಗಿದ್ದ ಸತ್ಯಮಾ ಎಂಬ ಗಣದ ಪ್ರಥಾನ ಪುರುಷರು ದೇಶ ಸರಕಾರದಲ್ಲಿ ಅತ್ಯಂತ ಪ್ರಾಬಲ್ಯವನ್ನು ಪಡೆದಿದ್ದರು. ಈ ಗಣದವರು ಕೆಲ ಭಿನ್ನಾಭಿಪೂರ್ಯಗಳಿಂದ ಗಳಣೆರಲ್ಲಿ ದಂಗೆಯೆಬ್ಬಿಸಿದರು. ಸರಕಾರದವರು ಇರಿ ಕೊಟ್ಟಿ ದ್ರವ್ಯವನ್ನು ವೆಚ್ಚಿಸಿ ಮಹಾತ್ಮಮಾ ದಿಂದ ಅದನ್ನು ಅಡಗಿಸಬೇಕಾಯಿತು. ಇವ್ವಾದರೂ ಸರಕಾರ ಪಕ್ಷದವರು ಬಂಡುಗಾರರ ನೇರಿಲ್ಲ ವೈರ ಸಾಧನೆ ಮಾಡಲು ಹೊಗಲಿಲ್ಲ. ಸತ್ಯಮಾ ಕುಲದವರಿಗೆ ರಾಜ್ಯಾಧಿಕಾರದಲ್ಲಿದ್ದ ಪ್ರಾಬಲ್ಯವು ಈ ಬಂಡಾಯ ದಿಂದ ಸ್ವಲ್ಪವೂ ಕುಗ್ಗಿಲಿಲ್ಲ. ದೇಶಾಭಿಮಾನದಂತೆಯೇ ಜಪಾನರ ಪರಿಗ್ರಹಣ ಶಕ್ತಿಯೂ ಅದ್ಭುತವಾದುದು. ತಮಗೆ ಬೇಕಾದುದು ಯಾವದು? ಅದು ಎಲ್ಲಿ ದೊರೆಯುವದು? ಎಂದು ತಿಳಿಯುವುದರಲ್ಲಿ ಅದನ್ನು ಪರಿಗ್ರಹಿಸುವುದರಲ್ಲಿ ಇವರು ಮಹಾ ಪ್ರತಿಭೆಯನ್ನು ಪಡೆದಿರುವರು. ಈ ಪರಿಗ್ರಹಣವು ಬರಿಯ ಅನುಕರಣವಾಗಿಲ್ಲ. ಜಪಾನರು ಪರಿಗ್ರಹಣ ಪರಿಗ್ರಹಿಸಿದ್ದನ್ನು ತಮ್ಮದಾಗಿ ಮಾಡಿಕೊಂಡು ಬಿಡುವರು; ಪರರದನ್ನು ಸ್ವಕರ್ಮಕ್ಕೆ ಕೊಟ್ಟಿಯಿಂದ ಉತ್ತರೋತ್ತರವಾಗಿ ವೃದ್ಧಿಪಡಿಸಿಕೊಳ್ಳುವರು.

ಹೊಗನದು ದೇಶವನ್ನು ಪಾಶ್ಚಾತ್ಯಕ್ಕೆ ರ ಅತ್ಯಾಚಾರದಿಂದ ಸಂರಕ್ಷಿಸಲಾರದೆ ಹೊಡುದರಿಂದ ಶ್ರೀಮಂತಡೂ ಸಮುರಾಯಿಗಳೂ ಸತ್ಯಮಾ ಮೌದಲಾದವರನ್ನು ಮುಂದಿಟ್ಟಿಕೊಂಡು ದಂಗೆಯೆಬ್ಬಿಸಿ ಹೊಗನರ ಪ್ರಭುತ್ವವನ್ನು ಕೊನೆಗಾಣಿಸಿ ಚಕ್ರವರ್ತಿಯ ಅಳ್ವಿಕೆಯನ್ನು ಪುನರುದ್ಧರಿಸಿ ಮಾಡಿದರು (ಗಳಣ-ಈ). ಮತ್ತು ಕಾರಂತಿಕರವಾದ ಸುಧಾ

ರಣೆಗಳನ್ನು ಕಲ್ಪಿಸಿ ಪಾಶ್ಚಾತ್ಯನಾಗರಕತೆಯನ್ನು ಕಲೆತು ಅಕ್ಷ್ಯಂತ ಸ್ರಬಿಲವಾದ ಜನಾಂಗ ರಾಜ್ಯವನ್ನು ಕಟ್ಟಿದರು.

ರಾಜ್ಯಕರ್ತೃಂತಿಯಾದ ಕೂಡಲೇ (೮೬೯೮-೯೨) ಅಂಚೆ, ಛಂಕಸಾಲೆ, ರೈಲು, ತಂತ್ರಿ, ರೇವು, ವಿದ್ಯಾಪೀಠ, ಬಲಾತ್ಮಾರಸ್ತೇನಿಕವ್ಯತ್ತಿಕ್ರಮ ಇವೆಲ್ಲವೂ ಸ್ಥಾಪಿತವಾದವು. ನಿಬಂಧ ವಿದ್ಯಾಭ್ಯಾಸವು ಗಳಣಾ ರಲ್ಲಿ ಪ್ರಾರಂಭವಾಯಿತು. ೮೮೮ ರ ವೇಳೆಗೆ ದೇಶದಲ್ಲಿ ಗಂಂಕ್ಕೆ ಒಬ್ಬ ಆವ್ಯೇರಹೀನನು ಮಾತ್ರ ಉಳಿದಿದ್ದನು. ಗಳಣಾ ರಲ್ಲಿ ಶ್ರೀಮಂತರೂಪ ಸಮುದಾಯಿಗಳೂ ತಮ್ಮ ಅಧಿಕಾರಗಳನ್ನೂ ಜಾತಿಭಂಡವನ್ನೂ ತಾವಾಗಿಯೇ ಬಿಟ್ಟಿರು. ಗಳಣಾರಲ್ಲಿ ಇ ಜನರನ್ನು ಇದು ಇತರ ಜವಿಾನದಾರ ಶ್ರೀಮಂತರೆಲ್ಲರೂ ತಮ್ಮ ಜವಿಾನಾಂತರಿಗಳನ್ನೂ ಸರಕಾರಕ್ಕೆ ಉಚಿತವಾಗಿ ಕೊಟ್ಟಿಟ್ಟಿರು. ದೇಶದ ಭೂಮಿಯಲ್ಲವೂ ಸರಕಾರದ ಸ್ವತಾತ್ಮಯಿತು. ಸರಕಾರದವರು ಅದನ್ನು ಅಳತೆಮಾಡಿಸಿ ಕೆಂದಾಯ ಹಾಕಿದರು. ಉಭಯೆವಗಿದ ಶ್ರೀಮಂತರೂಪ ಕ್ವಾಸೋಕು (Kwazosku) ಎಂಬ ಹೆಸರಿನಿಂದ ಒಂದಾಗಿ ಸೇರಿದ್ದು. ಬಲಾತ್ಮಾರ ಸ್ಪೇಸಿಕರ್ಮ ಬಂದ ವೇಲೆ ಸಾಮಾನ್ಯಜಾತಿಯವರೂ ಸೇನೆಗೆ ಸೇರಲಾಡಂಭಿಸಿದರು. ಗಳಣಾ ರಲ್ಲಿ ಬರಿಯಸವಾರಧಿಕಾರಿಮಯವಾಗಿದ್ದ ಒಂದು ಜಾಸನ ಸಭೆ ಸ್ಥಾಪಿತವಾಯಿತು. ಜನರು ಪ್ರಜಾಪ್ರಭುತ್ವಕ್ಕಾಗಿ ಪ್ರಚಂಡ ಚಳವಳಿ ಸಡಿಸಿ ಗಳಣಾರಲ್ಲಿ ಅದನ್ನು ಪಡೆದರು. ಇದು ಆದ್ಯಾಸಿ ಸಂಪೂರ್ಣವಾಗಿ ಸಿದ್ಧಿಸಿಲ್ಲ. ಇತ್ಯಾರಲ್ಲಿ ಅ ವಯಸ್ಸಿಗೆ ಮೇಲ್ಪುಟ್ಟವರೆಲ್ಲರಿಗೂ ಸಮತಾಧಿಕಾರ ದೊರೆತು ಒಂದುಕೊಟ್ಟಿ ಜನರು ಹೊಸದಾಗಿ ಆ ಅಧಿಕಾರವನ್ನು ಪಡೆದರು.

ಜಪಾನೆರ ಅರ್ಥಕಾಭಿವೃದ್ಧಿಗೆ ಹಲವು ಅಡಚಣಿಗಳಂಟು. ಈ ರಾಜ್ಯದಲ್ಲಿ ಒಗು ದ್ವೀಪಗಳಿವೆ. ಜನಸಂಖ್ಯೆಯು ಅಪರಿಮಿತವಾಗಿ ಹೆಚ್ಚಿತ್ತದೆ. ಬ್ರಿಟನ್‌ನಿನ್ನಿಂದ ವಿಸ್ತೀರ್ಣವುಳ್ಳ ಈ ದೇಶದಲ್ಲಿ ಜನಸಂಖ್ಯೆಯು ಗಳಂಂರಲ್ಲಿ ಒ ೧/೪ ಕೊಟ್ಟಿ ಇದ್ದು ಈಗಲ್ಲಾ ಕೊಟ್ಟಿಗೆ ಏರಿದೆ. ದೇಶದಲ್ಲಿ ಸಾಕಾದವ್ಯೂ ಆಹಾರವಾಗಲಿ ಹತ್ತಿಯಂಥ ಕ್ರೋಣಿಕೆಯ ಬೆಳಸುಗಳಾಗಲಿ ಬೆಳಿಯುವುದಿಲ್ಲ. ಜಪಾನೆರಿಗೆ ವಲಸೆ ಹೊಗಲು ಹೊರಗೆ ಎಲ್ಲಾ ಸ್ಥಳವಿಲ್ಲ. ಇವರು ಮುಖ್ಯವಾಗಿ ವ್ಯಾಪಾರ ಕ್ಷೇತ್ರಕೆಗಳನ್ನೂ ಶ್ರಯಿಸಿ ಹೊರ

ಗಣೀಂದ ತನ್ನ ಆರ್ಥಾರವನ್ನು ತಂದು ಜೀವಿಸಬೇಕು. ವಾರ್ಷಿಕಾರ ಕೈಗಾ ರಿಕೆಗಳನ್ನು ಇವರು ಮನಸ್ಸಿಗೆ ಹೆಚ್ಚಿಸಿಕೊಳ್ಳಲು ಶಸ್ತ್ರದವಿಲ್ಲ. ಐಶೋಸ್ಯ ಯುದ್ಧದಲ್ಲಿ ಸಿಕ್ಕಿ ಪಾಶ್ಚಾತ್ಯರ ವಾರ್ಷಿಕಾರವನಾನ್ಯವು ಏಶಿಯಾದಲ್ಲಿ ಸಹಿತ ವಾದಾಗ ಮಾತ್ರ, ಜಪಾನರು ತಮ್ಮ ಸಾಲವನ್ನು ತೀರಿಸಿ, ಬಂಡವಾಳ ವನ್ನು ಸೀರಿಸಿಕೊಂಡು, ವಾರ್ಷಿಕಾರವನ್ನೂ ಕೈಗಾರಿಕೆಯನ್ನೂ ಹೆಚ್ಚಿಸಿ ಕೊಂಡರು. ಕೈಗಾರಿಕೆಯ ಉಚ್ಚಾರಯಕ್ಕೆ ಆರ್ಥಾರವಾಗಿರುವ ಕೈಗಾರಿಕೆಯ ಬೆಳಸುಗಳು ಕಬ್ಬಿಟ್, ಕಲ್ಲಿದ್ದಲ್ಲಿ, ಕಲ್ಲೆಣ್ಣಿಗಳು ಜಪಾನ ದೇಶದಲ್ಲಿ ಇಲ್ಲ. ಇವು ಚೀಣಾ ದೇಶದಲ್ಲಿ ಅಖಂಡವಾಗಿ ದೊರೆಯುತ್ತಿವೆ. ಇವುಗಳನ್ನು ಪಡೆಯಲು ಜಪಾನರು ಗ್ರಾಜರಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಪಾಶ್ಚಾತ್ಯರು ಅವನ್ನು ವಿಫುಲ್ಗೊಳಿಸುತ್ತಿರುವರು. ೧೯೭೨-೭೩ರಲ್ಲಿ ಇಲ್ಲಿ ಆತಿ ಭಯಂಕರವಾದ ಭೂಕಂಪ ಹುಟ್ಟಿ ಲಕ್ಷ್ಯಾಂತರ ಜನರು ಹತರಾಗಿ ಕೊಟ್ಟಿಂತರ ದ್ರವ್ಯ ನಷ್ಟವಾಯಿತ್ತಾರೆ. ಈಚೆಗೆ ಇದು ಪದೇ ಪದೇ ತಲೆದೊರಲಾರಂಭಿಸಿದೆ. ಸಫೇಲಿಯನ್ ದ್ವಿತೀಯ, ಮುಂಚೂಂಯಾ, ಶಿಬಿರದೇಶಗಳ ವಾಯುಗುಣವು ಇವರಿಗೆ ಒಗ್ಗುವುದಿಲ್ಲವಾದ್ದರಿಂದ ಆ ಸ್ಥಳಗಳಿಗೆ ಇವರು ವಲಸಿ ಹೊಗಲು ಇಚ್ಛಿಸಿರು. ಆದರೆ ಈ ದೇಶಗಳು ಖನಿಜ ಸಮೃದ್ಧವಾಗಿರುವುದರಿಂದ ಅವುಗಳನ್ನು ಪಡೆಯುವ ಸಲುವಾಗಿ ಜಪಾನರು ಈ ದೇಶಗಳಲ್ಲಿ ಪ್ರಾಬಲ್ಯವನ್ನು ಹೆಚ್ಚಿಸುತ್ತಿರುವರು.

ಪಾಶ್ಚಾತ್ಯರು ತಮ್ಮ ಸಂಧಿಗಳ ಮೂಲಕ ಕಸುಕೊಂಡಿದ್ದ ರಾಜ್ಯ ತೀತಪ್ರಭುತ್ವಾಧಿಕಾರವನ್ನು ಕೊನೆಗಾಣಿಸಿ ಸುಂಕಸ್ವತ್ವಂತರ್ಪ್ರಯವನ್ನು ಪಡೆಯುವುದಕ್ಕೆ ಜಪಾನರು ಗ್ರಾಗಿರ ವರ್ತಿಗೂ ಕಷ್ಟ ಪಡಬೇಕಾಯಿತ್ತಾರೆ. ಈ ಸಂಧಿಗಳನ್ನು ಪುನರ್ವಿವರ್ತಿಸಿ ಮಾಡಿಸಲು ಜಪಾನರು ಗಳಿಗರಲ್ಲೂ ಗಳಿಗರಲ್ಲೂ ಪ್ರಯತ್ನಿಸಿದ್ದಾರೆ. ರಾಜ್ಯತೀತಪ್ರಭುತ್ವಾಧಿಕಾರದ ವಿಚಾರವಾಗಿ ವಿದೇಶೀಯರಿಗೂ ಜಪಾನರಿಗೂ ಗಳಿಗಾಗಿ, ಗಳಿಗಾಗಿ, ಗಳಿಗಾಗಿ ನಗರದಲ್ಲಿ ಸಮೃದ್ಧಿಸಿದ್ದಾರೆ ನಡೆದವು. ಕಡೆಯ ಸಲ ಜಪಾನರ ವಿದೇಶ ಮಂತ್ರಿಯಾಗಿದ್ದ ಒಕ್ಕವೂ ಎಂಬಾತನು ರಾಜ್ಯ ತೀತಾಧಿಕಾರವನ್ನು ಪೂರ್ಣವಾಗಿ ಕೊನೆಗಾಣಿಸಲು ಹೊಡಿದಾಡುತ್ತಿಲ್ಲ ವೆಂದು ತಿಳಿದು ಜನರು ಗಲಿಭೇಡಚ್ಚಿ ಆನನ್ ಮೇಲೆ ಸಿಡಿಗುಂಡು ಹಾಕಿ

ದರು. ಅವನೆ ಕಾಲು ಮುರಿದು ಸಮೈತ್ತಿಳಿನವು ನಿಂತುಹೋಗಿ ಮುಂದಕೆ, ಅವನು ಮರದ ಕಾಲನ್ನು ಉಸಯೋಗಿಸಬೇಕಾಯಿತು. ಗರ್ಭಾರಲ್ಲಿ ಬಿಟ್ಟಿರು ಈ ಅಧಿಕಾರ ನಿವೃತ್ತಿಗೆ ಒಪ್ಪಿ ಸಂಧಿಮಾಡಿಕೊಳ್ಳಲು ಇತರರೂ ಹಾಗೆಯೇ ಮಾಡಿದರು. ಈ ಸಂಧಿಗಳು ಗರ್ಭರಿಂದ ಜಾರಿಗೆಬಂದು ಗಾವಣಕಾಲ ಮಾತ್ರ ಜಾರಿಯಲ್ಲಿರಬೇಕೆಂದು ವಿಧಾಯಕವಾಗಿತ್ತು. ಜಪಾನರು ಏಗಂರಲ್ಲಿ ಎಲ್ಲರಿಗೂ ಎಚ್ಚರಿಸಲು ಸಕಲರೂ ಕಾಲಾವಧಿಯ ನಿಬಂಧವಿಲ್ಲದೆ ಜಪಾನರ ಸರ್ವಸ್ವತಂತ್ರಗ್ರಂಥನ್ನೂ ಅಂಗೀಕರಿಸಿ ಹೋಸ ಸಂಧಿಗಳನ್ನು ಮಾಡಿಕೊಂಡರು. ಈ ಸಂಧಿಗಳು ಗರ್ಭನೆಯ, ಜುಲ್ಪಿ ಗಳಿಂದ ಜಾರಿಗೆ ಬಂದವು.

ಬುಝುತ್ತ ಮತ್ತು ಜರ್ಮನರ ಭೀತಿಯಿಂದ ಹೆಚ್ಚಿದ್ದ ಆಂಗ್ಲ ಜಪಾನ ಮೈತ್ರಿಯು ಅವರಿಬ್ಬರೂ ದೀನರಾದಮೇಲೆ ಬಿಟ್ಟಿರಿಗೆ ಆಗತ್ಯ ವಿರಲಿಲ್ಲ. ಆಂಗ್ಲರೂ ಜಪಾನರೂ ಒಂದಾಗಿದ್ದರೆ ಚೀಣಾದಲ್ಲಿ ಶಾಂತ ಸಾಗರದಲ್ಲಿ ತಮಗೆ ಅವಾಯವೆಂದು ಆಮೇರಿಕದವರು ಹೆದರಿ ಆದನ್ನು ಕೊನೆಗಾಣಿಸಬೇಕೆಂದು ಆಶಿಸಿದರು. ಯುದ್ಧ ಕಾಲದಲ್ಲಿ ಅತಿಶಯವಾಗಿ ಏಳಿಗೆಯನ್ನು ಪಡೆದ ಜಪಾನರಿಂದ ತಮಗೆ ಭಯಬರುತ್ತದೆಂದು ಹೆದರಿ ಕೆನಡಾ ಆಸ್ಟ್ರೇಲಿಯಾ ದೇಶಗಳು ಈ ಮೈತ್ರಿಯನ್ನು ಮುಂದುವರಿಸಕೂಡ ದೆಂದು ವಿರೋಧಿಸಿದವು. ಬಿಟ್ಟಿರಿಗೆ ಆಮೇರಿಕದವರ ಪ್ರೀತಿಯು ಬೇಕಾಗಿತ್ತು. ಆದ್ದರಿಂದ ಇದು ಗ್ರಾಹಕಲ್ಲಿ ಮುಕ್ತಾಯವಾಗಿ ವಾಣಿಂಗ ಭಿನ್ನ ಸಮೈತ್ತಿಳಿನದಲ್ಲಿ ಪರಿಸಮಾಪ್ತಿಯನ್ನು ಪಡೆಯಿತು. ಶಾಂತಸಾಗರದಲ್ಲಿ ಜಪಾನರನ್ನು ಎದುರಿಸುವುದಕ್ಕಾಗಿ ಬಿಟ್ಟಿರು ಗ್ರಾಹಕ ರಲ್ಲಿ ಸಿಂಗಾ ಪೂರದಲ್ಲಾ ಅಮೇರಿಕದವರು ಹನ್ನೆ ದ್ವೀಪದ ಪರ್ಮ ನಗರದಲ್ಲಾ ಅತಿ ದೃಢವಾದ ಜಲದುರ್ಗವನ್ನು ಕಟ್ಟಲಾರಂಭಿಸಿದರು. ಇಲ್ಲಿದೆ ಮುಂದೆ ಇವರಿಬ್ಬರೂ ಜಪಾನರಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತೇ ಬಂದಿರುವರು.

# ಇನೆಯ ಅಧ್ಯಾತ್ಮ

ಪೀಠ ಖಂಡ

ಗ ಸರ್ವಾಮ ರಾಜ್ಯ (Siam)



ಇಷ್ಟ್ಯಾರು ಈ ದೇಶೀಯರನ್ನು ತಮ್ಮಕುಟ್ಟಿಲ ಸಂಧಿ ಬಂಧಗಳಲ್ಲಾ ಸಿಲುಕೆಸಿಕೊಂಡು (ಗಳಾಗ-೨೦) ರಾಜ್ಯ ತೀತ ಪ್ರಭುತ್ವಾದಿಕಾರವನ್ನೂ ಸಂಪೂರ್ಣ ವಾಷಿಪುರ-ವಾಸ-ಸ್ವಾಮ್ಯ-ಸಂಚಾರ ಸ್ವಾಂತ್ರ್ಯಗಳನ್ನೂ ಆವಹಿಸಿದರು. ಜಪಾನರೂ (ಗಲ್ಲಾ) ಮ್ಯಾಕರೂ (ಗಲ್ಲ್ರ್) ಸಾವಕಾಶವಾಗಿ ಹೀಗೆ ಮಾಡಿದರು. ಗಳಾರಲ್ಲಿ ಫ್ರೆಂಚರು ಯಾದ್ದು ಮಾಡಿ ವಿಳಾಂಗ ನದಿಯ ಪೂರ್ವದಿಕ್ಕಿನ ಪ್ರದೇಶವನ್ನೇ ಲ್ಲಾ ಕಿತ್ತುಕೊಂಡರು. ಈ ಸಮಯದಲ್ಲಿ ಬಿಟ್ಟಿಷರು ತಮ್ಮ ಬರ್ವಾರವಿಗೂ ಫ್ರೆಂಚರ ರಾಜ್ಯಕ್ಕೂ ಮಧ್ಯವಾಗಿ ಒಂದು ಉದಾಸೀನ ರಾಜ್ಯವು ಇರಬೇಕಿಂದು ಬಯಸಿ ಫ್ರೆಂಚರ ಉರವಣಿಯನ್ನು ವಿಶೋಧಿಸಿ ಅವರನ್ನು ಸಂಧಿಗೆ ಒಪ್ಪಿಸದಿದ್ದರೆ ಸರ್ವಾಮ ರಾಜ್ಯದ ಸ್ವತಂತ್ರ್ಯವು ಉಳಿಯುತ್ತಿರಲಿಲ್ಲ. \* ಈ ರಾಜ್ಯವು ಮರಳಿ ಸ್ವಲ್ಪ ಭಾವಿಯನ್ನು ಫ್ರೆಂಚರಿಗೂ (೯೦೪—೨) ಬ್ರಿಟಿಷರಿಗೂ (೯೦೬) ಬಿಟ್ಟು ಕೊಡಬೇಕಾಯಿತು.

ಈ ದೇಶದವರು ವಿಶೇಷಿಯರೊಡನೆ ವಿನಿತರಾಗಿ ತಗಿ ನಡೆಯುತ್ತಾ ಅವರನ್ನು ಒಲಿಸಿಕೊಂಡು ಸದ್ದಿಲ್ಲದೆ ಸುಧಾರಣೆಗಳನ್ನು ತಂದು ಕೊಂಡು ತಾವು ಕಳೆದುಕೊಂಡಿದ್ದ ಅನೇಕ ಹಕ್ಕುಗಳನ್ನು ಹೀಂದಕ್ಕೆ ಪಡೆದರು. ಗಳಾರಲ್ಲಿ ಬ್ರಿಟ್ಟಿಷರು ತಮ್ಮ ಪ್ರಜೆಗಳನ್ನು ವಿಚಾರಣೆ ಮಾಡತಕ್ಕ ನಾಜ್ಯಯಶಾಲೆಯಲ್ಲಿ ತಮ್ಮ ಆಧಿಕಾರಿಯ ಜತೆಗೆ ಕೆಲ ದೇಶೀಯ

\* ಜಿ ಪಿ ಗೌಡ-ವಾರ್ಕ್ ಮಾನಿಕೆ ಯುರೋಪ್ ಗಳ್ಲು-ಗ್ರಾಫ್, ಪುಷ್ಟಿ-೯, ೬೪೬

ನಾಯಾಧಿಕಾರಿಗಳನ್ನು ನೇಮಿಸಲು ಬಿಟ್ಟಿದರು. ಗರಂಗರಲ್ಲಿ ಇಟಲಿ ಮತ್ತು ಡೆನಾಕ್ಕರ್ ರಾಜ್ಯಗಳು ಈ ಮಿಶ್ರನಾಯ್ಯಯಶಾಲೆಯನ್ನು ತಾವೂ ಅಂಗೀಕರಿಸಿದವು. ಗ್ರಂಥರಲ್ಲಿ ಫೇಂಚರು ತಮ್ಮ ವಿಷಯ ದೇಶೀಯ ಪ್ರಜೆಗಳ ವಿಚಾರದಲ್ಲಿ ರಾಜ್ಯಾತೀತ ಪ್ರಭುತ್ವಾಧಿಕಾರವನ್ನು ಬಿಟ್ಟು ಕೊಟ್ಟಿರು. ಗರಂಗರಲ್ಲಿ ಬಿಟ್ಟಿರು ತಮ್ಮ ಪ್ರಜೆಗಳ ವಿಚಾರಣೆಯಲ್ಲಿ ಒಬ್ಬ ಐರೋಪ್ಯ ಸಮಾಲೋಚಕನು ಸಹಾಯವಾಡಬೇಕೆಂದು ಗೊತ್ತು ಪಡಿಸಿಕೊಂಡು ತಮ್ಮ ರಾಜ್ಯಾತೀತಾಧಿಕಾರವನ್ನು ಪೂರ್ಣವಾಗಿ ಬಿಟ್ಟಿರು. ಡೆನಾಕ್ಕರ್ ನವರು ಗರಂಗರಲ್ಲಿ ಹೀಗೆಯೇ ನೂಡಿದರು. ಈ ರಾಜ್ಯವು ಅಧುನಿಕ ಕ್ರಮದ ವ್ಯವಹಾರ ಶಾಸನಗಳನ್ನು ಸವಿಸ್ತಾರವಾಗಿ ಕಲ್ಪಿಸಿ, ದೇಶದಲ್ಲಿ ಗುಲಾಮಗಿರಿಯನ್ನು ನಿಮೂರಿಸಿ, ನಾಗರಕ ಕ್ರಮದಲ್ಲಿ ರಾಜ್ಯಭಾರವನ್ನು ನಡೆಸುತ್ತಿದೆ. ರಾಜ್ಯಭಾರದಲ್ಲಿ ಪಾಶ್ಚಾತ್ಯರನ್ನು ಅಧಿಕಾರಕ್ಕೆ ವಿಸ್ತಾರವಾಗಿ ತರುವ ಪದ್ಧತಿ ಇದೆ. ದೇಶದಲ್ಲಿ ವಿದ್ಯಾಭ್ಯಾಸ, ರೈಲು, ರಸ್ತೆ ಮುಂತಾದವು ದಿನೇ ದಿನೇ ಹೆಚ್ಚುತ್ತಿವೆ. ರಾಜನು ನಿರಂಕುಶನಾದರೂ ಇ ಮಂತ್ರಿಗಳ ಸಹಾಯದಿಂದಲೂ ಗರಂಗರಲ್ಲಿ ಹುಟ್ಟಿದ ಒಂದು ಶಾಸನ ಸಭೆಯ ಸಹಾಯದಿಂದಲೂ ಆಳುತ್ತಿರುವನು. ವ್ಯಾಪಾರಕ್ಕೂ ಕಷ್ಟ ಕೆಲಸಕ್ಕೂ ಈ ದೇಶೀಯರು ಸ್ವಲ್ಪ ಅಲಸರಾಗಿರುವುದರಿಂದ ದೇಶದ ವ್ಯಾಪಾರವು ಪ್ರಾಯಿಕವಾಗಿ ಐರೋಪ್ಯರು, ಚೀಣರು, ಕೆಲ ಭಾರತೀಯರು, ಬಹಿರ್ಭಾರತೀಯರು ಇವರ ವಶವಾಗಿದೆ. ವರ್ಷಂವರ್ತಿ ಚೀಣರು ವ್ಯಾಪಾರಕ್ಕೂ ಜೂಲಿಗೂ ಬೇಕಾದ ಹಾಗೆ ಬಂದು ನೆಲಸುತ್ತಿರುವರು.

### (೨) ಬಮಾರ್ ದೇಶ.

ಈ ದೇಶದ ಆಕ್ಷ್ಯ, ಎಣ್ಣೆ, ಮತ್ತು ಮರದ ವ್ಯಾಪಾರವು ಅತ್ಯಂತ ವಿಸ್ತಾರವಾಗಿ ಅಭಿವೃದ್ಧಿ ಪಡೆದಿದೆ. ಇದರ ಯಾಜಮಾನ್ಯವು ಪ್ರಾಯ ಕವಾಗಿ ಬ್ರಿಟಿಷರ ಕೈಯಲ್ಲಿದೆ. ಆದರೆ ವರ್ಷಂಪ್ರತಿ ಭಾರತೀಯರು ಇಲ್ಲಿಗೆ ಬಂದು ಸೇರಿ ಈ ವ್ಯಾಪಾರವನ್ನು ತಮ್ಮ ವಶ ಪಡಿಸಿಕೊಳ್ಳುತ್ತೇಬರುತ್ತಿರುವುದರಿಂದಲೂ ಭಾರತ ದೇಶದ ಸ್ವರಾಜ್ಯ ಚಳೆವಳಿಯು ಇಲ್ಲಾಗ ಹರಡಿ ತಮ್ಮ ಆಳ್ವಿಕೆಯನ್ನು ಕೊನೆಗಾಣಿಸುವ ಸಂಭವವಿರುವುದರಿಂದಲೂ ಬಮಾರ್ವನನ್ನು ಇಂಡಿಯಾ ರಾಜ್ಯದಿಂದ ಸ್ವತ್ಯೇಕಿಸಬೇಕೆಂದು

೧೯೧೦ರಿಂದ ಬ್ರಿಟಿಷರು ಪ್ರಯತ್ನ ಪಡುತ್ತಿರುವರು. ಕ್ಷಾಮದಿಂದಲೂ ದುರುಳರ ದುರಾಲೋಚನೆಯಿಂದಲೂ ಈ ದೇಶದ ಗಟ್ಟಬೆಟ್ಟುದ ಅನಾಗಿರಕ ಜನಗಣಗಳು ದಂಗೆಯೆದ್ದು ಅದ್ವಾಸಿ ಗಲಭೆ ಮಾಡುತ್ತಿರುವರು (೧೯೧೦-೧೨). ಈ ದಂಗೆಕಾರರಲ್ಲಿ ಕೆಲ ಮಂದಿ ಬಮಾರ್ವಾಸಿಗಳಾದ ಭಾರತೀಯರ ಮೇಲೆ ದ್ವೇಷಪಟ್ಟು ಅನೇಕ ಅತ್ಯಾಚಾರಗಳನ್ನು ಎಸಗಿದರು. ಆದರೆ ಈ ದೇಶದ ಗಣ್ಯರಾದ ಮುಖಂಡರೆಲ್ಲರೂ ಬಮಾರ್ ಭಾರತ ವಿಭಜನೆಯನ್ನು ಭಾಗಿಸಿದ್ದ ವಿರೋಧಿಸುತ್ತಿರುವರು. ಸ್ವರಾಜ್ಯ ಚಳವಳಿಯು ಈ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ.

### (೫) ಬೋಟಿ ದೇಶ.

ಈ ದೇಶೀಯರಿಗೆ ಮಹಾ ಗುರುವಾದ ದಲಾಲಿಲಾಮನು ಚೀಣಾ ವಿಗೆ ಸಾಮಂತನಾಗಿ ಇದನ್ನು ಲಾಸದಲ್ಲಿ ತಳುವನು. ಬ್ರಿಟಿಷರು ಈ ದೇಶವನ್ನು ಹೊಕ್ಕು ವ್ಯಾಪಾರ ಲಾಭವನ್ನೂ ಇತರ ಹಕ್ಕುಗಳನ್ನೂ ಪಡೆಯಬೇಕಿಂದು ಗಳಿತರಿಂದ ಪ್ರಯತ್ನಿಸಿದರು. ಬೋಟಿರರು ಗಣಂಭರ ವರಿಗೆ ಅದಕ್ಕೆ ಅವಕಾಶ ಕೊಡಲಿಲ್ಲ. ಈ ಮಧ್ಯೆ ಬ್ರಿಟಿಷರು ಸಿಕ್ಕಿಂ ರಾಜ್ಯವನ್ನು ಕಬಳಿಸಿ, ಬೋಟಿ ದೇಶದ ಮೇಲೆ ಮುಷ್ಣಕರು ಕಣ್ಣಿಕ್ಕೆ ದ್ವಿತೀಯದರಿ, ಅವರು ಅನ್ಯಾನ್ಯರಾಗಿದ್ದಾಗ ಗಣಂಭರಲ್ಲಿ ಲಾಸ ನಗರಕ್ಕೆ ಒಂದು ಸೇನೆಯನ್ನು ಕಳಿಸಿ, ಬೋಟಿರನ್ನು ಹೆದರಿಸಿ ಸಂಧಿ ಬಂಧದಲ್ಲಿ ಸಿಕ್ಕಿಸಿಕೊಂಡರು. ಬೋಟಿವು ಬ್ರಿಟಿಷರ ಆಶ್ರಿತ ಸಾಫನವೆಂದು ಚೀಣರೂ (೧೯೦೯) ಮುಷ್ಣಕರೂ (೧೯೦೯) ಒಪ್ಪಬೇಕಾಯಿತು.

ಬ್ರಿಟಿಷ ಸೇನೆ ಬಂದಾಗ ಮಂಗೋಲಿಯಕ್ಕೆ ಓಡಿ ಹೊಗಿದ್ದ ದಲಾಲಿಲಾಮನು ಪೀಠಿನ ನಗರಕ್ಕೆ ಹೊಗಿದ್ದ ಗಣಂಭರಲ್ಲಿ ಬೋಟಿಕ್ಕೆ ಹಿಂತಿರುಗಿದನು. ಈ ದೇಶವನ್ನು ತಮ್ಮ ಅಂಕಿಗೆ ಜನಾಗಿ ತರುವುದಕ್ಕಾಗಿ ಚೀಣರು ಕಳುಹಿಸಿದ ಚಯೋ-ಈಫಂಗ (Chao Erb-Feng) ಎಂಬ ಸರ್ವಾಧಿಕಾರಿಯು ಚೀಣಾ ಸೇನೆಯನ್ನು ಬೋಟಿಕದ ಸಕಲ ಸಾಫನಗಳಲೂ ಇಟ್ಟು ದೇಶೀಯರ ಸ್ವಾಧೀನತೆಯನ್ನು ಹಾಳು ಮಾಡಲುದ್ದೇವಿ ಸಲು, ದಲಾಲಿಲಾಮನು ಬ್ರಿಟಿಷರ ಸೇರವನ್ನು ಬಯಸಿ ಇಂಡಿಯಾವಿಗೆ ಓಡಿ ಹೊಗಿ ದುರ್ಜಯಲಿಂಗ (Darjiling) ದಲ್ಲಿ ವಾಸಿಸತ್ತೊಡಗಿ

ದನು(ಗಣಂ). ಚೀಣರು ಆತನನ್ನು ಪದಚ್ಯುತನನ್ನಾಗಿ ಮಾಡಿ ತಮ್ಮ ವಾಚೀನ ಸಾಮಂತ ರಾಜ್ಯಗಳಾಗಿದ್ದ ನೇವಾಳ, ಸಿಕ್ಕಿಮ್ ಬೋಟಾಂತ (Bhutan)ಗಳಲ್ಲಿ ಗಲಭೇ ಹಚ್ಚಿ ತನ್ನ ವಾರಬಲ್ಯವನ್ನು ಹೆಚ್ಚಿಸಲು ಪ್ರಯತ್ನಿಸಿ, ಅವುಗಳ ಮೇಲೆ ತಮಗೆ ಇರತಕ್ಕ ಅಧಿರಾಜತ್ವವನ್ನು ಒಪ್ಪಿ ದೀಕೆಂದು ಬ್ರಿಟಿಷರನ್ನು ಕೇಳಿದರು. ಬ್ರಿಟಿಷರು ಚೀಣರು ಈ ದೇಶಗಳ ತಂಟಿಗೆ ಹೋದರೂ ಬೋಟಿದಲ್ಲಿ ತಮಗಂತ ಹೆಚ್ಚಾಗಿ ವಾರಬಲ್ಯವನ್ನು ಸಂಪಾದಿಸಿದರೂ ತಾವು ಎದುರಿಸುವುದಾಗಿ ಹೆದರಿಸಿ ತಡೆದರು.

ಚೀಣರು ರಾಜ್ಯಕಾರ್ಯಾಂಶಿಯ ಶೈಕ್ಷಿಕಿಗೆ ಸಿಕ್ಕಿರುವಾಗ ಬೋಟಿಕವು ದಂಗಿಯೆಬ್ಬಿಸಿ ಚೀಣರ ಸೇನೆಯನ್ನೂ ಅಧಿಕಾರಿ ವರ್ಗವನ್ನೂ ಓಡಿಸಿ, ಮಂಗೋಲಿಯದೊಡನೆ ಸ್ವತಂತ್ರವಾಗಿ ಒಂದು ಸಂಧಿ ಮಾಡಿಕೊಂಡಿತು (ಗಣಜ). ದಲಾಯಿಲಾಮನು ಲಾಸಕ್ಕೆ ಹಿಂತಿರುಗಿದನು. ಬೋಟಿಕರೂ ಚೀಣರೂ ಬ್ರಿಟಿಷರೂ ಗಣಭರಲ್ಲಿ ಸಿಮಾಲ್ ದಲ್ಲಿ ಮಾಡಿಕೊಂಡ ಸಂಧಿ ಪ್ರಕಾರ ಚೀಣರು ಈ ದೇಶಕ್ಕೆ ನಾಮತಃ ಅಧಿರಾಜರೆಂದೂ, ಅವರು ಅಲ್ಲಿಗೆ ಸೇನೆ ಕಳಿಸುವುದಕ್ಕಾಗಿ ಒಳ ವಿಚಾರದಲ್ಲಿ ಕ್ಯಾಹಾಕುವುದಕ್ಕಾಗಿ ಅಧಿಕಾರವುಳ್ಳವರಲ್ಲವೆಂದೂ, ದೇಶದ ಮೇಲೆ ಚೀಣರಷ್ಟೇ ಅಧಿಕಾರವು ಬ್ರಿಟಿಷರಿಗೆ ಇರಬೇಕೆಂದೂ ಏರಾಡಾಗಿ ದೇಶವು ಬ್ರಿಟಿಷರ ವಶವಾಯಿತು.

#### (ಇ) ಮಂಗೋಲಿಯಾ.

ಉಗ್ರ ನಗರದಲ್ಲಿದುವ ಖುತಕ್ಹತು (Khutkhtu) ಎಂಬ ಮಹಾಗುರುವು ಈ ದೇಶದ ರಾಜನು. ಚೀಣರು ಈ ದೇಶದಲ್ಲಿ ತಮ್ಮ ಅಧಿಕಾರ ವನ್ನು ಹೆಚ್ಚಿಸಿಕೊಳ್ಳಲು ಗಣಂಜರಿಂದ ಮುಂದಕ್ಕೆ ಮಾಡಿದ ಪ್ರಯತ್ನವನ್ನು ಸಹಿಸದೆ, ಈ ದೇಶಿಯರು ಮಿಷ್ಯಕರ ಸಹಾಯವನ್ನು ಪಡೆದು ಚೀಣರನ್ನು ಓಡಿಸಿ, ಸ್ವತಂತ್ರರೆಂದು ಕರೆದುಕೊಂಡು, ಬೋಟಿಕರೊಡನೆ ಸಂಧಿ ಮಾಡಿಕೊಂಡರು. ಗಣಭರಲ್ಲಿ ಮಿಷ್ಯಕರೊಡನೆ ಹುಟ್ಟಿದ ಸಂಧಿಯ ಪ್ರಕಾರ ಈ ದೇಶವೂ ಮಗ್ನಿಲಲ್ಲಿದುವ ಬರಾಳ ಎಂಬ ಪ್ರಾಂತ್ಯವೂ ನಾಮತಃ ಚೀಣರ ಅಧಿಕಾರ ರಾಜ್ಯವಾಗಿಯೂ ವಾಸ್ತವತಃ ಮಿಷ್ಯಕರ ಅಶ್ರಿತ ಸಾಫಾನವಾಗಿಯೂ ಪರಿಣಮಿಸಿದುವು. ಮಿಷ್ಯಕರು ಯುದ್ಧ ಮತ್ತು

ಕ್ರಾಂತಿಗಳಿಗೆ ಸಹ್ಯದ್ವಾಗಿ ಗಣರಾಜ್ಯ ರಾಜೀವರು ಮಂಗೋಲರನ್ನು ಡಗಿಸಲು ಪ್ರಯತ್ನಿಸಿ ವಿಫಲರಾದರು. ಬೋಲಷೆವಿಕ ಪಕ್ಕಕ್ಕೆ ವಿರೋಧಿಯಾದ ಉಂಗರು (Umgeru) ಎಂಬ ಮುಖ್ಯಕೆ ಸೇನಾಪತಿಯು ಚೀಣರನ್ನು ಹಿಂದಕ್ಕಷ್ಟ ಉಗ್ರವನ್ನು ಹಿಡಿದು ಮಂಗೋಲರ ಹೆಸರಿನಲ್ಲಿ ತಾನೇ ಆಳ ತೊಡಿದನು (ಗಣಗ). ಈತನು ಮಂಗೋಲರ ಮಹಾ ಗುರುವನ್ನು ಬಂಧನದಲ್ಲಿರಿಸಿ ತನ್ನ ಎದುರು ಪಕ್ಕದ ಮುಖ್ಯಕರೆಲ್ಲರನ್ನೂ ಕೊಲ್ಲಿಸುತ್ತಾ ಬಂದದ್ದರಿಂದ ಮಂಗೋಲರೂ ಬೋಲಷೆವಿಕರೂ ಒಂದಾಗಿ ಸೇರಿ ಇವ ನನ್ನ ಸೋಲಿಸಿ ಕೊಲ್ಲಿಸಿದರು. ಬೋಲಷೆವಿಕರು ಈ ದೇಶದಲ್ಲಿ ತಮ್ಮ ಅಂಕೆಗೊಳಿಸಬೇಕು ಒಂದು “ಪ್ರಜಾಯಕ್ತ ಕ್ರಾಂತಿಕರ ಸರ್ಕಾರ” (People's Revolutionary Government)ವನ್ನು ಗಣಗರಲ್ಲಿ ಸ್ಥಾಪಿಸಿದರು. ಈಚೆಗೆ ಮಂಗೋಲವು ಅಧಿಕ ಸ್ವತಂತ್ರ್ಯವನ್ನು ಪಡೆದು ಬೋಲಷೆವಿಕ ಸಂಯುಕ್ತ ಸಾಮಾಜಿಕದಲ್ಲಿ ಒಂದು ವಿಭಾಗ ರಾಜ್ಯವಾಗಿ ಸೇರಿದೆ. ಬೋಲಷೆವಿಕರ ಸಹಾಯದಿಂದ ಈ ದೇಶದಲ್ಲಿ ಜನಜಾಗ್ರತ್ತಿಯೂ ಪ್ರಗತಿಯೂ ಹುಟ್ಟುತ್ತಿವೆ. ಇಲ್ಲಿನ ಜನರು ಇನ್ನೂ ಗಣಾವಸ್ತ್ರ (Tribal state)ಯಲ್ಲೇ ಇರುತ್ತಿರುವರು. ಈ ದೇಶಕ್ಕೆ ಅಧಿಕ ದೃಷ್ಟಿಯಿಂದ ಚೀಣಾವಿನ ಸಹಾಯವು ಬೇಕಾಗಿರುವುದರಿಂದ ಈ ಜನರು ಚೀಣಾರೋಡನೆ ಸಾಹಾದರಿಂದ ಇರಲು ಪ್ರಯತ್ನಿಸುತ್ತಿರುವರು. ಇಂಥಾಗಿ ಜನರು ಮೈಲುಗಳುಳ್ಳ ಈ ದೇಶದಲ್ಲಿ ಅಂಥಕ್ಕೆ ಜನರೂ ಇಲ್ಲ.

### (ಬಿ) ಮಂಜೂರಿಯಾ.

ಈ ದೇಶವು ಸುಮಾರು ೩೦೦ಲಕ್ಷ ಜದರ ಮೈಲು ವಿಸ್ತೀರ್ಣವೂ ಮೂರು ಕೋಟಿ ಜನಸಂಖ್ಯೆಯೂ ಉಳಳು ಅತಿ ಸಂಪತ್ತುರವಾದ ದೇಶ ವಾಗಿದೆ. ಇಲ್ಲಿ ಸುಮಾರು ೨೦ ಸಾವಿರ ಮೈಲುಗಳ ಉದ್ದ ರೈಲು ಹಾಕಲ್ಪ ಷಟ್ಟದೆ. ಇದರ ಉತ್ತರಾಧಿಕಾರದಲ್ಲಿ ಮುಖ್ಯಕರೂ ದಕ್ಷಿಣಾಧಿಕಾರದಲ್ಲಿ ಜಪಾನರೂ ಪ್ರಾಬಲ್ಯವನ್ನು ಪಡೆದು ಇದ್ದರು. ಏರೋಷ್ಟ್ ಯುದ್ಧದ ನಂತರ ಜಪಾನರು ಇಲ್ಲಿ ಎಲ್ಲರಿಗಿಂತಲೂ ಅಧಿಕವಾಗಿ ಪ್ರಾಬಲ್ಯವನ್ನು ಪಡೆಯುತ್ತಾರಲು, ಅದಕ್ಕೆ ಸಹಿಸದೆ, ಅನೇರಿಕದವರು ವಾಸಿಂಗಟನ್ ಸಮೈಳಿನ ನಂತರ ಸಂಧಿಯಲ್ಲಿ, ಈ ದೇಶವು ಸರ್ಕಾರ ಪರಕೀಯರಿಗೂ ಸಮವಾಗಿ ತೆರೆದಿ

ರಚೇಕೆಂದು ಜಪಾನರು ಒಪ್ಪುವಂತೆ ಮಾಡಿದರು. ಇತರಿಗಂತಲೂ ಜಪಾನರು ಇಲ್ಲಿ ಹೆಚ್ಚು ಪಾರಬಲ್ಯವನ್ನು ಪಡೆಯುವುದು ಈ ಸಂಧಿಗೆ ವಿರೋಧವೆಂದು ಈಚೆಗೆ ಅಮೇರಿಕದವರು ಹೇಳುತ್ತಿರುವರು. ಜಪಾನರು ಈ ಅರ್ಥವನ್ನು ಒಪ್ಪಿದೆನಿಂದಿಂದ ಇತರಲ್ಲಿ ಈ ದೇಶವನ್ನು ಸಂಪೂರ್ಣವಾಗಿ ನುಂಗಿ, ಪರರ ಆಕ್ಸೇಪಣಿಯನ್ನು ತಪ್ಪಿಸಿಕೊಳ್ಳುವ ಸಲುವಾಗಿ, ಈ ರಾಜ್ಯವನ್ನು ಸ್ವತಂತ್ರವೆಂದು ಪ್ರಕಟಿಸಿ ತಮ್ಮ ಆಶ್ರಿತನೊಬ್ಬನನ್ನು ರಾಜನಾನ್ವಾಗಿ ತಂದು ಕೂರಿಸಿರುವರು.

ಮಂಜೂರಿಯಾದಲ್ಲಿ ಎರಡು ಲಕ್ಷ ಜಪಾನರು ನೇಲಸಿ ಅಲ್ಲಿಯ ವ್ಯಾಪಾರ ಕ್ಷೇತ್ರಕೆಗಳ ಸರ್ವಮಾನ್ಯವನ್ನು ಪಡೆದಿರುವರು. ಇಲ್ಲಿನ ಶೀತವನ್ನು ಸಹಿಸಲಾರದೆ ಇರುವ ಕಾರಣದಿಂದ ಜಪಾನರು ಈ ದೇಶದಲ್ಲಿ ಶಿಬಿರದೇಶದಲ್ಲಿ ವಲಸೆ ಹೋಗಿ ನೇಲಸುವ ಯೋಜನೆ ಬಿಟ್ಟು ರಾಜಕೀಯ ಪಾರಬಲ್ಯವನ್ನೂ ಅರ್ಥಾದಿಪತ್ಯವನ್ನೂ ಮಾತ್ರ ನಿಶ್ಚಯ ಪಡಿಸಿಕೊಳ್ಳಲು ಉದ್ದೇಶಿಸಿರುವರು.

### (೧) ಮುಲಯಾ ದೇಶ.

ಇದು ಇನ್ನೂ ಅತಿ ಹಿಂದುಳಿದಿದೆ. ಬ್ರಿಟಿಷರು ಇದನ್ನು ವಶಪಡಿಸಿಕೊಂಡು ಜಪಾನರ ಪಾರಬಲ್ಯವನ್ನು ಶಾಂತಸಾಗರದಲ್ಲಿ ಎದುರಿಸುವ ಸಲುವಾಗಿ ಸಿಂಗಪುರದಲ್ಲಿ ದೊಡ್ಡ ಜಲದುರ್ಗವನ್ನು ಕಟ್ಟುತ್ತಿರುವರು. ಸಿಂಗಪುರವು ಬ್ರಿಟಿಷ ಸಾಮಾರಜ್ಯದ ಸಂರಕ್ಷಣೆ ವ್ಯವಸ್ಥೆಯಲ್ಲಿ ಜಲದುರ್ಗವಾಗಿಯೂ, ಕಲ್ಲಿದ್ದಲಿಯ ರೇವಾಗಿಯೂ, ವಿಮಾನ ಸಂಚಾರದ ಕೇಂದ್ರವಾಗಿಯೂ, ಚೇತಾರಿನ ಕೆಂದ್ರವಾಗಿಯೂ, ಆಸ್ಟ್ರೇಲಿಯಾ ಇಂಡಿಯಾ ರಾಜ್ಯಗಳ ರಕ್ಷಾಸ್ಥಾನವಾಗಿಯೂ ಪರಿಣಮಿಸಿರುವುದರಿಂದ ಮುಲಯ ದೇಶದ ಪಾರಮುಖ್ಯತೆ ಹೆಚ್ಚುತ್ತಾಬರುತ್ತಿದೆ.

### (೨) ಕೋರಿಯಾ.

ಚೀಣದ ಸಾಮಂತನಾಗಿದ್ದ ಕೋರಿಯಾ ಚಕ್ರವರ್ತಿಯು ಗರ್ಭಾರಲ್ಲಿ ಜಪಾನರ ಸಾಮಂತನಾದನು. ಜಪಾನರ ದುರ್ವರ್ಶನೆಯನ್ನು ಇವನು ತನ್ನ ರಾಣಿಯ ಮಾತಿನಮೇಲೆ ಸ್ವಲ್ಪ ಎದುರಿಸಿದ್ದ ಕ್ಷೇತ್ರದಲ್ಲಿ ಜಪಾನರ ಸೇನೆಯು ಆರಮುನೆಯನ್ನು ಮುತ್ತಿ ರಾಣಿಯನ್ನು ಕೊಂಡು ಚಕ್ರವರ್ತಿ


ಯನ್ನು ಸೇರಿಯಿಕ್ಕೆತು. ಮಹ್ಯಕರು ಈ ಸೇರಿಯನ್ನು ತಪ್ಪಿಸಿ ( ೧೮೬ ) ಈ ದೇಶವನ್ನು ಕಬಲಿಸಲು ಆವಷ್ಯಕ ಪ್ರಯತ್ನಿಸಿ ಜಪಾನರಿಗೆ ಸೋತು ದೇಶವನ್ನು ಅವರಿಗೆ ಒಸ್ಸಿಸಿದರು. ಈ ಮಧ್ಯಕಾಲದಲ್ಲಿ ಸುಧಾರಣೆಗೆ ಇನ್ನು ತಂದು ಬಲಗೊಂಡು ಸ್ವರಾಜ್ಯವನ್ನು ಸಾಧಿಸಬೇಕೆಂದು ಕೋರಿಯಾ ಪ್ರಚಾಪಕ್ಕದವರು ಫಿಲಿಪ್ ಜಯಸೋಹನ (Jaisohn) ಮತ್ತು ಸೈಂಗಮಾನ ಮಹಿಳೆ (Syngman Rhee) ಎಂಬವರ ನೇತ್ಯತ್ವಕ್ಕದಲ್ಲಿ ಚಳವಳಿ ನಡೆಸಿದರು. ಆದರೆ ಕೋರಿಯಾ ಅಧಿಕಾರವರ್ಗದವರು ಮದೊಂಧಿತರಾಗಿ ಪರಮ್ಮೀರಣೆಯಿಂದ ಈ ಚಳವಳಿಯನ್ನು ಅಡಗಿ ನಿದರು (೧೯೮೮).

೧೯೮೫ರಿಂದ ಮುಂದೆ ಜಪಾನದು ಕೋರಿಯದ ಸಮಸ್ತ ಸ್ವಾತಂತ್ರ್ಯವನ್ನೂ ಅಡಗಿಸಲು ಪ್ರಯತ್ನಿಸಿದರು. ಇವರು ವಿಧಿಸಿದ ಹೊಸ ಸಂಧಿಗೆ ಕೋರಿಯಾ ಚಕ್ರವರ್ತಿಯು ಸಹಿ ಹಾಕುವುದಿಲ್ಲವೆಂದು ಪಟ್ಟೆ ಹಿಡಿಯಲು ಜಪಾನರು ಅವನನ್ನು ಸೇರಿಗಿಕ್ಕೆ ಸಿಂಹಾಸನದಿಂದ ತಳ್ಳಿ ಅವನ ಮಗನನ್ನು ಪಟ್ಟಿಕ್ಕೆ ತಂದರು (೧೯೯೫). ಕೋರಿಯನರು ಗಲಭೆಹಚ್ಚಿ ಜಪಾನರ ಸರ್ವಾಧಿಕಾರಿಯಾಗಿದ್ದ ವಿಖ್ಯಾತಪುರುಷನಾದ ಐಟೊವನ್ನು ಕೊಲೆ ಮಾಡಲು (೧೯೯೬) ಜಪಾನರು ಅವರ ಸ್ವತಂತ್ರ ರಾಜ್ಯವನ್ನು ವಚಾರಿದಿ ಜಪಾನಿಗೆ ಸೇರಿಸಿಕೊಂಡು ಸರ್ಕಾರದ ನೌಕರಿಗಳನ್ನೂ ದೇಶದ ಭೂಮಿಯನ್ನೂ ಜಪಾನರಿಗೆ ಮಾನ್ಯವಾಗಿ ವಹಿಸಿದರು. ಜಪಾನರಿಗೆ ವಲಸೆಗೆ ಸ್ಥಳಕಲ್ಪಿಸಲು ಕೋರಿಯನರನ್ನು ಸಾವಿರಗಟ್ಟುಲೇಯಾಗಿ ಮಂಚಾರಿಯಾ ಮೊದಲಾದ ಕಡೆಗೆ ಗಡಿ ಪಾರುಮಾಡಿದರು. ಸ್ವಾತಂತ್ರ್ಯಕ್ಕಾಗಿ ಕೋರಿಯನರು ಪ್ರಚಂಡ ಚಳವಳಿ ಮಾಡತ್ತೊಡಗಲು ಜಪಾನರು ಸೈನಿಕ ಪ್ರಭುತ್ವವನ್ನು ಹೂಡಿ ವಿಚಾರಣೆಯಿಲ್ಲದೆ ಅವರನ್ನು ಸಹಸ್ರಸಂಖ್ಯೆಯಲ್ಲಿ ಸೆರಿಗೆ ಹಾಕಿ ಚಿತ್ರಹಿಂಸೆಮಾಡಿದರು. ಕೋರಿಯನರು ಬಗ್ಗೆದೆ ತಮ್ಮ ಪದಭ್ರಷ್ಟನಾದ ಚಕ್ರವರ್ತಿ ಮೃತನಾಗಿದ್ದ ದರಿಂದ ಇಗರಿಕಲ್ಲಿ ತಮ್ಮ ರಾಜ್ಯವು ಸ್ವತಂತ್ರ ಅರಾಜಕ ಪ್ರಭುತ್ವವೆಂದು ಸಾರಿ ಸತ್ಯಾಗ್ರಹ ಯುದ್ಧಕ್ಕೆ ತೊಡಗಿದರು. ಜಪಾನರ ಮರುಕಶ್ಮನ್ಯವಾದ ನಿಗ್ರಹಕ್ಕೂ ಚಿತ್ರಹಿಂಸೆಗೂ ಹಿಮ್ಮೈಟ್ಟೆದೆ ದೇಶದ ಎಳೆಯ ವಿದ್ಯಾರ್ಥಿಗಳೂ ಹೆಂಗಸರೂ ಶ್ರೀಮಂತರೂ

బడవరూ సమాన్తర హరతాళ, ఆనహకార, సత్యాగ్రహగళన్ను నడిసి, జపానెరన్ను దణిసిదరు. దేశపు వలసిగే అయోగ్యవాద్దరింద జపానెరు ఈగ సామదింద కోరియనరన్ను శాంతిగొలిసి ఆళుత్తరువరు.

## ఉనేయ అధ్యాయ తురాణ ప్రపంచ.

(ర) ఖుష్కాధిన తురాణ ఖండ.



ముష్టికరు గటంగిరింద గలభాగి కాకసస్, మధ్య ఏసియా, లుత్తర ఇరాణ, పూఫ శిబిర దేశ గళన్ను వశపడిసికోండు దక్షిణ ముబవాగ ఒత్తరి సుత్త బరుత్తిద్దరు. ఇవర లురవణియన్ను తడియలు బ్రిటిషరు దక్షిణ ఇరాణ, బలూజిస్కాన, చిత్రేన, పరాణ, బోటిచ దేశగళన్ను వశ పడిసికోండు జపానర మైత్రి యింద చీణాద కడి ముష్టికర దిగ్పజయవన్ను నిల్లిసిదరు. లుభయరూ శాంతరాగి గంంలరల్లి సంధివాడికోండు, తమ్మ తమ్మ సర హద్దన్ను చ్చల్పు పడిసికోండు, తమ్మ మధ్య హోసదాగి హోర్క్కుద్ద జమ్మనర గండాంతరవన్ను ఎదురిసలు ఆణిమాడికోండరు. ఐరోష్య మహా యుద్ధదల్లి జమ్మనరు సోఇతు, ముష్టికరు రాజ్య కార్యాంతియ తోందరిగే సిలుకిరువాగ, బ్రిటిషరు తురాక సామార్జ్యద దక్షిణ భాగవన్నొ సంపూర్ణ ఇరాణవన్నొ కాకసస్ దేశవన్నొ కంబలిసలు ప్రయత్నిసిదరు.

ముష్టిక సామార్జ్యదల్లి సుమారు గఱల జనాంగగళూ గజం భాషిగళూ లోకద సకల మతభేదగళూ కాల భేదగళూ కండు

ಬರುತ್ತಿದ್ದವೇ. ಮುಷ್ಯಕರು ಯಾರಿಗೂ ಯಾವ ವಿಧಿವಾದ ಸ್ವಾಧಿನತಿಯನ್ನೂ ಕೊಡದೆ ಶಕಲರಿಗೆ ಮುಷ್ಯಕ ಭಾಷೆ, ಆಚಾರ, ಸಂಸ್ಕೃತ ವಿದ್ಯೆಗಳನ್ನು ಬಲಾತ್ಮಾರವಾಗಿ ವಿಧಿಸಿ ಮಹಾ ನಿರಂಕುಶವಾಗಿ ಆಳುತ್ತಿದ್ದರು. ಅಖಿಲ ಮುಷ್ಯಕ ದೇಶವೂ ನಿಷ್ಠೇಣರಾದ ಅಲ್ಲ ಸಂಖ್ಯೆಯೇ ಶ್ರೀಮಂತರ ಜರ್ಮಾನಾಷ್ಟ್ರಿಯಾಗಿತ್ತು. ಇವರ ನಾಯಕನಾದ ಸಮಾರಪನು ಅತ್ಯಂತ ನಿರಂಕುಶ ಪ್ರಭುವಾಗಿ ಆಳುತ್ತಿದ್ದನು. ಪ್ರಜಾ ಸ್ವಾತಂತ್ರ್ಯದ ಹೇಳರು ಹೇಳುವದೂ ಗುರುತರವಾದ ರಾಜದೇಶೀಹವಾಗಿತ್ತು. ಪ್ರಜಾ ಪಕ್ಷದ ಲಕ್ಷ್ಯಾಂತರ ಮುಷ್ಯಕರನ್ನು ಸರಕಾರವು ಶಿಬಿರ ದೇಶಕ್ಕೆ ಗಡಿ ಪಾರು ಮಾಡಿದ್ದಿತು. ಮಧ್ಯ ಎಷಿಯದ ತುರ್ಕಸ್ಥಾನದಲ್ಲಿ ಅರೇಳು ಲಕ್ಷ್ಯ ಮುಷ್ಯಕರು ನೆಲಸಿ ಅಲ್ಲಿನ ಜನರ ಭೂಮಿ ಕಾಣಿಗಳನ್ನು ಕಿರುತ್ತುಕೊಂಡು ಪುಷ್ಟರಾಗಿ ಜೀವಿಸುತ್ತಿದ್ದರು.

ಇಗಳಲ್ಲಿ ಹುಟ್ಟಿದ ರಾಜ್ಯಕಾರಂತಿಯಲ್ಲಿ ಸಮಾರಪನು ಪದಭರವು ನಾಗ ಪ್ರಜಾಪಕ್ಷದವರು ಅಧಿಕಾರಕ್ಕೆ ಬಂದರು. ಮುಂದೆ ಅರೇಳು ತಿಂಗಳಲ್ಲಿ ಇವರಲ್ಲಿ ಬೋಲಷೆವಿಕ ಎಂಬ ಹೆಸರಿನ ಒಂದು ವೀರ ಶಕ್ತಿಯು ಅಧಿಕಾರವನ್ನು ಪಡೆಯಿತು. ಬೋಲಷೆವಿಕರು ವ್ಯಕ್ತಿಗಳಿಗೆ ಅಸ್ತಿತ್ವಪ್ರಸಿದ್ಧಿಕರಾದ ನಿಮ್ಮ ಶ್ರೀಣಿಯವರಿಗೆ ರಾಜ್ಯಾಧಿಪತ್ಯ ಕೊಡಿಸಬೇಕೆಂಬ ಸಂಕಲ್ಪವನ್ನುವರಾದ್ದರಿಂದ, ಅಸ್ತಿಯಿಳ್ಳವರೂ ಅಸ್ತಿ ಬಯಸತಕ್ಕವರೂ ಅದ ಮಧ್ಯಮ ಶ್ರೀಣಿಯು ಅವರ ಮೇಲೆ ಎಲ್ಲಾ ಕಡೆಯಲ್ಲಾ ದಂಗೆಯೇ ಬ್ರಿಸಿತು. ಬಾಲ್ಕಿಕ ಸಮುದ್ರವರ್ಚಯಾದ ಪೂರ್ಲೆಂಡು, ಫಿನ್‌ಲೆಂಡು ಮೊದಲಾದ ಅಧಿನೇ ದೇಶಗಳೆಲ್ಲವೂ ಸ್ವತಂತ್ರವಾದವು; ಯುರೋಪಿನ ಮುಷ್ಯಕದ ದಕ್ಷಿಣಾರ್ಥವು ಸಹ ದಂಗೆಯೆದ್ದ ಕೈ ತಪ್ಪಿತು. ಉತ್ತರ ದಿಂದ ಬ್ರಿಟಿಷರೂ ಪಶ್ಚಿಮದಿಂದ ಜರ್ಮನರೂ ಬೋಲಷೆವಿಕರ ಮೇಲೆ ದಾಳಿ ಬಂದರು. ಕೊಲ್ಚೆನೆಂಬ ನೊಕಾವತಿಯು ಶಿಬಿರ ಮತ್ತು ಮಧ್ಯ ಎಷಿಯಾ ದೇಶಗಳನ್ನು ವಶ ಪಡಿಸಿಕೊಂಡು ಪೂರ್ವ ದಿಕ್ಕಿನಿಂದ ಬೋಲಷೆವಿಕರ ಮೇಲೆ ದಂಡಿತ್ತಿ ಬಂದನು. ಕಾಕಸಸ ದೇಶವು ಜಾರ್ಜಿಯಾ, ಆರ್ಮೇನಿಯಾ, ಅಸರ ಬ್ರೇಜಾನ ಎಂದು ಮೂರು ಸ್ವತಂತ್ರ ರಾಜ್ಯವಾಗಿ ಒಡೆದು ಕೈ ತಪ್ಪಿತು. ಬೋಲಷೆವಿಕರಿಗೆ ತಮ್ಮ ದಕ್ಷಿಣ ದೇಶವೂ ಶಿಬಿರ ಕಾಕಸಸಗಳೂ ಕೈ ತಪ್ಪಿದ್ದರಿಂದ ಗೋಡಿ, ಸಕ್ಕರೆ, ತೊಗಲು, ಕಲ್ಲಿದ್ದಲ್ಲಿ

కల్పిణ్ణీ ఇవు ఒదగదే క్షామవు తలిదోరితు. బాకు నగరద కల్పిణ్ణీ యు గణిగళు మరిచి కృసేరువవరిగూ ఇవర మోటాచుగాడి గళు నడియదే నింతుకోఱిద్దను ఆదరి బోలపేచర ముఖండ రాద లేనినా మత్తు ట్రాట్సీస్ ఎంబ మహావృణువరు. గాళియు కోట్టున్న కారిసువంతే ఈ సకల శత్రుగళన్నూ భంగపడిసి సవస త్రవిజయిగళాదరు. ఈ విశ్వాయుకరవాద విజయద కథియు నమ్మ గ్రంథ సిమేగె సేరిల్ల. బోలపేవికరు బాల్మికసముద్రవతీయాద దేశగళన్ను జయిసలు కోఱగదే రాజధానియన్న మాస్మోనగ రక్షే ఒయ్యు తమ్మ ఎసియా సామార్జ్యవన్ను మాత్ర మరిచి సంపాదిసలు ప్రయత్నపట్టురు.

శాకసస దేశదల్లి జాజీయద జనరు కృస్త మతక్కే సేరి ఖుష్యకర విద్యాసంస్కృతియన్న పరిగ్రహిసిరువదు. ఆవిాఫనియనరు శ్వామకచులద కృస్తరు. ఆసరబ్బెజానదవరు తాత శులద ముసలాచునరు. ఈ మూరు దేశదవరిగూ శులవ్వేరవూ మతవ్వేరవూ ఆజన్మసిద్ధవాగి బందిరువుదరింద బోలపేవికరు భేందోపాయ దింద కృస్తరిగూ ముసలాచునరిగూ విరస జుట్టుసి ఆసర బ్బెజానీయర మేలే ఆవిాఫనియనరన్న కేరళిసి ముసలాచునరన్న ఎల్లోల్లో కొలెమాడిసతొడంగిదరు. ఆసరబ్బెజానీయరు తురుకర సహాయ దింద ఆయుధ సామగ్రిగళన్న పడిదు ఇవరన్న సోలిసిదరు. ఇష్టరల్లో తురుకరు శాకసస పాఱంత్యవన్న ముత్తిదము. బాకు నగరవన్న జమునరు క్షేవశమాడికొండారెందు బిట్టివరు ఆదన్న ఆక్రమిసిదరు (గ్రగ్ర నవేంబడః). ఫ్రంజరు ఇదక్కే సహిసదే కిరుకుళ మాడెలారంభిసిద్దరింద బ్రిటిష్వరు తరహిసలారదే బాకు వన్న ఉత్తర ఇరాణవన్న బిట్టు హిమ్మట్టబేసాయితు. ఆగ బోలపేవికరు నిరాయాసవాగి గణంరల్లి ఆసరబ్బెజానవన్న మరువస జాజీయా ఆవిాఫనియాగాన్న వశపడిసికొండటు.

ಕೋಲ್ಜೆ ಕನು ಏಷಿಯಾದಲ್ಲಿ ನೆಲೆಸಿದ್ದ ಮುಷ್ಟೆ ಕರ ಮತ್ತು ಇಂದಿಗೆ ದಲ್ಲಿ ಸೆರೆಸಿಕ್ಕೆ ಅಲ್ಲಿ ಇಂಸಲ್ಪಿಟ್ಟಿದ್ದ ಜರ್ಮನಿ ಮತ್ತು ಆಸ್ಟ್ರಿಯಾ ಸಾಮಾಜಿಕಗಳ ಸೈನಿಕರ (ಅವರಲ್ಲಿ ಮುಖ್ಯವಾಗಿ ಕ್ರೇಕಸ್ಕಾವ (Czecho Slav ..ಬೊಹೀಮಿಯದವರಿ, ಬೆಂಬಲದಿಂದ ದಂಗೆಯಿಬ್ಬಿಸಿದ್ದನು. ಇವನು ಸೋಲಿನಿಂದಲೂ ಅವಿವೇಕದಿಂದಲೂ ಇವರು ಶ್ರಮವಾಗಿ ಕೈಬಿಟ್ಟಿರು. ಬೋಲಷೆನಿಕರು ಲೀಲಾಜಾಲವಾಗಿ ಪಶ್ಚಿಮ ಶಿಬಿರದೇಶವನ್ನು ಜಯಿಸಿದರು. ಬಿಟ್ಟಿವರೂ ಅವರ ಯುದ್ಧದಲ್ಲಿ ಬೋಲಷೆನಿಕರ ಉರವಣಿಯನ್ನು ತಡೆದು ಕ್ರೇಕಸ್ಕಾವರನ್ನು ಸಂರಕ್ಷಿಸುವ ಸಲುವಾಗಿ ಪೂರ್ವಶಿಬಿರದೇಶಕ್ಕೆ ಒಂದು ಸೇನೆಯನ್ನು ಕಳುಹಿಸಿದರು. ಈ ನೆವದಲ್ಲಿ ಜವಾನರು ಅಲ್ಲಿಗೆ ದೂಡ್ಕೆ ಸ್ತ್ರೀನೆಯನ್ನು ಕಳುಹಿಸಿ ಪೂರ್ವಶಿಬಿರದೇಶವನ್ನು ಆಕ್ರಮಿಸಿ ಕೋಲ್ಜೆ ಕನ ರಾಜ್ಯಕ್ಕೆ ವಿರುದ್ಧವಾದ ಹಲವು ಆಶ್ರಿತ “ಸ್ವರಾಜ್ಯ” ಸಂಸ್ಥಾನಗಳನ್ನು ಕಲ್ಪಿಸಿದರು. ಜವಾನರ ಏಳಿಗೆಗೆ ಸ್ವೇರಿಸದೆ ಪಾಶ್ಚಾತ್ಯದ್ವಾರಾ ವಿಫರೀತವಾಗಿ ಕೆರುಕುಳಿದಿರುತ್ತಿರುತ್ತಾರೆ ಎಂಬುದನ್ನು ಅವರಿಗೆ ಕಾಣಿಸಿದರು. ಇದಕ್ಕೂ ಬುದ್ಧಿ ಪೂರ್ವಯವಾದ ಸಂಸ್ಥಾನಗಳ ಯಾವಳಿಗೂ ಹೇಳಿ ಈ ದೇಶದ ಜನರು ಬೋಲಷೆನಿಕರ ಮರೆಹೊಕ್ಕರು. ತಮ್ಮ ವಲಸೆಗೆ ಅಯೋಗ್ಯವಾಗಿರುವ ಈ ದೇಶವನ್ನು, ಬಹಿರಂಗವಾದ ಯುದ್ಧಪ್ರಯತ್ನದಿಂದ, ಬಿಟ್ಟಿವರ ಮತ್ತು ಅಮೇರಿಕದವರ ವೈರವನ್ನು ಕೆರಳಿಸಿ, ದಕ್ಕಿಸಿಕೋಳ್ಳುವುದಲ್ಲಿ ಲಾಭವಿಲ್ಲವೆಂದು ಆರಿತು ಜವಾನರು ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೋಳ್ಳಲು ಬೋಲಷೆನಿಕರು ಒಂದಿರ್ದಿರುತ್ತಾರೆ ರಕ್ತಪಾತನಿಲ್ಲದೆ ಪೂರ್ವಶಿಬಿರದೇಶವನ್ನು ವಶಪಡಿಸಿಕೊಂಡರು.

ಪಶ್ಚಿಮ ಶಿಬಿರದೇಶವನ್ನು ಬೋಲಷೆನಿಕರು ಹಿಡಿದುಕೊಂಡಾಗಲೇ ಮಧ್ಯಪಣಿಯದ ತುರುಕಸ್ಥಾನವು ಅವರ ಕೈಸೇರಿದಜಾಗಾಯಿತು. ಇವರು ೧೯೦೧ ರಲ್ಲಿ ಖೀರ ರಾಜ್ಯದ ಖಾನನನ್ನು ಸರೆಗಿಕ್ಕಿದರು. ಬೊಖಾರದ ಖಾನನು ಹೆದರಿ ಪತಾಡಿದೇಶಕ್ಕೆ ಓಡಿಕೊಂಡನು. ಬೋಲಷೆನಿಕರು ತಮ್ಮ ಏಷಿಯಾ ಸಾಮಾಜಿಕದಲ್ಲಿ ಅತ್ಯಧಿಕ ಜನಸಂಖ್ಯೆಯುಳ್ಳ ತುರುಕಸ್ಥಾನದ ಜನರನ್ನು ಸಾಮೋಪಾಯದಿಂದ ಬಗ್ಗೆಸಲು ಪ್ರಯತ್ನಿಸಿ

దఱ. తురాణ సమష్టివాదియాద అన్నిరషాణ నాయకత్వదల్లి నడిద బస్త్రాచె బండాయవన్ను ఇవరు ఆడగిసిదరు.

బోఇపేవికదు లోఇకదల్లిరువ సకల జనగళిగూ స్వతంత్రుచ వన్ను దొరెచిసికొడువుదు తమ్మివ్రతవేందు సారిద్దరింద. దైన్యంాగద్ద దేశగళవరీల్లరూ ఆవర సహాయవన్ను బయసి మాసోఇనగరవన్ను సేరి కిడుకుళమాడలారంభిసిదరు. ఈ సంబంధవాద ప్రచారకాయకావుగి ముఖ్యకరు మాసోఇదల్లి ప్రాచ్యవిద్యామందిర ఎంబ సంస్థియన్ను స్వాపిసి ఎషియద సకలభాషిగళన్నూ ఆల్లి కలిసలు ఎవిడిసిదరు. ఇవర ప్రచారకరు ఇవుగళన్ను కలితు ఆయా భాషిగళల్లి బోఇపేవికర ధమ్మవన్ను బరిదు వివరిసి సకల దేశద జనరన్నూ తమ్మి బలిగే ఎళెదుకొళ్లులు ప్రారంభిసిదరు. ఆల్లదే గాంధిరల్లి తాష్టండనగరదల్లి గాంధిరల్లి సమరఖండదల్లూ మధ్యపిషియద జనగళ పరిషత్తుగళన్ను కూడిసిద్దరు. తక్కులవాగి ప్రాచ్యబంధ విమోఇనాసంస్థ (Union for the Liberation of the East) ఎంబుదు స్వాపిసల్పట్టు, సవత్ర, సామాజ్యవిరుద్ధవాదజళవలిగెల్లా ఆదు సహాయమాడతోడగితు. గాంధిరల్లి బాచునగరదల్లి ఇవరు సేరిసిద్ద ఆఖిల ప్రాచ్యజన మహాపరిషత్తిగే ఇలజనాంగగళిగే సేరిద్ద గ్లూట ప్రతినిధిగళు బందిద్దు బోఇపేవికధమ్మదల్లి ఉపదిష్టరాదదు. స్వాలిన్ ఎంబ బోలపేవికముఖండన సలహయ మేరిగే బోఇపేవికదు జనాంగ సమాచి (Council of Nationalities) ఎంబ హోస ఇలాబియన్ను స్వాలినన ఆధ్యాత్మియల్లి స్వాపిసి, ఎషియద తమ్మి ప్రజిగళిగే సంస్కర్తి, భాషి, ధమ్మ మోదలాదపుగళల్లి సవస్వాధిఓనతెయన్ను వహిసి ఆవర సమాజవన్ను మాత్ర బోఇపేవికధమ్మక్కునుసారవాగి రచిసలు చ్చేకొండరు. ఈ నీతిగనుసారవాగి స్వాలిన్ను ను మధ్యపిషియాడల్లి త్రీమంకరన్నూ మధ్యమత్రేణియవ

ರನ್ನೂ ಅಡಗಿಸಿ ನಿಮ್ಮುಂಗಿ ಸರ್ವಾಧಿಕಾರಕೊಡಲು ಕೆಲಸವಾಡಿದನು. ಇದರಿಂದ ಈ ದೇಶದಲ್ಲಿ ಬಹು ದೊಡ್ಡ ಕಾರ್ಯತಿಯು ಹುಟ್ಟುತ್ತಿದೆ.

ಬೋಲಷೆವಿಕರ ಹೊಸರಾಜ್ಯವಿಭಾಗ ಕ್ರಮದಿಂದಲೂ ಏಷಿಯಾ ಖಂಡಕ್ಕೆ ರಾಜಕೀಯ ಸ್ವತಂತ್ರ್ಯವು ಹೆಚ್ಚಿದೆ. ಜಾರ್ಜ್ ಯಾ ಆರ್ಥಿಕ ಸಿಯಾ, ಅಸರಪ್ಪೆಜಾನೆಗಳು ಒಂದಾಗಿ ಸಂಯುಕ್ತವಾಗಿ ಕಾಕಸಸ ರಾಜ್ಯವೆನ್ನು ಸಿಕ್ಕಾಂಡಿವೆ. ೧೯೭೫ರಲ್ಲಿ ಅಶೀಲ ಮಣ್ಣಕ ಸಾಮಾರಜ್ಯವೂ ತ್ವೀತ ಮಣ್ಣಕ, ಉಕ್ಕೇರಿನಾ, ಕಾಕಸಸ, ಮಹಾಮಣ್ಣಕ ಎಂಬ ನಾಲ್ಕು ಅಂಗ ರಾಜ್ಯಗಳ ಸಂಯುಕ್ತರಾಜ್ಯ (Federal State) ವಾಗಿ ವ್ಯವಸ್ಥೆ ಪಡೆಯಿತು. ಮಹಾಮಣ್ಣಕ ಅಂಗ ರಾಜ್ಯಕ್ಕೆ ಸೇರಿರುವ ಏಷಿಯದ ದೇಶಗ ಇನ್ನು ಬೋಲಷೆವಿಕರು ಆಟ್ಟುಕಟ್ಟಿದ ಉಪಾಂಗರಾಜ್ಯಗಳಾಗಿ ವಿಭಾಗಿಸಿ ಕ್ರಮವಾಗಿ ಅವರೆ ಸ್ವತಂತ್ರ್ಯವನ್ನು ಹೆಚ್ಚಿಸುತ್ತಿರುವರು. ಬರಬರುತ್ತ ಈ ಮುಖ್ಯವಾದ ಉಪಾಂಗರಾಜ್ಯಗಳು ಅಂಗರಾಜ್ಯವಾಗಿ ಅಭಿವೃದ್ಧಿ ಪಡೆಯುತ್ತಿವೆ. ಮಧ್ಯ ಏಷಿಯದ ತುರುಕಮಾನಸಾಫಾನೆ ಮತ್ತು ಉಸಬೇಗ ಸಾಫಾನಗಳೆಂಬ ಉಪಾಂಗರಾಜ್ಯಗಳು ೧೯೭೫ರಲ್ಲಿ ತಾಜಿಕಸಾಫಾನವೆಂಬುದು ೧೯೭೬ರಲ್ಲಿ ಈ ಸಾಮಾರಜ್ಯದ ಪದು ಆರು ಏಳನೆಯ ಅಂಗರಾಜ್ಯಗಳಾಗಿ ಮಾಡಲ್ಪಟ್ಟವು. ತಾಜಿಕಸಾಫಾನದ ರಾಜಧಾನಿಯು ಸ್ಟೋಲನಾಜಾದ್‌ ಎಂಬ ಹೆಸರನ್ನು ಪಡೆಯಿತು. ಈಚೆಗೆ ಮಂಗೋಲಿಯವು ಎಂಟನೆಯು ಅಂಗರಾಜ್ಯವಾಗಿ ಸೇರಿದೆ. ಶಿಬಿರದೇಶವು ಒಂದು ಪ್ರಾರಂಭದೇಶವಾಗಿರುವುದು ತಪ್ಪಿ ೧೯೭೫ರಲ್ಲಿ ಒಂದು ಉಪಾಂಗ (ಅರಾಜಕ) ರಾಜ್ಯವಾಗಿ ಮಾಡಲ್ಪಟ್ಟಿತು. ಹೀಗೆ ಬೋಲಷೆವಿಕರ ಪ್ರಾಬಲ್ಯದಿಂದ ಏಷಿಯಾದಲ್ಲಿ ಜನಜಾಗೃತಿಯ ಜಡಿಗೆ, ಮುಂದೆ ಸ್ವತಂತ್ರ ಜನಾಂಗ ರಾಜ್ಯಗಳಾಗಿ ಪರಿಣಾಮಲ್ಲಿ ಯೋಗ್ಯವಾದ ರಾಜ್ಯಗಳು ಸ್ವಾಧಿಕವಾಗುತ್ತ ಬರುತ್ತಿವೆ.

ತಮ್ಮ ಸಾಮಾರಜ್ಯದಲ್ಲಿ ಹಿಂದುಳಿದ್ದ ಕೈಗಾರಿಕೆಯನ್ನು ಪದುವನ್ವದಲ್ಲಿ ಆಭಿವೃದ್ಧಿ ಪಡಿಸಲು ಬಗೆದು ಬೋಲಷೆವಿಕರು ೧೯೮೫ರಿಂದ ಏಷಿಯನನ್ನು ಮುಖ್ಯ ಕಾರ್ಯಕ್ರಮೇತ್ವವಾಗಿ ಮಾಡಿಕೊಂಡು ಕೆಲಸಮಾಡುತ್ತಿರುವರು. ಈ ಪಂಚ ವಾಷಿಕ ಕ್ರಮದ ಕೆಲಸವೆ ಗ್ರಾಜಿಕ್ ಮುಗಿದು ಹೊಗಿ ಏಷಿಯವು ದೊಡ್ಡ ಕೈಗಾರಿಕೆಯ ಕೇಂದ್ರವಾಗುತ್ತ ಬರುತ್ತಿದೆ.

### (೨) ಉಸ್ಕಾನಿ ತುರುಕೆ ರಾಜ್ಯ.

ಸ್ವಲ್ಪ ಕಾಲಕ್ಕೆ ಹಿಂದೆ ಉತ್ತರ ಅಷ್ಟಿಕೆ, ಬಾಲ್ಯನಾ ದೇಶ, ದಕ್ಷಿಣ ಮಹಿಳೆಗಳ ದೇಶ, ಪಶ್ಚಿಮ ಎಷಿಯಾಗಳೆಲ್ಲವನ್ನೂ ಅಳುತ್ತು ಏರೋಪ್ಯಾರನ್ನು ನಡುಗಿಸುತ್ತಿದ್ದ ತುರುಕೆರುಗಳಿಂದಿರು ಸಂಧಿಯ ಪ್ರಕಾರ ಸಂಪನ್ಮೂಲ ಅಧಿಕೀನ ದೇಶಗಳನ್ನೂ ಕಳಿಂಬಕೊಂಡು ತಮ್ಮ ಮಾತ್ರದೇಶದಲ್ಲಿ ಸಹ ಏರೋಪ್ಯಾರ ಅಧಿಪತ್ಯದಲ್ಲಿ ಅಳುವ ದುಸ್ತಿತಿಗೆ ಇಂದರು. ಈ ಪರಿಣಾಮಕ್ಕೆ ಪಾಶ್ಚಾತ್ಯರ ಸಾಹಸಕ್ಕಿಂತಲೂ ತುರುಕೆ ಸುಲಾತ್ರನರ ದುರ್ಭಡತೆಯಿಂದ ಹುಟ್ಟೆ ಬಂದ ಹೀಣತೆಯೇ ಮುಖ್ಯ ಕಾರಣವಾಗಿತ್ತು.

ಈ ಸುಲಾತ್ರನರುಗಳು ಅತ್ಯಂತ ನಿರಂತರಾಗಿ ಮನಸ್ಸಿಗೆ ಅಳುತ್ತಿದ್ದರು. ರಾಜ ಪದವಿಗಾಗಿ ರಾಜವಂಶದಲ್ಲಿ ಕಲಹಿಸು ಕೊಲೆಯೂ ಸದಾ ನಡೆಯುತ್ತಿದ್ದವು. ಅಂತಹ ಪುರದ ಹೆಂಗಸರ ಕೆರುಕುಳವು ಸರ್ಕಾರದ ರದ ರಾಜನೀತಿಯ ಮೇಲೆ ಅಧಿಕಾರ ಮಾಡುತ್ತಿತ್ತು. ಎಷ್ಟೂ ಘಟಕ ರಾದ ಮಂತ್ರಿಗಳು ಯಾವಳೋ ಒಬ್ಬ ಸೂಕ್ಷೇಯ ಮಾತಿನಿಂದ ನಿಷ್ಘಾರಣ ವಾಗಿ ಗಲ್ಲಿಗೇರಿಸಲ್ಪಟ್ಟಿರುವರು. ಹೂಜ್ಯ ಖಲೀಫ ಪದವಿಯಲ್ಲಿ ಮಂಡಿಸಿದ್ದ ಈ ಸುಲಾತ್ರನರು ಅತಿ ಫೋರೆ ಪಾತಕಿಗಳಾಗಿದ್ದರು. ಸರ್ಕಾರದ ಹಣವೆಲ್ಲವೂ ಮಿತಿಯೂ ಲೆಕ್ಕವೂ ಇಲ್ಲದೆ ಇವರ ದುರ್ವರ್ಥೆಯಕ್ಕೆ ಪಾಲಾಗುತ್ತಿತ್ತು. ತೆರಿಗೆಗಳಿಗೆ ಲೆಕ್ಕವೂ ಷ್ವಾಸಫ್ಫಯೂ ಇಲ್ಲದೆ ಅತಿಲಂಚಗಾತರಾದ ನೊಕರಂದ ವಸೂಲಾಗುತ್ತಿದ್ದವು. ಸರೆಕಾರದ ಆಯವ್ಯಯಕ್ಕೆ ಲೆಕ್ಕವಿರಲಿಲ್ಲ. ನೊಕರವರ್ಗದವರಿಗೆ ಶಿಕ್ಷಣಕ್ಕಿಗೆ ಎವರಾಡಿರಲಿಲ್ಲ; ಯೋಗ್ಯತಾ ವಿಶೇಷಣಗಳು ವಿಧಾಯಕವಾಗಿರಲಿಲ್ಲ. ಕ್ರಮಾಭಿವೃದ್ಧಿಯು ಗೊತ್ತಾಗಿರಲಿಲ್ಲ. ಸಕಾಲಕ್ಕೆ ಸಂಬಳ ಕೊಡುತ್ತಿರಲಿಲ್ಲ; ಅವರಲ್ಲಿ ಮುಕ್ಕಾಲು ಪಾಲು ಜನರಿಗೆ ಅಪ್ಪರ ಸಹ ಬರುತ್ತಿರಲಿಲ್ಲ. ಮೇಲಿನವರ ಆನುಗ್ರಹದಿಂದಲೂ ನೊಕರಿ ಮಾರ ಟಿದಿಂದಲೂ ಮತಾಭಿಮಾನದಿಂದಲೂ ಇಂಥವರು ಕೆಲಸವನ್ನು ಪಡೆದು ಜನರನ್ನು ಕೊಳ್ಳಿ ಹೊಡೆಯುತ್ತಿದ್ದರು. ಗ್ರೀಕರೂ ಅವಿಭಾಗೀನಿಯನರೂ ವಿದ್ಯಾಬುದ್ಧಿಗಳಲ್ಲಿ ಚುರುಕಾಗಿದ್ದರೂ ಅವರಿಗೆ ದೊಡ್ಡ ಹುದ್ದೆಗಳನ್ನು ಕೊಡದೆ ಕೆಲಸ ನಡೆಯುವ ಸಲುವಾಗಿ

ಮುಖ್ಯ ಮುಖ್ಯವಾದ ಗುಮಾಸ್ತ ನೊಕರಿಗಳನ್ನು ಕೊಟ್ಟಿದ್ದರು. ನೊಕರಿ ವರದವರ ಮೇಲೆ ಸೇನೆಯವರ ಅಧಿಕಾರವು ಅಪ್ರತಿಕ್ರಿಯಾಗಿ ನಡೆಯುತ್ತಿತ್ತು. ಸೇನಾ ವ್ಯವಸ್ಥೆಯೂ ಹೀಗೆಯೇ ದುಃಖಿತಿಯಲ್ಲಿತ್ತು. ಸೇನಾಧಿಕಾರಿಗಳಲ್ಲಿ ನೂರಕ್ಕೆ ಜ್ಯಂತಿಗೆ ಸಹ ಆಕ್ಷರ ಬರುತ್ತಿರಲಿಲ್ಲ. ಸೈನಿಕ ಶಿಕ್ಷಣೆಯು ತೀರ ಹಿಂದುಳಿದಿತ್ತು. ಸೇನಿಗೆ ಎಷ್ಟೋ ತಿಂಗಳುಗಳವರೆಗೆ ಸಂಬಳ ದೊರೆಯಲು ಕಷ್ಟವಾಗುತ್ತಿತ್ತು. ಸೈನಿಕರಿಗೆ ಎಟ್ಟಿ ಬರಿ ಮೊದಲಾದ ಯಾವ ಸೊಕರ್ಯಗಳನ್ನೂ ಸರ್ಕಾರವು ಒದಗಿಸುತ್ತಿರಲಿಲ್ಲ. ಅಲ್ಲದೆ ಅವರು ಬೀಡು ಬಿಟ್ಟಿರತಕ್ಕ ಪ್ರಾಂತ್ಯದ ಜನರನ್ನು ಸುಲಿದು ಜೀವಿಸಬೇಕಂದು ಸರ್ಕಾರದವರೇ ವಿಧಿಸಿದ್ದರು. ದೇಶದಲ್ಲಿ ಸರ್ಕಾರಸೊಕರ್ಯಗಳೂ, ವಿದ್ಯಾಭ್ಯಾಸವೂ ಅಭಾವವಾಗಿದ್ದವು. ತುರ್ಕೀಲಿಪಿಯು ಅತಿಕ್ಳಷ್ಟವಾಗಿದ್ದದರಿಂದ ದೇಶದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳೂ ಪುಸ್ತಕಗಳೂ ಆವಿಷ್ಕಾರಿಯಾ ಅಥವಾ ಗ್ರೇಕ ಲಿಪಿಗಳನ್ನು ಬಳಸುತ್ತಿದ್ದವು. ಸಾಮಾಜಿಕದಲ್ಲಿ ತುರುಕರು ಬಹಳ ಸ್ವಲ್ಪ ಮಂದಿ ಇದ್ದರು. ಅವರಲ್ಲಿ ಬಹು ಭಾಗದವರು ಕೃಷಿಯಿಂದ ಜೀವಿಸುತ್ತಿದ್ದರು. ಹೀಗಿದ್ದರೂ ಸರ್ಕಾರು ಗಳಲ್ಲಿ ಯಾದ್ದಂತಿರು ಮುಖ್ಯವಾಗಿ ಸೇನಾಭಾರವನ್ನು ನಿರ್ವಹಿಸಬೇಕಾಗಿತ್ತು. ಯುದ್ಧ ಸೇವಾ ನಿರ್ಬಂಧನಿಲ್ಲಿದ್ದ ಗ್ರೇಕರೂ ಆವಿಷ್ಕಾರಿಯನರೂ ದೇಶದ ಸಮಸ್ತ ವ್ಯಾಪಾರ, ಕೈಗಾರಿಕೆ, ಲೇವಾದೇವಿ, ಕುಶಲ ಕಲೆ, ಗುಮಾಸ್ತ ನೊಕರಿಗಳನ್ನೂ ಆಕ್ರಮಿಸಿಕೊಂಡು ಅಜ್ಞರೂ ಸಾತ್ವಿಕರೂ ಆದ ತುರುಕರನ್ನು ವಂಚಿಸಿ ಸುಲಿಗೆ ಮಾಡುತ್ತೇ ಮೇರೆಯುತ್ತಿದ್ದರು. ಈ ಹಿಂಸೆಯನ್ನು ಸಹಿಸಲಾರದ ತುರುಕರು ರೇಗಿ ಬಿದ್ದು ಈ ಗ್ರೇಕರನ್ನೂ ಆವಿಷ್ಕಾರಿಯರನ್ನೂ ಕೊಲ್ಲುತ್ತಿದ್ದರು. ಸರ್ಕಾರದವರು ಜನರಲ್ಲಿ ಭೇದ ಬುದ್ಧಿಯನ್ನು ಹೆಚ್ಚಿಸುತ್ತ ಸರ್ಕಾರಿಗೂ ಗೂಡಿಕಾರರ ಕಾವಲಿಟ್ಟು ಹಿಂಸೆ ಪಡಿಸುತ್ತಿದ್ದರು. ಸುಧಾರಣೆಯ ಮಾತ್ರಿಕದವರು ಭಯಂಕರವಾದ ಆವೃತ್ತಿಗೊಳಗಾಗುತ್ತಿದ್ದರು.

ಈ ಮಧ್ಯೆ ಏರೋಪ್ಯರು ತಮ್ಮ ಕುಟೀಲ ಸಂಧಿಗಳ ಮೂಲಕ ಈ ರಾಜ್ಯದಲ್ಲಿ ಸದ್ವಿಳಿದೆ ತಮ್ಮ ಅಧಿಕಾರ ಗೂಡಾರವನ್ನು ನಿಸ್ತಾರವಾಗಿ ಹರಿ

డికోండిద్దరు. ఉభయరల్లి ఫేరంచరు ఇల్లి రాజ్యాతీతప్రభుతవ్వు ధికారవన్నూ ఇల్లిరువ కృష్టసంస్కేరణ ఉన్నవారియన్నూ కృష్ట జనర యోగశ్శేమద ప్రోపక్షయన్నూ వడిదరు. ఇంథ ఆధికార గళు ఉండ పాశ్చాత్యరిగూ క్రమవాగి కోడల్పట్టివు. బహు మంది విదేశీయుడు ఇల్లిన జవాన్నారిగళన్నేల్ల తమక్క స్పృతాగి మాడి కోండిద్దరు ప్రతియోందు పాశ్చాత్య రాజ్యమూ తన్న ప్రజిగళ సాకయుక్కాగి ఈ దేశదల్లి దోడ్డ అంజీలాబేయన్ను స్థాపిసి కోండిద్దితు. బహు మంది దేశీయరూ ఇవుగళన్నే ఉపయోగి సుక్షిద్దరు. ఈ విదేశీ అంజీగళన్ను తప్పిసబేకిందు గంగరల్లి నడిద ప్రయాత్కువు విఫలవాయితు. కృష్టమతప్రవాదిగళు సవత్ర తమక్క కాయాచలయగళన్నూ విద్యాలయగళన్నూ స్థాపిసి బహు మంది గ్రేశరన్నూ ఆమింసియనరన్నూ తమక్క వశపడిసి కోండు దేశాభిమానవన్ను నాశ పడిసుత్తిద్దరు. పాశ్చాత్యదు తురు తర ప్రజేగళాద గ్రేశ ఆమింసియనరు తమక్క ఆశ్రితరెందు సారుత్త తురుతరు ఆవర తంటిగే హోగదంతే తడియుత్త, క్రమవాగి ఆవ రెన్ను తురుతర నాశయతాలేగళ ఆధికారదింద తప్పిసుత్త, రాజ్య దల్లి రాజదోషవన్నూ దంగియన్నూ హేచ్చిసుత్తిద్దరు. తురుకరు సర కారదల్లి చుచ్చలవూ నిపుణవూ ఆద హుద్దెగళిగి ఐరోష్యరు యోగ్య రెందు ఆవరస్సు నేమిసువ పద్ధతియన్ను సురువు మాడిద్దరింద ప్రోలీసు, రైలు, గణి, క్యుగారికె, సేసేమోదలాద ఇలాబేగళ ఉన్న తాధికారగళల్లవూ విదేశీయర పాలాగి ఆవరు ఆధ్య సకారవన్ను తమక్క వశపడిసికోండు బిట్టిద్దరు. రైలు మత్తు గణియ ఉద్యోగ గళు దిఫ్ఫాకూలద గుత్తిగెయ మంలక విదేశీయర మాన్యవాగిద్దవు. గలఱల్లి సుల్తాన్నను ఐరోష్యరల్లి విపరీత సాల మాడి దను. ఈ సాలవు బరబరుత్త హేచ్చుక్క హోయితు. ఈ సాలక్కే బడ్డియన్న క్రమవాగి సల్లిసలు తక్క ఏపాడాగబేకిందు ఈ

ವಿದೇಶಿ ಸಾಲಗಾರರು ಗಲಭೆ ಹಚ್ಚಿದ್ದರಿಂದ, ಗಲಬಗರಲ್ಲಿ ಈ ಸಾಲ ಕ್ಷಮಿಗಿ, ರಾಜ್ಯದ ಆರು ಮುಖ್ಯ ತೆರಿಗೆಗಳ ಆಡಳಿತವು ವಿದೇಶಿ ಅಧಿಕಾರಿ ವರ್ಗ ಮಂಡಿತವಾದ ಒಂದು ಸಮಿತಿಯನ್ನು ಸರ್ಕಾರದಲ್ಲಿ ಒಂದು ಇಲಾಖೆಯಾಗಿ ಕಲ್ಪಿಸಿ, ಅದಕ್ಕೆ ವಹಿಸಲ್ಪಟ್ಟಿತು. ಈ ಸಾಲದ ಇಲಾಖೆಯ ದೇಶದಲ್ಲಿ ಸ್ವತಂತ್ರವಾಗಿ ಅಧಿಕಾರ ಮಾಡತ್ತೊಡಗಿತು.

ರ್ಯಾಂಕ್ ಹಿಂದೆ ನಡೆದ ಸುಧಾರಣೆಯ ಅಲ್ಲ ಸ್ವಲ್ಪ ಪ್ರಜುತ್ತುಗಳೊಂದೂ ಫಲಕ್ಕೆ ಬರಲಿಲ್ಲ. ರಷೀದ್ ಪಾಷಾ ಎಂಬ ಮಂತ್ರಿಯು ಗಲಾರಿಂದ ಗಲಾರ ನುಢ್ಯೆ ಈ ರಾಜ್ಯದ ಅನ್ವಯವಾದ ಶಾಸನ ಗಳನ್ನೂ ತೆರಿಗೆಗಳನ್ನೂ ಸುಲಿಗಿಯನ್ನೂ ಸ್ವಲ್ಪ ದೂರ ತಪ್ಪಿಸಿದನು. ಗಲಾರಲ್ಲಿ ಪಾರೀಸಿನ ಸಂಧಿಯಲ್ಲಿ ವೀದೇಶಿಯರು ತುರುಕೆ ಸರ್ಕಾರಕ್ಕೂ ಅವರ ಪ್ರಜಿಗಳಿಗೂ ಮಧ್ಯ ಪ್ರವೇಶಿಸಕೂಡದೆಂಬ ಸಂಕೇತ ಹುಟ್ಟಿತು. ಗಳಾರಲ್ಲಿ ಒಂದು ಸೇನಾ ಶಿಕ್ಷಣಾಲಯವು ಕಲ್ಪಿತವಾಯಿತು. ಗಳಾರಲ್ಲಿ ಅಧಿಕಾರದಲ್ಲಿದ್ದ ಮಿಥರ್ ಪಾಷಾ ಎಂಬ ಮಂತ್ರಿಯು ಸಾಂಕುಶ ರಾಜ್ಯ ಭಾರವನ್ನು ಕಲ್ಪಿಸಲು ಬಗೆದು, ಸುಲಾತ್ತನ ಅಬ್ದುಲ್ ಅಜೀಜ ನನ್ನು ತಳ್ಳಿಸಿ, ಅವನ ಮಾರ್ಗ ಮುರಾದನಿಗೆ ಪಟ್ಟಿಗಟ್ಟಿ ಒಂದು ಪಾರ್ಫ್ ಮೆಂಟನ್ನು ಸ್ಥಾಪಿಸಿದನು. ಆದರೆ ಮುರಾದನಿಗೆ ಕೆಲ ತಿಂಗಳಲ್ಲೇ ಹುಚ್ಚು ಹಿಡಿದು, ಅವನ ತಮ್ಮನಾದ ಅಬ್ದುಲ್ ಹಾಮೀದನು ಪಟ್ಟಿಕ್ಕೆ ಬಂದು, ಈ ಮಂತ್ರಿಯನ್ನು ಓಡಿಸಿ, ಅವನ ಸುಧಾರಣೆಗಳನ್ನು ನಾಶ ಮಾಡಿದನು. ಇವನ ಹಿಂಸೆಯನ್ನು ತಡೆಯಲಾರದೆ ಆರ್ಮಿನಿಯನರೂ ಅರಬರೂ ತಿರುಗಿ ಬಿಡ್ಡರು. ಅಬ್ದುಲ್ ಹಾಮೀದನು ರ್ಯಾಳಿ-ಜರಲ್ಲಿ ಆರ್ಮಿನಿಯದಲ್ಲಿ ಅ-ಇ ಲಕ್ಷ್ಯ ಜನರನ್ನು ನರಬೇಟಿಯಾಡಿಸಿ ಕೊಲ್ಲಿಸಿದನು. ಬಾಲ-ತುರುಕೆ ಪಕ್ಕದವರು ಪಾರೀಸ ನಗರದಿಂದ ರಹಸ್ಯವಾಗಿ ಚಳವಳಿ ನಡೆಸಿ, ರ್ಯಾಂಲರಲ್ಲಿ ಸೇನೆಯನ್ನು ವಶಪಡಿಸಿಕೊಂಡು, ಸರ್ಕಾರವನ್ನು ಓಡಿದು, ಅಬ್ದುಲ್ ಹಾಮೀದನನ್ನು ಸಿಂಹಾಸನದಿಂದ ತಳ್ಳಿ, ಸಾಂಕುಶ ರಾಜ್ಯಭಾರವನ್ನು ಸ್ಥಾಪಿಸಲು ಪ್ರಯತ್ನ ಪಟ್ಟಿರು. ರಾಜ್ಯಭಾರದಲ್ಲಿ ಇವ ರಿಗೆ ಆನುಭವವಿರಲಿಲ್ಲ. ಇವರ ತುರಾಣ ಕುಲಾಭಿಮಾನದಿಂದ ಆರಬರೂ

ಬಾಳ್ಯನರಗ ತಿರುಗಿ ಬಿದ್ದರು. ವಾಶ್ವತ್ಯರು ಇವರನ್ನು ಬಹಿರಂಗವಾಗಿ ವಿರೋಧಿಸಿ ಇವರ ಸುಧಾರಣೆಯ ಪ್ರಯತ್ನಗಳನ್ನು ಮುರಿದರು. ೧೯೧೦ ರಿಂದ ಇರ್ಬಿರವರೆಗೆ ತುರುಕದು ಯುದ್ಧಕ್ಕೆ ಸಿಕ್ಕಿ ಭಂಗಪಟ್ಟೆ ದೀನರಾದರು. ತುರುಕರ ಸುಲ್ತಾನನೂ ಅವನ ಕೆಳಗಿನ ಸಕಾರದವರೂ ೧೯೨೧ ರಲ್ಲಿ ವಾಶ್ವತ್ಯರು ವಿಧಿಸಿದ ಸಂಧಿಯನ್ನು ನಿರ್ವಾಹಿಸಿದ್ದೆ ಒಪ್ಪಿದರು.

ಆದರೆ ಮುಸ್ತಫಾ ಕಮಾಲನು ಈ ಸಂಧಿಯನ್ನು ನಿರ್ಬಾಕರಿಸಿ, ದಂಗೆಯೆಬ್ಬಿಸಿ ಅಂಗೋರದಲ್ಲಿ ಒಂಟು ಸ್ವತಂತ್ರ ಜನರಂಗಸಕಾರವನ್ನು ಏರ್ಪಡಿಸಿ, ವಾಶ್ವತ್ಯರನ್ನು ಸೋಲಿಸಿ, ದೇಶದಿಂದ ಜೊರಡಿಸಿದನು (೧೯೨೨). ಇವನ ವಿಜಯದ ಕಥೆಯನ್ನು ಇಲ್ಲಿ ವಿವರಿಸಲಾಗುವುದಿಲ್ಲ. ವಾಶ್ವತ್ಯರು ಲಾಸಾನ ಸಂಧಿ (೧೯೨೨-೩) ಯ ಪ್ರಕಾರ ತಮ್ಮ ರಾಜಕ್ಷೇತೀತಾಧಿಕಾರ, ಆಂಚಿಮನೆ, ನಿದ್ರ್ಯಾಶಾಲೆಗಳನ್ನೆಲ್ಲ ಬಿಡಲು ಒಪ್ಪಿದರು. ಹಿಂದಣ ಸಾಮಾಜಿಕವು ಶಕಲವಾಗಿ ಒಡೆದು ಹೋಗಿದ್ದ ದರಿಂದ ಆದರ ಸಾಲವು ಈ ಎಲ್ಲಾ ಚೂಡಂಗಳಿಗೂ ಹಂಚಲ್ಪಿಟ್ಟು. ತುಕ್ಕಿಯ ಸರ್ಕಾರದಲ್ಲಿ ವಿದೇಶೀಯರ ಪ್ರಾಬಲ್ಯವು ಕೊನೆಗಂಡಿತು. ಗ್ರೀಕರೂ ಇರು ಕರೂ ತಮ್ಮ ತಮ್ಮ ರಾಜ್ಯದಿಂದ ಜನಪರಿವರ್ತನೆ ಮಾಡಿಕೊಳ್ಳಲು ಏರ್ಪಾಡಾಯಿತು. ತಮ್ಮ ರಾಜ್ಯದ ಅಲ್ಪವಂಗಡಗಳಿಗೂ ಪರಮತೀಯರಿಗೂ ಸ್ವಾಧೀನತೆಯನ್ನು ಕೊಡಲು ತುರುಕರು ಒಪ್ಪಿದರು. ಹೀಗೆ ತುರುಕಿಗೆ ಪರಕುಲಗಳ ಪ್ರಜೆಗಳೆಲ್ಲಾ ಕೈತಪ್ಪಿ. ತಮ್ಮ ಕುಲದ ವರೇ ಏಕಾಯತ್ವವಾಗಿರತಕ್ಕ ಅಚ್ಚು ಕಟ್ಟು ದಂಡು ಜನಾಂಗ ರಾಜ್ಯವು ದೊರೆತುದಲ್ಲದೆ ಜಲವು ಶತಮಾನಗಳಿಂದ ವಾಶ್ವತ್ಯರು ಬಿಗಿದಿದ್ದಾಸ್ಯದ ನರಪಣಿಗಳಲ್ಲ ಕಿತ್ತು, ಹಿಂದೆ ಯಾವಾಗಲೂ ಉಭಿಷದಿದ್ದ ಸ್ವತಂತ್ರ್ಯ ಭಾಗ್ಯವು ಪ್ರಾಪ್ತವಾಯಿತು.

ಹತ್ತು ವರ್ಷಕಾಲದ ಬಿಡುವಿಲ್ಲದ ಯುದ್ಧದಿಂದ ದೇಶದ ಉದ್ಯೋಗಗಳಿಲ್ಲ ಹಾಳಾಗಿ, ಸೇನೆಗೆ ಸೇರಲು ಯೋಗ್ಯತೆಯಾಗ್ಗೆ ಪುದುಷರ್ತು ರೂ ಹತರಾಗಿ ಎಲ್ಲಾಗೂಗೋಚು ತುಂಬಿತ್ತು. ಜ್ಞಾನ ರ್ಯಾಜು ಮೋಟಾ

ರುಗಳನ್ನು ಸೈತಾನನ ಸಾಧನಗಳಿಂದು ವಿರೋಧಾಭಿಸುವ ಮೌಧಾಘಿವಸ್ಥಿಯಲ್ಲಿದ್ದರು. ರಾಜಧಾನಿಯ ಎಂಗೋರವ ಜನಸಂಖ್ಯೆ ಹರಾತ್ಮಾಗಿ ಹೆಚ್ಚಿ ಜನರಿಗೆ ವಸತಿಯಿಲ್ಲದೆ ಹಿಂಸೆಯಾಗಿತ್ತು. ಈ ರಾಜಧಾನಿಯಲ್ಲಿ ಸಹ ವಿದ್ಯಾದ್ವಿಪ, ನಲ್ಲಿ, ಭೇಂಜನಶಾಲೆ, ರಸ್ತೆ ಮುಂತಾದವುಗಳಾ ಪುನ್ರಾ ಇರಲಿಲ್ಲ. ಸುಲಾತ್ನಾನೊ ಶಿಲಾಫತ್ತು ಪದವಿಯೂ ಇದ್ದು ದರಿಂದ ಹಿಂನಣ ಕಾಲದ ಅಪ್ಯಾಯಾಣಿಕವಾದ ನೋಕರ ವರ್ಗವು ಇನ್ನೂ ಅಧಿಕಾರ ಮಾಡುತ್ತಿತ್ತು. ರಾಜ್ಯದಲ್ಲಿ ಕೋಶವು ಬರಿದಾಗಿತ್ತು. ಕುಶಲವಾದ ಉವ್ಯೋಗಗಳನ್ನು ಸರ್ವವೊನ್ಯಾಸವಾಗಿ ನಡೆಸುತ್ತಿದ್ದ ಗ್ರೇಕರೂ ಆವಿಫಾ ನಿಯಾನರೂ ಈಗ ಗಡಿಪಾರಾದ್ದರಿಂದ ಅವರ ಸ್ಥಾನಕ್ಕೆ ತುರುಕರಿಗೆ ಹೊಸ ದಾಗಿ ಶಿಕ್ಷಣ ಕೊಟ್ಟು ತರಬೇಕಾಗಿತ್ತು. ಪ್ರಗತಿಯ ವೈರಿಗಳ ಗುಂಪು ಅಧಿಕವಾಗಿತ್ತು. ಅನ್ವರಪಾಷಾ ನೋದಲಾದ ಮುಖಂಡರು ಕಮಾಲನಲ್ಲಿ ಮತ್ತು ರವುಳ್ಳವರಾಗಿದ್ದರಲ್ಲಿದೆ ತುರಾಣಸಮಷ್ಟಿಗಾಗಿ ಚೆಳವಳಿ ನಡೆಸುತ್ತಿದ್ದರು. ದೇಶವನ್ನು ಸುಧಾರಿಸಿ ಅಭಿವೃದ್ಧಿಗೆ ತರಲು ಕಮಾಲನಿಗೆ ಹೀಗೆ ಜನಧನ ಸಹಾಯವು ಏನೇನೂ ಇರಲಿಲ್ಲ. ಆದರೂ ಅತ್ಯಂತ ಕಾಲದಲ್ಲಿ ಇವನು ಸಕಲ ವಿರೋಧಗಳನ್ನು ಪರಿಹರಿಸಿ ದೇಶವನ್ನು ಅತ್ಯಂತ ಪ್ರಗತಿಕರವಾಗಿ ಮಾಡಿದನು.

ಗ್ರೇಸಿನಲ್ಲಿದ್ದ ತುರುಕರೂ ಮುಸಲ್ಮಾನರೂ ತುಕ್ಕಿಗೂ, ಇಲ್ಲಿದ್ದ ಗ್ರೇಕರೂ ಆವಿಫಾನಿಯಾನರೂ ಅಲ್ಲಿಗೂ ಇತರ ಕಡೆಗೂ ಪರಿಸರ್ತನೆಯಿಂದ ಕಳುಹಿಸಲ್ಪಟ್ಟಿಂದಿನಿಂದ ತುಕ್ಕಿಯಲ್ಲಿ ಕುಲ, ಭಾಷೆ, ಮತ ಇವು ಏಕರೂಪವಾಗಿರಲು ಅವಕಾಶವಾಯಿತು. ಇತ್ಯಾಡನೆಯ ಜನಗಣ ತಿಯ ಪ್ರಕಾರ ತುಕ್ಕಿಯಲ್ಲಿ ಇಳಂ ಲಕ್ಷ್ಯ ಜನರಿರುವಂತೆ ಗೊತ್ತಾಯಿತು. ತುರುಕರು ಹಳೆಯ ಸಂಧಿಗಳನ್ನು ಹರಿದು ಹಾಕಿ ಪ್ರಸಂಚದ ಮುಖ್ಯ ರಾಜ್ಯಗಳೊಡನೆ ಸ್ವತಂತ್ರವಾಗಿ ಸಮಾನಸ್ಯಂಧರಂತೆ ಸಂಧಿಗಳನ್ನು ಮಾಡಿಕೊಳ್ಳುತ್ತಿರುವರು. ಇವರ ರಾಜ್ಯದಲ್ಲಿ ವಿದೇಶೀಯರ ಉಳಿಲ್ಲಂಬ ಲತೆಯು ನಿನಾರ್ಮವಾಗುತ್ತೆ ಬಂದಿದೆ. ವಿದೇಶೀಯರ ಬಾಂಕುಗಳು, ರೈಲುಗಳು, ವ್ಯಾಪಾರ ಸಂಖೆಗಳು, ಶಾಲೆಗಳು ಇವೆಲ್ಲವೂ ತುರುಕ ಸರ್ಕಾರ

ರವು ಹೇಳಿದಂತೆ ಕೇಣುತ್ತು ಇಮ್ಮು ನಾಕರಿಗೆ ತುಡುಕರನ್ನೇ ತಂಡುಕೊಂಡು ತುಕ್ಕಿರ್ಭಾಷೆಯನ್ನು ಉಪಯೋಗಿಸಬೇಕೆಂದು ನಿರ್ಬಂಧಗಳು ಮಣಿಪ್ಪಿವೆ. ಇದರಿಂದ ಆ ಭಾಷೆಯ ಅಭಿವೃದ್ಧಿಯೂ ವಿದೇಶಿಯರ ಪ್ರಾಬಲ್ಯನಾಶನವೂ ಲಭಿಸುತ್ತಿವೆ. ಇಂಥಾಗಿ ವಿದೇಶಿಯರು ಇಲ್ಲಿ ಶಾಲೆಗಳನ್ನು ಇಟ್ಟು ನಡೆಸುವ ಅಧಿಕಾರವು ತಪ್ಪಿದುವರು. ವಿದೇಶಿಯರಿಗೆ ಹೊಸದಾಗಿ ಯಾವ ಮಾನ್ಯಾಧಿಕಾರಗಳನ್ನೂ ಕೊಡದೆ, ಹಿಂದೆ ಆವರು ಪಡೆದಿದ್ದವುಗಳನ್ನು ಕ್ರಮವಾಗಿ ಹಿಂದಕ್ಕೆ ಪಡೆಯಲು ತುಡುಕರು ಪ್ರಯತ್ನ ಪಡುತ್ತಿರುವರು. ಸರ್ವದಾ ದಂಗೆಯೆಬ್ಬಿಸುತ್ತಿದುವ ತುಡುಕ ಜನರನ್ನು ಅಂಕೆಗೆ ತಂಡು ದೇಶವನ್ನು ಉದ್ಧರಿಸುವುದಕ್ಕಾಗಿ ತುಡುಕರು ಅಂಗೋರದಿಂದ ಕುದುದಸ್ಥಾನಕ್ಕೆ ೩೦೦ ಮೈಲ್‌ಗಳ ದೂರಾನ್ನು ಪರಸಕಾರಾಯಿಸಿದ್ದಿಂದ ಹಾಕಿರುವರು. ದೇಶಾಭಿವೃದ್ಧಿ ಕಾರ್ಯಕ್ರಮ ಪರದೇಶಿಯರ ಸಹಾಯವನ್ನು ಒಳಗೊಳಿಸಲು ತುಡುಕರು ಅಸಮ್ಮತರಾಗಿರುವರು.

ತುಕ್ಕಿರ್ಭಾಷೆ ಇಂಥರಲ್ಲಿ ಆರಾಜಕ ಪ್ರಭುತ್ವದಲ್ಲಿದ್ದಿಲ್ಲ. ಇಂಥರಲ್ಲಿ ಕರ್ಮಾಲನು ವಿಲಾಘತ್ತನ್ನು ವಜಾ ಮಾಡಿ ತನ್ನ ಸರ್ಕಾರವನ್ನು ಶುದ್ಧಲೌಕಿಕ ಸಂಸ್ಥೆಯಾಗಿ ಮಾಡಿದನು. ದೇಶದಲ್ಲಿ ಸರ್ವಪ್ರಜಾಸಮ್ಮತವಿಂದ ಆರಿಸಲ್ಪಡುವ ಜಿಲ್ಲಾ ಪ್ರತಿನಿಧಿಗಳು, ೨೨೦ ಮಂದಿ ಪ್ರತಿನಿಧಿಗಳು ಹಿಂದು ಜನಾಂಗ ಸಭೆಯನ್ನು ಚುನಾಯಿಸುವರು. ಈ ಸಭೆಯು ನಾಲ್ಕು ವರ್ಷಕ್ಕೂಂದಾವತ್ತಿರುತ್ತಿರುತ್ತಾರೆ ರಾಜ್ಯಾಧ್ಯಕ್ಷನನ್ನು ಆರಿಸಿರುವರು. ಈ ಸಭೆಗೆ ಜವಾಬ್ದಾರಿ ಹೊತ್ತು ವಾಂತಿಮಂಡಳಿ ದೇಶವನ್ನು ಸಾಂಕುಶವಾಗಿ ಆಳುವುದು. ಈಗ ರಾಜ್ಯಭಾಬವು ಪ್ರಾಧಾಣಿಕತೆಯಿಂದಲೂ ದಷ್ಟತೆಯಿಂದಲೂ ನಡೆಯುತ್ತಿದೆ. ಆಯವ್ಯಯೆಡ ಆಡಳಿತವು ಒಪ್ಪುವಾಗಿಯೂ ಬಿಗಿಯಾಗಿಯೂ ಏರಿಸಿದೆ. ಸರ್ಕಾರವು ಬೋಳಿಗೆವಿಕ ಮತವಾದಿಗಳನ್ನೂ ಕರ್ಮಾಲನೆ ಮೇಲೆ ಕುಟುಂಬ ಸಂಧಿ ನಡೆಸಿದವರನ್ನೂ ಆತ್ಮಕೂರವಾಗಿ ಶಿಕ್ಷಿಸಿದರೂ ಇಂಥರಲ್ಲಿ ರಾಜಕೂರ್ಕಿಂತಾಗನವನ್ನು ನಿವತ್ತಿಸಿ ಹಡಿಸ್ತೇನೆಂದುಸಾರಿರ ಆವಾಧಿಗಳನ್ನು ಮುಕ್ತವಾಡಿತು.

ದೇರೆದಲ್ಲಿ ಸಾರ್ವಜನಿಕ ನಿರ್ಬಂಧ ವಿದ್ಯಾಭ್ಯಾಸವು ನಡೆಯುತ್ತಿದೆ. ತುರುಕರು ವ್ಯಾಪಾರ ಕೈಗಾರಿಕೆಗಳಲ್ಲಿ ಅಶ್ವಿತರಾಗಿದ್ದು ದರಿಂದ ಸರ್ಕಾರವು ಮೊಡ್ಡ ಸಹಕಾರ ಸಂಘಗಳನ್ನೂ ಆರ್ಥಿಕ ಶ್ರೇಣಿಸಂಘ (Gilds) ಗಳನ್ನೂ ಕಟ್ಟಿಸಿ ಈ ಉದ್ದೇಶಗಳನ್ನೂ ನಡೆಸಲಾರಂಭಿಸಿದೆ.

ಕರ್ಮಾಲನು ಬಹುಶತ್ತಿವಿವಾಹ, ಗೋಷಾ ಪದ್ಧತಿಗಳನ್ನೂ ನಿರ್ವೇಧಿಸಿ, ಶ್ರೀಯರಿಗೆ ಸರ್ಕಲ ನಾಕರಿಗೂ ಸೇರಲು ಪುರುಷರಷ್ಟೇ ಸ್ವಾತಂತ್ರ್ಯವನ್ನು ಕಲ್ಪಿಸಿದೆನು. ಇಲ್ಲಿನ ಸೇನೆಯಲ್ಲಿ ಇಂಖಾರಲ್ಲಿ ಇಬ್ಬರು ಶ್ರೀಕರ್ನಲ್‌ಗಳೂ ಗುಂಟು ಶ್ರೀ ಅಧಿಕಾರಿಗಳೂ ಇದ್ದರು. ಇಂಖಾರಲ್ಲಿ ಇಜನ ಶ್ರೀ ನಾಯಾಧಿತರಿದ್ದರು. ಶ್ರೀಯರು ಪಾಶ್ಚಾತ್ಯರಂತೆ ಉಡುಪು ದರಿಸಬೇಕೆಂದು ವಧಿಗಳು ಹುಟ್ಟಿವೆ. ವಿವಾಹವಾಗಬೇಕಾದ ವಧೂವರರು ವೈದ್ಯಪರೀಕ್ಷೆ ವಾಡಿಸಿಕೊಂಡು ವೈದ್ಯರ ಸಮೃತಿ ಪಡೆಯಬೇಕೆಂಬ ನಿರ್ಬಂಧವುಂಟಾಗಿದೆ.

ತುರುಕದು ತಮ್ಮ ಸ್ವದೇಶೀ ಟೋಪಿಯನ್ನೂ ಉಡುಪನ್ನೂ ಬಿಟ್ಟು ಪಾಶ್ಚಾತ್ಯರ ಉಡುಪನ್ನೂ ಧರಿಸಬೇಕೆಂದೂ ಪಾಶ್ಚಾತ್ಯರಂತೆ ಹೇಸರುಗಳ ನ್ಯಾಟ್ಯಾಕ್ಯಾಬೇಕೆಂದೂ ತಾಸನಗಳು ಹುಟ್ಟಿವೆ. ಪಾಶ್ಚಾತ್ಯರ ಪಂಚಾಂಗ ಗಣಿತಾಂಕ, ಲಂಪಿಗಳು ಅಂಗೀಕರಿಸಲ್ಪಟ್ಟಿವೆ. ಸಾಲಕ್ಕೂ ಸೇರಿಗೆ ಹಾಕುವ ಪದ್ಧತಿಯನ್ನು ತುರುಕರು ತಪ್ಪಿಸಿರುವರು (ಗ್ರಾಹ).


ರಾಜ್ಯದಲ್ಲಿ ಸರ್ಕಲ ಮತಗಳೂ ಸಮಾನವೆಂದು ಸಾರಲ್ಪಟ್ಟಿವೆ. ಈರಾಜ್ಯವು ತುರ್ಕಿಗೆ ಪರಿವರ್ತನೆಯಾಗಿರುವುದಲ್ಲದೆ ನಮಾಜಿನಲ್ಲಿ ಅರಬ್ ಭಾಷೆಗೆ ಪ್ರತಿಯಾಗಿ ತುರುಕ ಭಾಷೆಯನ್ನೂ ಉಪಯೋಗಿಸಬೇಕೆಂದು ತಾಸನ ಹುಟ್ಟಿದೆ (ಗ್ರಾಹ). ದೇವರ ಹೇಸರಿನಲ್ಲಿ ಪ್ರಮಾಣ ಮಾಡಿಸುವುದೂ, ಮತ್ತೀಡಿಗೆ ಹೊಗುವಾಗ ಜೋಡನ್ನೂ ಹೊರಗೆ ಬಿಡುವುದೂ ನಿರ್ವೇಧಿಸಲ್ಪಟ್ಟಿವೆ. ನಮಾಜಿನ ಚಾಲದಲ್ಲಿ ಕೂಡಲು ಕುಚಿಗಳು ಹಾಕಿಸಲ್ಪಟ್ಟಿವೆ. ಪಾಶ್ಚಾತ್ಯರ ಗುಡಿಗಳಂತೆ ನಮಾಜಿನ ಚಾಲದಲ್ಲಿ ಮತ್ತೀತಿಗಳಲ್ಲಿ ವಾದ್ಯಗಾನವು ಏರ್ಪಟಿದೆ.

ಹೀಗೆ ಮುಸ್ತಫಾ ಕರ್ಮಾಲನ ಸಾಹಸವೈ ತುರುಕರ ಸ್ವಾತಂತ್ರ್ಯ ವನ್ನು ಉಳಿಸಿದುದರ ಜಡಿಗೆ ಅವರನ್ನು ದೃಢವಾದ ಜನಾಂಗರಾಜ್ಯವಾಗಿಯೂ ಸ್ವರ್ಗತಿಪರರಾದ ಜನ ಕುಲವಾಗಿಯೂ ಮಾರ್ಚಿಸಿದೆ. ತುರುಕರ ಅಭ್ಯಧಯವು ಏಷಿಯಾಬಿಂಫೆಕ್ಸ್‌ಲ್ಲಾ ಉದಾಹರಣೆಯಾಗಿದೆ.

## ಶಾಮುಕ ಜಗತ್ತು

ಶಾಮುಕ ಜಗತ್ತು.

(೧) ಆರೋಗ್ಯನಿಯಾ.



ಹೀಗಾಗೆ ಎಂಬ ಪುರಾಣ ಪುರುಷನ ಶಾಮ (Sham) ಹಾಮ (Ham) ಯಾಸತ (Japhet) ಎಂಬ ಮೂರು ಮಕ್ಕಳಿಂದ ಲೋಕದ ಮನುಷ್ಯ ಕುಲವೇ ಉಂಟಾಗಿ ಜೀವಿಸಿದೆ ಎಂದು ಜೀವಿಬಲವು ತಿಳಿಸುತ್ತದೆ. ಶಾಮನೆ ವಂಶೀಕರು ಸೇವಿತಿಕರು ಅಥವಾ ಶಾಮಕರು. ಉತ್ತರ ಅಷ್ಟಿರ್ಕದ ಜನರು ಹಾಂತನ ವಂಶದ ಹಾಮಕ ಕುಲ (Hammetic) ದವರು. ಹೆಸರಿನ ಕಥೆ ಹೀಗಿದ್ದರೂ, ಅರಬರೂ ಜೂದರೂ ಆರೋಗ್ಯನಿಯನರೂ ಒಂದೇ ಕುಲಕ್ಕೆ ಸೇರಿದವರೆಂಬುದು ನಿಜ. ಪ್ರಾಚೀನ ಕಾಲದ ಸುಮೇರು, ಬಾಬಿಲ, ಅಸುರ, ಪಟಿಕ ದೇಶಗಳವರೂ ಈ ಕುಲದವರೆಂದು ಕೆಲವರು ಹೇಳಿವರು. ದ್ವಾರಾವಿಡರು ಇವರನ್ನು ಅನೇಕ ವಿಷಯಗಳಲ್ಲಿ ಹೊಲುವರು. ಶಾಮಕ ಕುಲಕ್ಕೆ ಅರಬ ದೇಶವು ಮಾತ್ರ ಸ್ಥಾನವೆಂದು ವಂಡಿತರು ಹೇಳಿವರು.

ಆರೋಗ್ಯನಿಯಾ ದೇಶದಲ್ಲಿ ಹಿಂದೆ ಒಂದು ಹಿಂದೂ ವಂಶವು ಆಳುತ್ತೆತ್ತು. ಕ್ರಿಸ್ತ ಮತ ಹುಟ್ಟಿದ ಸ್ವಲ್ಪ ಕಾಲದಲ್ಲಿ ಈ ದೇಶದವರು ಆ

ಮತವನ್ನು ಆವಲಂಬಿಸಿದರು. ಕಾನಸ್ವಾಂಟಿನೋಪಲ್ಲಿನಲ್ಲಿ ಅಳದ ಪ್ರಾಚ್ಯ ರೋಮಕ ಸಮಾಜದಲ್ಲಿ ೧೦" ಮಂದಿ ಆರೋಗ್ಯಾನಿಯಾ ಸಂಭಾಗಿದ್ದರು. ಈಗಿನ ಕಾಲದಲ್ಲಿ ಆರೋಗ್ಯಾನಿಯಾ ದೇಶದ ಉತ್ತರ ಭಾಗವನ್ನು ಮುಹ್ಯ ಕರೂ ದಕ್ಷಿಣ ಭಾಗವನ್ನು ತುರುಕರೂ ಸೇರಿಸಿಕೊಂಡಿದ್ದರು. ಈ ತುರುಕ ಆರೋಗ್ಯಾನಿಯಾದಲ್ಲಿ ಅರು ಪ್ರಾರ್ಥಿಗಳೂ ಶ್ರೀ ಲಕ್ಷ್ಮೀ ಜನರೂ ಇದ್ದರು. ಇವ ರಲ್ಲಿ ಗ್ರಂಥ ಮಾತ್ರವೇ ಆರೋಗ್ಯಾನಿಯಾನರು; ಶ್ರೀ ಲಕ್ಷ್ಮೀ ಮಂದಿ ಕುರುದ ಕಾಲದವರು. ಕುರುದರೂ ತುರುಕರೂ ಮುಸಲಾಘಾನರೂ ಆರೋಗ್ಯಾನಿಯಾನ ರನ್ನು ಅತಿ ದ್ವೇಷದಿಂದ ಕಾಣಿತ್ತು ಆವರ ಮೇಲೆ ಸರ್ವದಾ ಅತ್ಯಾಚಾರ ಗಳನ್ನೇ ಸಗುತ್ತಿದ್ದರು. ಬಹು ಜನ ಆರೋಗ್ಯಾನಿಯಾನರು ಮೂಲ ಪ್ರಾರ್ಥಿ ವನ್ನು ಬಿಟ್ಟು ಸಿಲಿಸಿಯಾದಲ್ಲಿ ಕಾನಸ್ವಾಂಟಿನೋಪಲ್ಲಿನಲ್ಲಿ ಸ್ತೋನ ದಲ್ಲಿ ಲಕ್ಷಗಟ್ಟಲೇಯಾಗಿ ನೆಲಸಿ ಬುದ್ಧಿ ಕುಶಲತೆ ಬೇಕಾಗಿರುವ ಉದ್ದೇಶೀಗಗಳನ್ನೇ ಉಳಿ ಗ್ರಂಥಾಂಶನಲ್ಲಿ ಸರ್ವಮಾನ್ಯವಾಗಿ ವಶಪಡಿಸಿಕೊಂಡು ಜೀವಿ ಮತ್ತಿದ್ದರು.

ಗಳಳಿರಲ್ಲಿ ಮುಹ್ಯಕರು ತುರುಕ-ಆರೋಗ್ಯಾನಿಯಾನನ್ನು ಜಯಿಸಿ ಸೇರಿಸಿ ಕೊಂಡರು. ಇತರ ಐರೋಪ್ಯರು ಇದನ್ನು ಸಹಿಸದೆ, ತುರುಕರು ಈ ಪ್ರಾರ್ಥಿದಲ್ಲಿ ರಾಜಕೀಯ ಸುಧಾರಣೆಗಳನ್ನು ಕಲ್ಪಿಸಿ, ಸ್ವಾಧಿನತೆಯನ್ನು ಕೊಡ ಬೇಕೆಂದು ನಿರ್ಬಂಧಹಾಕಿ ಅದನ್ನು ಆವರಿಗೆ ಹಿಂಡಕ್ಕೆ ಕೊಡಿಸಿದರು. ಆದರೆ ಈ ಇನದಲ್ಲಿ ಕಡುವಿರೋಧವನ್ನು ಹಿಡಿದಿದ್ದ ಅಬ್ಜು ಲಹಾನಿದನು ಐರೋಪ್ಯರಾಜ್ಯಗಳ ಒತ್ತಾಯಕ್ಕೆ ಸಗ್ಗಿದೆ, ಇಲ್ಲಿ ಯಾವ ಸುಧಾರಣೆಯನ್ನೂ ಕಲ್ಪಿಸಲಿಲ್ಲ. ಬರಿಟರಾದ ಕುರುದ ಜನರನ್ನು ಇವನು ಕರಳಿಸಿ ಇವರನ್ನು ದಿನಂಪ್ರತಿ ಕೊಲ್ಲಿಸುತ್ತಿದ್ದನು. ೧೯೬೬ರಲ್ಲಿ ಕುರುದರ ಕೊಳ್ಳೆಗೆ ಸಿಕ್ಕಿ ನಷ್ಟಪಟ್ಟಿದ್ದ ಕೆಲ ಗಾರುಮಗಳ ಆರೋಗ್ಯಾನಿಯಾನ್ನು ಸರ್ಕಾರದ ಕಂದಾಯ ವನ್ನು ತೆರಲು ತಾವು ಅಸಮರ್ಥರಾಗಿದ್ದೇವೆಂದು ಕೇಳಿಕೊಂಡರು. ತುರುಕ ಸರ್ಕಾರವು ಇವರನ್ನು ಶಿಕ್ಷಿಸಲು ಸೇನೆಯನ್ನು ಕಳಿಸಿತು. ಈ ಸ್ವೀನ್ಯಾಪ್ತಾ ಸರ್ಕಾರದ ಅಧಿಕಾರಿಗಳೂ ಕುರುದರೂ ಇತರ ಮುಸಲಾಘಾನರೂ ಈ ಬದ ಜನರ ಮೇಲೆ ಬಿದ್ದು ಒಂದಂಗವಾಗಿ ನರ ಬೇಟಿಯಾಡಿ ಸಾವಿ

ರಾರು ಗ್ರಹಿಗಳನ್ನು ಸುಷ್ಟು ಸುವರಾರು ಇಲ್ಲ. ಲಕ್ಷ್ಯ ಜನ ಆರೋಗ್ಯಾನಿಯನ್ನೆ ಉನ್ನಿಸಿ ಕೊಲೆ ನಾಡಿದರು. ೧೮೦೪ರಲ್ಲಿ ಅಧಿಕಾರಕ್ಕೆ ಬಂದ ಬಾಲ-ತುರುಕ ಪಕ್ಕದವರು ತುರಾಣ ಕುಲಾಭಿವಾನಿಗಳಾಗಿದ್ದು ದರಿಂದ ಆರೋಗ್ಯಾನಿಯನ್ನರ ಜನಾಂಗಾಭಿಮಾನವನ್ನೂ ಸ್ವರಾಜ್ಯ ಕಾಮನೆಯನ್ನೂ ಅಡಗಿಸಲು ಪ್ರಯತ್ನಪಟ್ಟರು. ೧೯೦೯ರಲ್ಲಿ ಈ ಜನರು ಮತ್ತೆ ಭಯಂಕರವಾಗಿ ಕೊಲೆ ಮಾಡಲ್ಪಟ್ಟರು. ಏರೋಪ್ರೈ ಯುದ್ಧ ಕಾಲದಲ್ಲಿ ತುರಾಣ ಸಮಷ್ಟಿ ವಾದಿಗಳು ತುರುಕ-ಆರೋಗ್ಯಾನಿಯಾ ಪ್ರಾಂತ್ಯವನ್ನು ಆರೋಗ್ಯಾನಿಯಾ ಶೂನ್ಯವಾಗಿ ಮಾಡಿ ತುರಾಣ ಖಂಡಕ್ಕೆ ಸೇರಿಸಿಕೊಳ್ಳಲು ಬಗೆದು ಲಕ್ಷ್ಯಾಂತರ ಮಂದಿಯನ್ನು ಕೊಂಡು ಗಡಿಪಾರು ಮಾಡಿದರು. ತುಕ್ಕಿಯ ಇತರ ಕಡೆ ಇದ್ದ ಆರೋಗ್ಯಾನಿಯಾನು ನಹ ಮುಂದೆ ಮುಸ್ತಫಾ ಕಮಾಲನಿಂದ ಗಡಿಪಾರು ಮಾಡಲ್ಪಟ್ಟರು. ಸಿಲೀಸಿಯದಲ್ಲಿದ್ದವರು ಸಿರಿಯಾಕ್ಕೆ ಓಡಿಕೊಂಡಿ ಪ್ರಜೆಗಳಾದರು.

ಏರೋಪ್ರೈ ಯುದ್ಧವು ಮುಗಿಯುವ ವೇಳಿಗೆ ಮುಹ್ಯಕಾರೋಗ್ಯಾನಿಯನ್ನು ಸ್ವತಂತ್ರ ಅರಾಜಕ ರಾಜ್ಯವಾಗಿದ್ದಿತು. ಪಾರೀಸನ ಸಂಧಿಸಭೆಯಲ್ಲಿ ಆರೋಗ್ಯಾನಿಯನ್ನರು, ಮುಹ್ಯಕ, ತುರುಕ, ಇರಾಣ ರಾಜ್ಯಗಳಲ್ಲಿ ಲೀನವಾಗಿ ಹೊಗಿದ್ದ ತಮ್ಮ ದೇಶದ ಮೂರು ವಿಭಾಗಗಳನ್ನೂ ಒಂದು ಗೂಡಿಸಿ ಬಾಕು, ತ್ರಿಬಿಜಾಂದ (Trebizond), ಬಾತುಮ್ (Batum) ಎಂಬ ರೇವು ನಗರಗಳ ಸಮೇತ ಒಂದು ಸ್ವತಂತ್ರ ರಾಜ್ಯವಾಗಿ ಕಲ್ಪಿಸಿ ಕೊಡಬೇಕೆಂದು ಅವೇಕ್ಷಿಸಿದರು. ಅಮೇರಿಕದ ವಿಲ್ಸನ್ನನು ಇಡಕ್ಕೆ ಒಪ್ಪಿದ್ದನು. ಆದಕೆ ಕಾರ್ಯತಃ ಇದು ಸಾಧ್ಯವಾಗುವ ಹಾಗೆ ಇರಲಿಲ್ಲ. ಈ ಮೂರು ರೇವು ನಗರಗಳಲ್ಲಿ ಅವುಗಳ ಸುತ್ತು ಮುತ್ತಲ ಪ್ರದೇಶಗಳಲ್ಲಿ ಒಂದು ಆರೋಗ್ಯಾನಿಯಾ ಸಿಳ್ಳೆಯೂ ಇರಲಿಲ್ಲ. ಮುಹ್ಯಕಾರೋಗ್ಯಾನಿಯನ್ನರು ಚೋಲಷೈವಿಕರೊಡನೆ ಸೇರಿಕೊಂಡು ಅಸರ ಬೈಜಾನಿಯರನ್ನು ನರಬೇಟಿಯಾಡಿದ್ದರು. ಇವರಿಗೆ ಪ್ರಭುತ್ವ ದೊರೆತರೆ ತಮ್ಮ ಸೇಡು ಶೀರಿಸಿಕೊಳ್ಳುವುದೆ ಬಿಡರೆಂದು ಹೇದರಿ ಈ ಭಾಗಗಳ ಮುಸಲ್ಮಾನರೆಲ್ಲರೂ ಆದನ್ನು ವಿರೋಧಿಸಿದರು. ತುರುಕ-ಆರೋಗ್ಯಾನಿಯಾದಲ್ಲಿ ಮುಸಲ್ಮಾನರು ಈ ಜ್

ರಿಗೆ ಹತ್ತು ಮಡಿ ಅಧಿಕವಾಗಿದ್ದ ದರಿಂದ ಪರಸಹಾಯ ವಿಲ್ಲದೆ ಆ ಪಾರಂಶ್ಲ ವನ್ನು ಇವರು ದಕ್ಕಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಜನರಿಗೆ ಪಾಲಕ ರಾಗಿ ನಿಂತು ಜನ ಧನ ಸಹಾಯ ಮಾಡಿ ಉದ್ಘಾರ ಮಾಡುವ ಕೆಲಸಕ್ಕೆ ಅಮೇರಿಕದವರೂ ಬ್ರಿಟಿಷರೂ ಫ್ರೆಂಚರೂ ಹಿಂಜರಿದರು. ನಾವೇ ದೇಶದವರನ್ನು ಹೀಗೆ ಮಾಡಲು ಪಾರಧಿಸಿದ್ದ ಕ್ಷೇತ್ರವರೂ ತಿರಸ್ಯಾರಿಸಿದರು. ಈ ಮಧ್ಯೆ ಕರ್ಮಾಣ್ಡೂ ಬೋಲಿಸೆವಿಕರೂ ತಮ್ಮ ತಮ್ಮ ಭಾಗಗಳ ಆರ್ಥಿಕಸಿಯಾ ಪಾರಂಶ್ಲಗಳನ್ನು ಜಯಿಸಿ, ಸ್ನೇಹ ಸಂಧಿ ಮಾಡಿ ಕೊಂಡದ್ದಿಂದ ಉಭಯ ಪಾರಂಶ್ಲಗಳೂ ಒಂದಾಗಿ ಸೇರುವ ಸಂಭವವು ತಪ್ಪಿ ಹೊಯಿತು. ಶುರುಕೆ ಆರ್ಥಿಕಸಿಯಾದ ಹತ್ತಿಷ್ಟೆರು ಅರಾಜಕ ರಾಜ್ಯವಾಗಿದ್ದ ಮುಸ್ಲಿಂಕಾರ್ಮಾನಿಯಕ್ಕೆ ಹೊಗಿ ಸೇರಿಕೊಂಡರು. ಅಖಿಲ ಆರ್ಥಿಕಸಿಯನರೂ ಒಂದು ಜನಾಂಗ ರಾಜ್ಯವಾಗಿ ಸೇರಿ ಅಭಿವೃದ್ಧಿಪಡಿಯುವ ಭಾಗ್ಯವು ಈ ಜನರಿಗೆ ಲಭಿಸಿದೆ ಹೊಯಿತು.

### (೨) ಅರಬಸ್ಥಾನ.

ಈ ದೇಶವು ಸುಮಾರು ೮೨ ಲಕ್ಷ ಜಡರ ಮೈಲು ವಿಸ್ತೀರ್ಣವನ್ನು ೬೦ ಲಕ್ಷ ಜನಸಂಖ್ಯೆಯನ್ನೂ ಪಡೆದಿದೆ. ದೇಶದ ಒಳಭಾಗವು ಅಗಮ್ಯವಾದ ಮರಳಾಡು. ನೀರು ವಸತಿ ಇರತಕ್ಕ ಕಡೆ ನೂರಾರು ಮೈಲುಗಳ ಅಂತರದಲ್ಲಿ ಕೆಲ ಉರುಗಳು ಇವೆ. ಮರಳುಗಾಡಿನಲ್ಲಿ ಹಕ್ಕೆ ಹಕ್ಕುಲಾಗಿ ಜೀವಿಸುತ್ತಿರುವ ಅರಬರು ಶುದ್ಧವಾಗಿ ಸ್ವಾವಲಂಬಿಗಳಾಗಿರುವರು. ಆವರಿಗೆ ಸಕಾರದ ಪ್ರಯೋಜನ ಕಡಿಮೆ. ಸಕಾರವು ಆವರನ್ನು ಶಾಸನ ಮಾಡುವುದೂ ಕಷ್ಟ. ಆದ್ದರಿಂದ ಈ ಜನರು ಆತ್ಮಂತ ಸ್ವಾತಂತ್ರ್ಯ ಪ್ರಯೋಗ್ಯ ಯುದ್ಧಕ್ಕೆ ಹಿಂದೆ ಇಲ್ಲಿ ಓ ಸ್ವತಂತ್ರ ರಾಜ್ಯಗಳೂ ಜಾರಿಗೆ ಆದ್ದರಿಂದ ರಾಜ್ಯಗಳೂ ಇದ್ದವು. ಏಷನ್ ಪಾರಂಶ್ಲವೂ ಇಗುಹ್ತಕ್ಕೆ ಮಗ್ಗಲು ದೇಶವೂ ಬ್ರಿಟಿಷರಿಗೆ ಸೇರಿದ್ದವು. ಮಕ್ಕಾಮದೀನ ಗಳಿರುವ ದೇಶಾನ ರಾಜ್ಯವೂ, ಅಸೀರ ರಾಜ್ಯವೂ, ಸನ ಆಧವಾ ಲೋಮೆನ್ ರಾಜ್ಯವೂ ತುರುಳಬಗ ಅಧಿಕಾರಿಗಳಿಂದ ಇದ್ದವು.

ಈ ದೇಶಕ್ಕೆ ಸಂಬಂಧಪಟ್ಟ ವಾಹಬಿಗಳ ವಿಜೃಂಭಣಿ, ಅರಬರ ಜನಾಂಗಾಭಿವಾನ, ಬಾಲ-ಆರಬ ಚೆಳವಳಿ, ಸ್ವಾತಂತ್ರ್ಯಯುದ್ಧ, ವಿರೋಧೀರ ವೋಸ, ಅರಬಜನಮಂಡಲಸಮಿಷಿ ಚೆಳವಳಿ, ಆರಬರ ಸ್ವರಾಜ್ಯ ಚೆಳವಳಿ ಇವೇ ವೋದಲಾದ ಅಂಶಗಳನ್ನು ಹಿಂದೆಯೇ ವಿವರಿಸಿದೆ. ಬ್ರಿಟಿಷರ ಸಹಾಯದಿಂದ ಮತ್ತೊಂದು ಪ್ರಾಧಿಕಾರ ಮತ್ತು ಸ್ವಾತಂತ್ರ್ಯ ಪ್ರಾಧಿಕಾರ ಮತ್ತು ಜೋಡಾಗಿ ರಾಜ್ಯಗಳಿಗೂ ರಾಜರಾದರು.

ಅರಬಸ್ಥಾನದಲ್ಲಿ ಬ್ರಿಟಿಷರ ಪ್ರಾಬಲ್ಯವನ್ನು ಉಡುಗಿಸಿದ ಖ್ಯಾತಿಯು ನೆಚಿತ ರಾಜ್ಯದ ಸುಲ್ತಾನ ವಾಹಬಿ ಮತಾಗ್ರೇಷರ ಅಬ್ದುಲ್ ಅಜ್ಜೊ ಇಬಿನ್ ಸೈಯ್ಯದನಿಗೆ ಸೇರುವುದು. ವಿರೋಧೀ ಯುದ್ಧಕಾಲದಲ್ಲಿ ಈ ಸಾಹಸಿಯು ತಮಗೆ ವಿರೋಧವಾಗಿ ಕೆಲಸ ಮಾಡಿರಲು ಬ್ರಿಟಿಷರು ಇವನಿಗೆ ವರ್ಷಂಪ್ರತಿ ಸ್ವಲ್ಪ ಹಣ ಕೊಡಲಾರಂಭಿಸಿದರು. ಇಬಿನ್ ಸೈಯ್ಯದನು ಈ ಹಣದ ಸಹಾಯದಿಂದ ಬಲವಾದ ಸೇನೆಯನ್ನು ಕಟ್ಟಿ ತನ್ನ ಅಕ್ಷಪಕ್ಕುದ ಪರ್ವತ, ಹೈಲ, ಜೂಫ್, ಅತ್ಯಾಹನ ವೋದಲಾದ ರಾಜ್ಯಗಳನ್ನೆಲ್ಲ ಜಯಿಸಿದನು.

ತುರುಕೆರು ಗ್ರಾಮಲ್ಲಿ ಖಿಲಾಫತ್ತನ್ನು ವೆಚಾ ಮಾಡಿದಾಗ ಹೆಚ್ಚಿನ ಹುಸೇನನು ಬ್ರಿಟಿಷರ ಸಹಾಯದಿಂದ ಖಲೀಫನೆಂಬ ಬಿಂದುವನ್ನು ವಹಿಸಿದನು. ಆದರೆ ಮುಸಲ್ಮಾನ ಲೋಕವೆಲ್ಲವೂ ಇದನ್ನು ವಿರೋಧಿಸಿದ್ದರಿಂದ ಬ್ರಿಟಿಷರು ತಟಿಸ್ತಿರುತ್ತಾಗಿ ಇವನ ಕೈಬಿಟ್ಟಿರು. ಬ್ರಿಟಿಷರು ಲಂಚ ಪಗುದಿಯನ್ನು ತಪ್ಪಿಸಿದ್ದರಿಂದ ಸಮಯ ಕಾಯುತ್ತಿದ್ದ ಇಬಿನ್ ಸೈಯ್ಯದನು ಹೆಚ್ಚಾನನ್ನು ಮುತ್ತಿ ಜಯಿಸಿ ಹುಸೇನನ ವಂಶದವನ್ನು ಓಡಿಸಿ (ಗ್ರಾಮ) ತಾನು ಮತ್ತೊಂದಲ್ಲಿ ಅಧ್ಯ ಆರಬ ದೇಶಕ್ಕೆ ರಾಜನಾಗಿ ಪಟ್ಟಿದರಿಸಿದನು. ಗ್ರಾಮಲ್ಲಿ ಅಸಿರದ ಅವೊರನು ಇವನ ಸಾಮಂತನಾದನು. ದೇಶದ ಹೆಲವು ಜನಗಳು ಇವನ ಆಧಿವರ್ತ್ಯವನ್ನು ಅಂಗೀಕರಿಸಿದವು. ಆದರೆ ಸನಾ ರಾಜ್ಯದ ಇವಾಮನು ಮಾತ್ರ ಇಟಲಿಯವರೊಡನೆಯೂ ಬೊಲಷೆನಿಕರೊಡನೆಯೂ ಸಂಧಿಮಾಡಿಕೊಂಡು ಬ್ರಿಟಿಷರಿಗಾಗಲಿ

ಇಬಿನಾ ಸೈಯ್ಯದನಿಗಾಗಲಿ ಬಗ್ಗೆದೆ ಸ್ವತಂತ್ರನಾಗಿರುವನು. ಬಿಟ್ಟೆನರು ಇಬಿನಾ ಸೈಯ್ಯದನ ಮೈತ್ರಿಯನ್ನು ಸಂಪಾದಿಸಲು ಮೂರುವರ್ಷಕಾಲ ಕಷ್ಟಪಟ್ಟು ಕಡೆಗೆ ಅವನೆ ಸಂಪೂರ್ಣ ಸ್ವತಂತ್ರ್ಯವನ್ನು ಒಪ್ಪಿ ಸಂಧಿ ಮಾಡಿಕೊಂಡರು. ಅರಬ ದೇಶವನ್ನೆಲ್ಲ ಒಂದು ಸಂಯುಕ್ತ ರಾಜ್ಯವಾಗಿ ಮಾಡಬೇಕೆಂದು ಇಬಿನಾ ಸೈಯ್ಯದನು ಸಾಹಸಪಡುತ್ತಿರುವನು.

ತನ್ನ ಬೆಂಗಾಡು ರಾಜ್ಯದಲ್ಲಿ ಮಕ್ಕಾಯಾತ್ರೀಯೇ ಮುಖ್ಯ ವರಮಾನ ಮೂಲವೆಂದರಿತು ಇಬಿನಾ ಸೈಯ್ಯದನು ಈ ಯಾತ್ರಾ-ವ್ಯಾಪಾರಕ್ಕೆ ಬಹಳ ಪ್ರೋತ್ಸಾಹ ಕೊಡುತ್ತಿರುವನು. ಸರ್ವಸ್ವತವಾದ ಯಾತ್ರಾಸೌಕರ್ಯಗಳನ್ನು ಕಲ್ಪಿಸಲು ಇಂಡರಲ್ಲಿ ಮಕ್ಕಾದಲ್ಲಿ ಅಖಿಲ ಸುನ್ನಿಜನರ ಪರಿಷತ್ತೊಂದು ಸೇರಿದ್ದಿತು. ಇದಕ್ಕೆ ಬಂದಿದ್ದ ಪಾಶ್ಚಾತ್ಯ ವಿದ್ಯಾಸಂಪನ್ನು ರಾಗಿದ್ದ ಕೆಲ ಇಗುಹ್ತ ದೇಶದ ಪ್ರತಿನಿಧಿಗಳು ಮಸೀತಿಗೆ ಹತ್ತಿರವಾಗಿ ಜುಟ್ಟಾ ಸೇದಿದರೆಂದು ವಾಹಬಿ ಜನಗಳು ಆಪಮಾನಿಸಿ ಗಲಭಿ ಹಚ್ಚಿದ್ದ ರಿಂದ ಇಗುಹ್ತರು ಕುದ್ರಾರಾಗಿ ಇಲ್ಲಿಗೆ ಯಾತ್ರೆ ಬರುವುದನ್ನು ನಿಲ್ಲಿಸಿದರು. ಆದರೆ ಇಬಿನಾ ಸೈಯ್ಯದನು ಕ್ರಮವಾಗಿ ಈಚೆಗೆ ಇಗುಹ್ತರ ಕೋವವನ್ನು ಶಾಂತ ಮಾಡಿರುವನು. ವಾಹಬಿ ರಾಜ್ಯಭಾರವು ಇತರ ದೇಶಗಳ ಮುಸ್ಲಿಂರಲ್ಲಿ ಕೊಡಿದ್ದ ಪರಿಷತ್ತಿಗೆ ಈ ವಾಹಬಿ ಪಕ್ಷದವರು ಸೇರಿರಲಿಲ್ಲ.

### (ಇ) ಇರಾಕ ದೇಶ.

ಈ ದೇಶದಲ್ಲಿ ನದಿಯ ಮಧ್ಯಪ್ರದೇಶದಲ್ಲಿ ಅರಬ ಸಂತಾನರೂ ಅದಕ್ಕೆ ಉತ್ತರ ಮತ್ತು ಪೂರ್ವ ದಿಕ್ಕಿನ ಗಡಿಸೀಮೆಯಲ್ಲಿ ಕುರುದರೂ ಇರುವರು. ದೇಶದಲ್ಲಿ ಜೂದರೂ ಕ್ರಿಸ್ತರೂ ಹೇರಳವಾಗಿ ಗೋಚರಿಸುವರು. ಶ್ರೀ. ಪೂ. ೫೦೦೦ ವರ್ಷಕ್ಕೆ ಹಿಂದೆಯೇ ಈ ನದಿಗಳಿಗೆ ಅಡ್ಡಕಟ್ಟಿಹಾಕಿ ದೂಡ್‍ಡ ನೀರಾವರಿಯ ಕೆಲಸಗಳನ್ನು ಕಲ್ಪಿಸಿಕೊಂಡಿದ್ದು ದರಿಂದ ಈ ದೇಶವು ಲೋಕದ ಸಂದರ್ಭವನವೆಂದು ಚೈಬಲಿನಲ್ಲಿ ಪ್ರಸಿದ್ಧಿಪಡೆದಿತ್ತು. ಈ ನೀರಾವರಿಯ ಕಟ್ಟಡಗಳು ಕಾಲಾನುಕಾಲದಲ್ಲಿ ಸಂಪೂರ್ಣವಾಗಿ ಹಾಳಾಗಿ ಹೊಗಿ ಈ ದೇಶವು ಬೆಂಗಾಡಾಗಿತ್ತು. ಇಲ್ಲಿನ ಅರಬ ಸಂತಾನರು

ಪಾಶುಪಾಲ್ಯದಿಂದ ಕಷ್ಟಜೀವನ ಮಾಡುತ್ತಿದ್ದರು. ಷಿಯಾ ಮುಸಲ್ಮಾನೆ ರಿಗೆ ಪುಣ್ಯಪೇತ್ರಗಳಾದ ನೆಜಾಹಾ, ಕರ್ಬೆಲ, ಸಮರ, ಕಾಧಿಮಿಂ ಎಂಬ ಸ್ಥಳಗಳು ಈ ದೇಶದಲ್ಲಿದ್ದವು. ಇಲ್ಲಿಗೆ ವರ್ಷಕ್ಕೆ ಲಕ್ಷಾಂತರ ಷಿಯಾ ಯಾತ್ರಿಕರು ಒಂದುಹೋಗುತ್ತಿದುವರು. ಈ ಸ್ಥಳಗಳಲ್ಲಿ ಷಿಯಾ ಜನರ ರಾಜ್ಯವಾದ ಇರಾಣವು ಅತ್ಯಂತ ಪ್ರಾಬಲ್ಯವನ್ನು ಪಡೆದಿತ್ತು. ಇರಾಕದ ಉತ್ತರ ಭಾಗದಲ್ಲಿರುವ ಮಸುಲ (Mosul) ಪ್ರಾಂತ್ಯದಲ್ಲಿ ಇಲ್ಲಕ್ಕೆ ಕುರುದರೂ, ಅ ಲಕ್ಷ್ಯ ಅರಬರೂ, ೨೦ ಸಾವಿರ ತುರುಕರೂ, ೬೦ ಸಾವಿರ ಕೃಸ್ತರೂ ಇದ್ದರು. ಇರಾಕದಲ್ಲಿ ಈ ಪ್ರಾಂತ್ಯ ಒಂದರಲ್ಲಿ ಮಾತ್ರವೇ ಆಹಾರಧಾನ್ಯವು ಬೆಳೆಯುತ್ತಿತ್ತು. ಇರಾಕದ ನದಿಗಳ ಜಲಾಶಯವು ಈ ಪ್ರಾಂತ್ಯದಲ್ಲಿದ್ದ ತಾದ್ರಿಂದ ಇದು ಪರಹಸ್ತಗತವಾದರೆ ಇರಾಕಿನಲ್ಲಿ ನೀರಾವರಿಯ ಕೆಲಸವಾವುದನ್ನೂ ಏರ್ಜಿಸಲಾಗುತ್ತಿರಲಿಲ್ಲ. ಈ ಪ್ರಾಂತ್ಯದಲ್ಲಿ ಕಲ್ಲಣಿ ಸಹ ಸಮೃದ್ಧಿಯಾಗಿ ದೊರೆಯುತ್ತಿದ್ದ ದರಿಂದ ಇರಾಕಿನ ಉಚ್ಚಾರಯುಕ್ತಿ ಈ ಪ್ರಾಂತ್ಯವು ಅತ್ಯಗತ್ಯ ಬೇಕಾಗಿತ್ತು.

ಇರಾಣ ಸಮುದ್ರಕೆಲ್ಲಿಯೆ ತಮ್ಮ ಕಲ್ಲಣಿಯ ಕೈಗಾರಿಕೆಯನ್ನು ಸಂರಕ್ಷಿಸುವ ಸಲುವಾಗಿ, ಬ್ರಿಟಿಷರು ತಮ್ಮ ಮಾತಿಗೆ ಮಿರಿ ಇರಾಕನ್ನು ಆಕ್ರಮಿಸಿ, ಇತ್ತಂತೆಯು ಎಪ್ರೆಲಿನಲ್ಲಿ ಅದರ ಪಾಲನಾ ಧಿಕಾರವನ್ನು ಪಡೆದರು. ಅಲ್ಲಿನ ಶಾಬರು ರೇಗಿ ಭಯಂಕರವಾಗಿ ದಂಗೆಯಿಬ್ಬಿಸಿದರು. ಬ್ರಿಟಿಷರಿಗೆ ಆದನ್ನುಡಿಗಿಸಲು ಲಕ್ಷ್ಯ ಸ್ನೇಹಿತ್ಯವೂ ಇರಿಸಿ ರೂಪಾಯಿಗಳೂ ಬೇಕಾದವು. ಈ ದೇಶದ ಸ್ವರಾಜ್ಯ ಪಕ್ಷದವರು ರಾಜನೆನ್ನಾಗಿ ವಾಡಬೇಕೆಂದು ಇದ್ದ ಸ್ವೇಯದ ತಾಲೀಬ್ ಎಂಬ ಮುಖಿಂಡನನ್ನು ಬ್ರಿಟಿಷರು ಸಿಂಹಳದ್ವೀಪಕ್ಕೆ ಗಡಿಪಾರು ಮಾಡಿ ಕರ್ಣಹಿಸಿ, ಮತ್ತೊಂದೇ ಹುಸೇನನ ಎರಡನೆಯು ಮಗನಾಾ ಘೈಜಾಲ್ನನನ್ನು ರಾಜನೆನ್ನಾಗಿ ಮಾಡಿ, ಒಂದು ಸಂಧಿಯನ್ನು ವಿಧಿಸಿ, ಮಜ್ಜಲೀಸ್ ಎಂಬ ಹೆಸರುಳ್ಳ ಒಂದು ಶಾಸನ ಸಭೆಯನ್ನು ಕಲ್ಪಿಸಿದರು. ಇರಾಕರು ಸ್ವರಾಜ್ಯಕಾಂಗಿ ಇತ್ತಂತರವರಿಗೂ ಪದೆ ನಡೆ ದಂಗಿಯೇಳುತ್ತ ಈ ಸಾಧಿಯನ್ನು ತಿರಸ್ತರಿಸಿ ಚೆಳವಳಿ ನಡೆಸಿದರು. ಈ ಮಧ್ಯ ಮುಸ್ತಫಾ ಕಮಾಲನು ಇರಾಕಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಮಸುಲ ಪ್ರಾಂತ್ಯವನ್ನು ಏನು ಮಾಡಿದರೂ

ಬಿಟ್ಟುಕೊಡುವುದಿಲ್ಲವೆಂದು ಹರಹಿಡಿದು, ಇರಾಕದ ಮೇಲೆ ಕುರುದೆರನ್ನು ತೆರಳಿಸಿ, ಆ ಪ್ರಾರ್ಥ್ಯದ ಕ್ರಿಸ್ತರನ್ನು ಲಿ ಇರಾಕಕ್ಕೆ ಓಡಿಸಿ ಗಲಭೆಹಚ್ಚಿದನು. ಇರಾಕಿನ ಪಾಲನೆಯು ತುಂಬಾ ವ್ರಯಕರವಾಗಿ ಬಿಟ್ಟುದ್ದು ದರಿಂದ, ಬ್ರಿಟಿಷರು ತುರುಕರೂಡನೆ ಲಾಭಕರವಾಗಿ ಸಂಧಿ ಮಾಡಿಕೊಂಡು ಇರಾಕ ವನ್ನು ಬಿಟ್ಟುಕೋಗಬೇಕೆಂದು ಇಂಗ್ಲೆಂಡಿನಲ್ಲಿ ಸರ್ವತ್ರ ಚಳವಳಿ ಹಾಟ್ಪಡಿತು. ಆಗ ಇರಾಕಿನ ಬ್ರಿಟಿಷ ಗವ್ನರೆನ್‌ರನು, ಬ್ರಿಟಿಷರು ವಿಧಿಸಿದ್ದ ಸಂಧಿಯನ್ನು ಇರಾಕರ ಶಾಸನ ಸಭೆಯು ಒಡನೆಯೇ ಒಪ್ಪಿದ್ದರೆ, ತಾನು ಬ್ರಿಟಿಷ ಸೇನೆ ಮತ್ತು ನೊಕರ ವರ್ಗ ಸಮೀತ ಇರಾಕವನ್ನು ಪರಿಶ್ಯಿಜಿಸಿ ಹೊರಟುಹೋಗುವುದಾಗಿ ಹೆದರಿಸಿದನು. ಬ್ರಿಟಿಷರ ಸಹಾಯವಿಲ್ಲದೆ ಮುಸುಲನ್ನು ಪಡೆಯುವುದು ದುರ್ಭವವೆಂದೂ ಅವರು ಬಿಟ್ಟುಹೋದರೆ ತಾವು ತುರುಕರ ಬಾಯಿಗೆ ತುತ್ತಾಗುವುಂಟು ಸಿದ್ಧವೆಂದೂ ಇರಾಕರು ಹೆದರಿ ಗ್ರಾಂಲರಲ್ಲಿ ಬ್ರಿಟಿಷರೂಡನೆ ಸಂಧಿಯನ್ನು ಒಪ್ಪಿಕೊಂಡು. ಇರಾಕರು ಬ್ರಿಟಿಷರ ಪಾಲನೆಯನ್ನು ಮರಳಿ ಅ ವರ್ಫಕಾಲಕ್ಕೆ ಹೆಚ್ಚಿಸಿಕೊಂಡು ಹೊಸ ಸಂಧಿಮಾಡಿಕೊಳ್ಳುವುದಾದರೆ ಮನುಲವು ಆವರಿಗೆ ಸೇರತಕ್ಕ ದ್ದೀಂದು ಸರ್ವಜನಾಂಗಮಂಡಲಿಯು ತೀಮಾರ್ಕನಿಸಿತು. ತುರುಕರು ಇದನ್ನು ಒಪ್ಪಲಿಲ್ಲ. ಆಗ ಬ್ರಿಟಿಷರು ಶಂತರ್ದಿಂದ ಇಟಲಿಯವರನ್ನು ತುರುಕರ ಮೇಲೆ ಕೆರಳಿಸಿ ಬಿಡಲು, ತುರುಕರು ಯತ್ನವಿಲ್ಲದೆ. ಮನುಲ ಪ್ರಾರ್ಥ್ಯದ ಎಣ್ಣೆಯ ಲಾಭದಲ್ಲಿ ದಶಾಂಶವನ್ನು ಪಡೆಯುವುದಕ್ಕೆ ಪ್ರತಿಯಾಗಿ ಆ ಪ್ರಾರ್ಥ್ಯವನ್ನು ಇರಾಕಕ್ಕೆ ಬಿಟ್ಟುಕೊಟ್ಟು ಸಂಧಿ ಮಾಡಿಕೊಂಡರು. (೧೯೭೬).

ಇರಾಕರು ಅನ್ಯರ ಪಾಲನೆ ಇಲ್ಲದೆ ಸ್ವತಂತ್ರವಾಗಿ ಆತ್ಮಸಂರಕ್ಷಣೆ ಮಾಡಿಕೊಳ್ಳಲಾರೆಂದು ಸರ್ವಜನಾಂಗಮಂಡಲಿಯು ಬ್ರಿಟಿಷರ ಪಾಲನಾಧಿಕಾರ ಕಾಲವನ್ನು ಹೆಚ್ಚಿಸಿದ್ದಿತ್ತವೆ. ಈ ಅಪವಾದವನ್ನು ಹೋಗಲಾಡಿಸಿಕೊಳ್ಳಲು ಗ್ರಾಂಲರಲ್ಲಿ ಇರಾಕ ಮಂತ್ರಿಮಂಡಲದವರು ತಮ್ಮ ದೇಶದಲ್ಲಿ ಸಾರ್ವತ್ರಿಕ ನಿರ್ಬಂಧ ಸ್ವೇಂಧಕ್ರಮವನ್ನು ತರಲು ಯೋಜಿಸಿದರು. ದೇಶದಲ್ಲಿ ಇದಕ್ಕೆ ವರೋಧವಾಗಿ ಹಾಹಾಕಾರ ಹುಟ್ಟಿ ಈ ಮಂತ್ರಿಗಳು ಅಧಿಕಾರವನ್ನು ಕಳೆದುಕೊಂಡರು.

ಬ್ರಿಟಿಷರೊಡನೆ ಹುಟ್ಟಿದ ಹೊಸ ಸಂಧಿಯು (೧೯೭೧) ಇರಾಕ್ ದೇಶವು ಬ್ರಿಟಿಷರ ಪಾಲನಾಧಿಕಾರಕ್ಕೆನ್ನಿಳವಟ್ಟೆ ಸ್ವತಂತ್ರ ರಾಜ್ಯವೆಂದು ಸಾರಿತು. ಬ್ರಿಟಿಷರ ಪಾಲನೆಯು ಕೇವಲ ನಾಮತಃ ಇರಬೇಕೆಂದು ಬಹುಸುತ್ತಿದ್ದ ಇರಾಕರ ಸ್ವರಾಜ್ಯ ಪಕ್ಷದವರು ಈ ಸಂಧಿಯನ್ನು ವಿರೋಧಿಸಿದರು. ಕೆಲ ಮಂತ್ರಿಗಳು ಈ ಸಂಧಿಗೆ ಒಪ್ಪದೆ ಕೆಲಸ ಬಿಟ್ಟಿರು. ಶಾಸನ ಸಭೆಯು ಇದಕ್ಕೆ ವಿರೋಧವಾಗಿದ್ದ ದರಿಂದ ಸಮಾವೇಶವಾದೂಡನೆಯೇ:೧ ಮುಂದಕ್ಕೆ ತಳ್ಳುಲ್ಪಟ್ಟಿತು. ಹೊಸ ಮಂತ್ರಿಮಂಡಲವೂ ವಿರೋಧಿಸಿ ಕೆಲಸ ಬಿಟ್ಟಿತು. (೧೯೭೮). ಬ್ರಿಟಿಷರು ತಮ್ಮ ಮಾತು ಕೇಳತಕ್ಕವರಿಗೆ ಮಂತ್ರಿಪದವಿಯನ್ನು ಕೊಟ್ಟಿರು. ಆವರು ತಾವು ಏನೂ ಮಾಡಲಾಗದೆ ಕೆಲಸ ಬಿಡಬೇಕಾಯಿತಲ್ಲಿದೆ, ಬ್ರಿಟಿಷರು ಈ ಸಂಧಿಯನ್ನು ನಿರಾಕರಿಸಿ ಇರಾಕರಿಗೆ ಸ್ವತಂತ್ರ್ಯವನ್ನು ವಹಿಸದಿದ್ದರೆ, ಯಾರೂ ಮಂತ್ರಿ ಕೆಲಸಕ್ಕೆ ಬಂಪುದಿಲ್ಲವೆಂದು ಇರಾಕ ಮುಖಿಯರು ಹಠಹಿಡಿದರು. (೧೯೭೯). ಆಗ ಬ್ರಿಟಿಷರು ಇರಾಕರಿಗೆ ಇಂಜಿಎಲ್ಲಿ ಸರ್ವಜನಾಂಗಮಂಡಲಿಯು ಸದಸ್ಯತ್ವವನ್ನು ಕೊಡಿಸುವುದಾಗಿ ಭರವಸೆ ಕೊಟ್ಟಿದ್ದ ರಿಂದ ದೇಶದಲ್ಲಿ ಚಳವಳಿ ಸ್ವಲ್ಪ ಶಾಂತವಾಯಿತು. ಈ ಸದಸ್ಯತ್ವವು ಹೆಸರಿನಲ್ಲಿಲ್ಲದೆ ಸರಿಯಾಗಿ ನಡೆದರೆ ಬ್ರಿಟಿಷರ ಪಾಲನಾಧಿಕಾರವು ನಿವರ್ತಿತವಾಗಬೇಕಾಗುವುದು.

ಇರಾಕ ದೇಶದಲ್ಲಿ ಈಗ ರೈಲ್ಯಾಲ್ಗಳೂ ನೀರಾವರಿ ಕೆಲಸಗಳೂ ವಾಗ್ಯಪಾರವೂ ಹೆಚ್ಚುತ್ತಿವೆ. ಇಂಗ್ಲೆಂಡು-ಇಂಡಿಯಾವಿನ ವಿಮಾನ ಪ್ರಯಾಣಕ್ಕೆ ಬಗದಾದವು ಒಂದು ಮುಖ್ಯ ಕೇಂದ್ರವಾಗಿ ಪರಿಣಮಿಸಿದೆ. ಸರ್ಕಾರದಲ್ಲಿ ಇರಾಕ ನೌಕರರು ಹೆಚ್ಚುತ್ತಿರುವರು. ಇಂದಿನೀರಿಂದ ಇಂಥಿರೋಳಿಗಾಗಿ ಈ ಸರ್ಕಾರದಲ್ಲಿದ್ದ ಗಂಭೀರ ಬ್ರಿಟಿಷ ಮತ್ತು ಟೀಎಂ ಹಿಂದೂ ನೌಕರರ ಸಂಖ್ಯೆಯು ಕ್ರಮವಾಗಿ ೩೦೪ ಮತ್ತು ೬೦೦ಕ್ಕೆ ಇಳಿದಿದೆ.

### (೪) ಸಿರಿಯಾ ದೇಶ.

ಸಿರಿಯಾ ದೇಶದ ತೀರ ಪ್ರದೇಶವನ್ನು ಒಂದು ಪರ್ವತಮಾಲೆಯು ಉಳಿದ ಭಾಗದಿಂದ ವಿಭಾಗಿಸುವುದು. ತೀರದ ದ್ವಿಷಾಧ್ರವು ಲಿಬನಾನ್ (Lebanon) ಎಂಬ ಹೆಸರು ಪಡೆದಿದೆ. ಇದರ ಜನರು ಕೃಸ್ತರು. ಆವರು ಸಾನಿರ ಪರಿಷಾರಗಳಿಂದಿಂದೂ ಫ್ರಾಂಚರ ಪ್ರೋಫೆಸ್ಯನ್ಸ್ ಪಡೆದಿ

ದ್ದರು. ತೀರದ ಉತ್ತರಾಧಿಕ್ವ ಆಲಯತ (Alaouites) ಎಂಬ ಜನರ ದೇಶವಾಗಿದೆ. ಒಳದೇಶದಲ್ಲಿ ದಮಾಸ್ಕಸ್‌ಸಿನ ದ್ವಿಷಿಣಿಕ್ಕೆರುವ ಗಿರಿ ಪ್ರದೇಶವು ಹೊರಾಟ ಎಂಬ ಹೆಸರನ್ನು ಪಡೆದು, ಅತಿ ಒರಟರಾದ, ಅಲ್ಲ ದುರುಸಿ (Al Duruzi) ಎಂಬವನ ಮತಾನುಯಾಯಿಗಳಾದ ದುರುಸಿ ಅಥವಾ ದೂರ್ಸ (Druses) ಎಂಬ ಜನರ ವಾಸಭೂಮಿಯಾಗಿದೆ. ದಮಾಸ್ಕಸ್‌ಸಿನಿಂದ ಕಾಲಬ್ (Aleppo) ನಗರದ ಉತ್ತರಕ್ಕೆ ಸಿಲಿಸಿಯಾ ವರೆಗಿನ ದೇಶವು ಆರಬ ಸಂಭಾಷಿತ ಕೂಡಿ “ನಿಜಸಿರಿಯಾ” ಎನ್ನಿನದೆ. ಈ ನಾಲ್ಕು ಭಾಗಗಳ ಜನರಿಗೂ ಸ್ಪಾಲ್ಪವೂ ಪರಸ್ಪರ ಎರಡನ್ನಿಲ್ಲ ಹಾದ್ರಿಂದ ಇವರೆಲ್ಲರನ್ನೂ ಒಂದೇ ರಾಜ್ಯದ ಸರ್ಕಾರದಲ್ಲಿ ಅಡಗಿಸುವುದು ದುಸ್ವಾಧ್ಯವಾಗಿದೆ. ದೇಶದಲ್ಲಿ ಬಹುಮತವನ್ನು ಪಡೆದಿರುವ ಆರಬರು ಇತರರನ್ನು ಮೆಟ್ಟಿ ಆರಬ ರಾಜ್ಯವನ್ನು ಕಟ್ಟಿ, ಪುಲೆಸ್ತು, ಇರಾಕ್, ಆರಬ ಸ್ಥಾನ ಮೊದಲಾದ ಆರಬ ರಾಜ್ಯಗಳೊಡನೆ ಸೇರಿ ಒಂದು ಸಂಯುಕ್ತ ಆರಬ ರಾಜ್ಯವನ್ನು ಕಲ್ಪಿಸಬೇಕೆಂಬ ಸಂಕಲ್ಪದಿಂದ ಇದುವರು. ಈಗಿನ ಕಾಲದ ಆರಬ ಕುಲದವರ ಚೆಚ್ಚಿಗೆಲ್ಲಕ್ಕೂ ಸಿರಿಯವೇ ಮೂಲಸ್ಥಾನ ವಾಗಿತ್ತು.

ಫೇರಂಚರು ಸಿರಿಯಾ ಸಿಲಿಸಿಯಾ ದೇಶಗಳನ್ನು ತಮ್ಮ ಪಾಲನೆಗೆ ಪಡೆದು ಆಕ್ರಮಿಸಿಕೊಳ್ಳಲು, ಆದನ್ನು ಸಂಸದೆ, ಸಿರಿಯದ ಆರಬರು ದಮಾಸ್ಕಸ್‌ಸಿನಲ್ಲಿ ಗ್ರಾಂನೆಯ ಮಾರ್ಚಿಯಲ್ಲಿ ಅಭಿಲ-ಸಿರಿಯಾಟ ಪರಿವ ತೊಂದನ್ನು ಸೇರಿಸಿ, ತಮ್ಮ ರಾಜ್ಯದ ಸ್ವಾತಂತ್ರ್ಯವನ್ನು ಸಾರಿ, ಮತ್ತು ಪರೀಫನ ಮಗ ಫ್ರೆಂಚುಲ್ಲನನ್ನು ರಾಜನನ್ನಾಗಿ ಆರಿಸಿ ಪಟ್ಟಿಗಟ್ಟಿದರು. ದೇಶದಲ್ಲಿ ಫೇರಂಚರ ಮೇಲೆ ಎಲ್ಲಿಲೂ ದಂಗೆ ಹುಟ್ಟಿತು. ಫೇರಂಚರು ಗೌರಾದ (Gourad) ಎಂಬ ವಿಖ್ಯಾತ ಸೇನಾಪತಿಯನ್ನು ಲಕ್ಷ ಸೇನೆ ಯೋಜನೆ ಕಳಿಸಿದರು. ಆತನು ಗ್ರಾಂನೆಯ ಜೂಲೈ ತಿಂಗಳಲ್ಲಿ ದಮಾಸ್ಕಸ್‌ನ್ನು ಹಿಡಿದು ಫ್ರೆಂಚುಲ್ಲನನ್ನು ದೇಶದಿಂದ ಓಡಿಸಿ ಜನರನ್ನು ಸರ್ವತ್ರ ಶಿಕ್ಷಿಸಿ ಹೆದರಿಸಿ ಅಡಗಿಸಿದನು.

ಗೌರಾದನು ನಿಜಸಿರಿಯವನ್ನು ಎರಡು ರಾಜ್ಯವಾಗಿ ಒಡೆದು ಹಲೆಬ, ದಮಾಸ್ಕಸ್, ಹೊರಾಟ, ಲಿಬನಾನ್, ಅಲಯತ ಎಂದು ಏದು ರಾಜ್ಯಗಳನ್ನು

ಏರ್‌ಡಿಸಿದನು. ಈ ನದೆ ರಾಜ್ಯಗಳ ಪ್ರತಿನಿಧಿಗಳು ಒಂದು ಸಂಯುಕ್ತ ಸಮಿತಿಯಾಗ ಸೇರತಕ್ಕುದ್ದೆಂದು ಕಲ್ಪಿಸಿದನು. ಅದಕ್ಕೆ ಲಿಬನಾನ್ ಹಾರಾಟ ರಾಜ್ಯಗಳು ಒಪ್ಪಲಿಲ್ಲ. ಇವನು ಕಲ್ಪಿಸಿದ ರಾಜ್ಯವಿಭಾಗಗಳು ತೀರ ಅಸಮರ್ಪಕವಾಗಿದ್ದವು. ಕೃಸ್ತರಲ್ಲಿ ಪಕ್ಷಪಾತ ತೋರಿಸಿ ಲಿಬನಾನ್ ರಾಜ್ಯಕ್ಕೆ ಮಿತಿನೂರಿದಷ್ಟು ಹೆಚ್ಚು ಪ್ರದೇಶವನ್ನು ದಮೊಸ್ಸಿನ ರೇವು ನೆಗರವಾಗಿದ್ದ ಬೇರೂತ (Beyruth) ವನಾನ್ ಇವನು ಕೊಟ್ಟದ್ದಂದ ದಮೊಸ್ಸಿನ ವ್ಯಾಪಾರವೂ ಪಾರಮುಖ್ಯತೆಯೂ ನಷ್ಟವಾದವು. ಹಲೆಬ ನೆಗರದ ರೇವಾದ ತ್ರಿಫೋಲಿಯನ್ನು ಅಲಯತರಿಗೆ ಕೊಟ್ಟದ್ದರಿಂದ ಆ ನೆಗರವೂ ಕುಗ್ಗಿತು. ಸಿರಿಯದ ಸಕಲ ವೈಭವಕ್ಕೂ ಅರಬರ ಪಾರಬ ಲ್ಯಾಕ್ಕೂ ಆಕರವಾಗಿದ್ದ ಈ ನೆಗರಗಳೇರಡೂ ದ್ವೇನ್ಯವನ್ನು ಪಡೆಯಲು ಅರಬರಿಗೆ ವ್ಯಧಿಯೂ ನಷ್ಟವೂ ಉಂಟಾದವು. ನಿರಂತರವಾದ ಕಲಹ ರೋಗ ಗಳಿಂದ ಬಹು ಪ್ರಜಾಕ್ಷಯವಾಗಿ ಕ್ಷಾಮವು ಮನೆಮಾಡಿಕೊಂಡಿದ್ದುತ್ತು. ಗೌರಾದನು ನಯಮಾರ್ಗಕ್ಕೆ ಅಪರಿಚಿತನಾಗಿ ಮಾತಿಗೆ ಮುಂಚೆ ಸಿರಿಯಾಣರನ್ನು ದಂಡಿಸುತ್ತು ಆಳುತ್ತಿದ್ದನು.

ಗ್ರಾಷಿರಲ್ಲಿ ಗನ್ನನರನಾಗಿ ಬಂದ ವೇಗಾಂಡನು ನಯಮಾರ್ಗ ದಿಂದ ದೇಶವನ್ನು ಶಾಂತಿಸ್ಥಿತಿಗೆ ತಂದು, ಹಲೆಬ ದಮೊಸ್ಸನ ರಾಜ್ಯಗಳನ್ನು ಒಂದೇ ರಾಜ್ಯವಾಗಿ ಸೇರಿಸಿ ಅರಬರನ್ನು ಸಮಾಧಾನನಡಿಸಿದನು. ಆದರೆ ಗ್ರಾಷಿರಲ್ಲಿ ಫಾರಸಿನಲ್ಲಿ ಪಟ್ಟಕ್ಕೆ ಬಂದ ಇವನ ಎದುರುಕ್ಕಿಯವರು ಇವನನ್ನು ಹಿಂದಕ್ಕೆ ಕರಿಸಿಕೊಂಡು ಸರೇಯ್ (Sarail) ಎಂಬ ಪ್ರಸಿದ್ಧ ಸೇನಾಪತಿಯನ್ನು ಕಳಿಸಿದರು.

ಸರೇಯ್ನು ನಯವೆಂಬುದನ್ನೇ ಕಂಡರಿಯದ ಹತವಾದಿಯಾದ ಸೇನಾನಿಯು; ಸಾಸ್ತಿಕನಾದ್ವಿಂದ ಸಕಲ ಮತಗಳ ಮುಖಂಡರನ್ನೂ ಇವನು ಅಪಮಾನಿಸಿದನು. ಫೇರಂಚರ ಅನಾದಿಮಿಶ್ರರಾದ ಕೃಸ್ತರು ಸಹ ಅರಬರಿಇಡನೆ ಸೇರಿ ವಿರುದ್ಧಾಚರಣೆ ಪ್ರಾರಂಭಿಸಿದರು. ಇವನು ಲಿಬನಾನ್ ರಾಜ್ಯಕ್ಕೆ ಜನರಿಗೆ ಅಸ್ತಿಯನಾದ ಒಬ್ಬ ಗನ್ನನರನ್ನು ನೇಮಿಸಿದನು. ಇಲ್ಲಿನ ರಾಜ್ಯಸಭೀಯು ತನ್ನ ಅಸಮಾಧಾನವನ್ನು ಪ್ರದರ್ಶಿಸಲು ಸರೇ

ಯಲ್ಲನು ಆ ಸಭೆಯನ್ನೇ ಮುಚ್ಚಿಸಿದನು. ಇವನನ್ನು ಹಿಂದಕ್ಕೆ ಕರಿಸಿ ಕೊಳ್ಳಬೇಕೆಂದು ಕೃಸ್ತರೀಲ್ಯಾರ್ಥಿ ಫಾರಸಿಗೆ ನೋರೆಯಿಟ್ಟಿರು. ಗೌಂಗನೆಯ ಜೂಲೈ ತಿಂಗಳಲ್ಲಿ ಬೇರೂತ್ ನಗರದ ಪ್ರಜೆಗಳು ತೆರಿಗೆಗಳನ್ನು ಕಡಿಮೆ ಮಾಡಿಕೊಡುವಂತೆ ಕೇಳಿಕೊಂಡರು. ಅದಕ್ಕೆ ಉತ್ತರವಾಗಿ ಸಕಾರದವರು ಈ ಪ್ರಜೆಗಳ ಮೇಲೆ ಗುಂಡು ಹಾರಿಸಿ ಅನೇಕರನ್ನು ಕೊಲ್ಲಿಸಿದರು. ಹೂರಾ ಐದು ಗಪ್ಪನ್‌ರನಾಗಿದ್ದ ಕಾರ್ಬಿಲೆಟ್ (Carbilliet) ಎಂಬವನು ಅಲ್ಲಿನ ಜನರ ನಡೆಸುಡಿಗಳನ್ನು ರಿಯಾದ ಸರ್ವದಾ ಅವರ ಮನಸ್ಸನ್ನು ನೋರಿಯಿಸುತ್ತಿದ್ದಿರುತ್ತಾರೆ. ಇವನೆ ಹೆಂಡತಿಯು ಮಹತೆಯಿಂದ ಸಾಕುತ್ತಿದ್ದ ಬೆಕ್ಕು ಒಂದು ದಿನಸೆ ಎಲ್ಲಿಯೋ ತಪ್ಪಿಸಿಕೊಂಡು ಹೋರಿಯಿತು. ಒಡನೆಯೇ ಕಾರ್ಬಿಲೆಟನು ಅಳಿಗಂಟಿಯೋ ಅಳಿಗಂಟಿಯೋ ಅದನ್ನು ಹುಡುಕಿ ತಂದುಕೊಡದಿದ್ದರೆ ರಾಜಧಾನಿಯ ವರೀಲ್ಯಾರಿಗೂ ದಂಡ ಹಾಕುವುದಾಗಿ ಸಾರಿದನು. ಜೆಕ್ಕು ಸಿಕ್ಕಲಿಲ್ಲ. ಇವನು ಹಾಕಿದ ದಂಡವನ್ನು ಯಾರೂ ಕೊಡಲಿಲ್ಲ. ಜನರು ಇವನನ್ನು ಹಿಂದಕ್ಕೆ ಕರಿಸಿಕೊಳ್ಳುವಂತೆ ಹೇಳಲು ಒಂದು ಬಿನ್ನತ ಮಂಡಲಿಯನ್ನು ಬೇರೂತಕ್ಕೆ ಕಳುಹಿಸಿದರು. ಅದಕ್ಕೆ ಭೆಟ್ಟಿಗೆ ಅವಕಾಶ ದೊರೆಯಲಿಲ್ಲ. ಮತ್ತೊಂದು ಬಿನ್ನ ಹಮುಂಡಲಿಗೆ ಸರೇಯಲ್ಲನು ದವರಾ ಸ್ವಸಿನಲ್ಲಿ ದರ್ಶನವಿತ್ತು ಅವರ ಬಿನ್ನ ಹಮುಂಡಲಿಗೆ ತಿರಸ್ಕರಿಸಿದ್ದಲ್ಲದೆ ಅವರೆಲ್ಲ ರನ್ನು ಸೇರಿಗೆ ಹಾಕಿದನು.

ಈ ಆತ್ಮಾಜಾರೆಗಳಿಗೆ ಸಹಿಸದೆ ದುರುಸದು ಭಯಂಕರವಾಗಿ ದಂಗಿಯೆಬ್ಬಿಸಿ ತಮ್ಮ ರಾಜ್ಯದಲ್ಲಿದ್ದ ಫ್ರೆಂಚ ದಜವನ್ನು ನಾಶಮಾಡಿದರು. ಕೂಡಲೇ ಮರಳ್ಳಾದಿನ ಅರಬರೂ ದಂಗಿಯೆದ್ದರು. ಸಿರಿಯದ ಸ್ವರಾಜ್ಯವಾದಿಗಳು ಇವರೂದನೆ ಸೇರಿಕೊಂಡು ಸ್ವಾತಂತ್ರ್ಯ ಜಫವಳಿಗೆ ಪ್ರಾರಂಭಿಸಲು ದೇಶದ ಎಲ್ಲ ಭಾಗಗಳಲ್ಲಿ ಉರಿಯೆದ್ದಿರುತ್ತಾರೆ. ಇದನ್ನು ಎದುರಿಸಲು ಫ್ರೆಂಚರು ಆಪಾರವಾದ ಸೇನೆಯನ್ನು ಕಳಿಸಬೇಕಾಯಿತು. ರಾಜಧಾನಿಯಲ್ಲಿ ವಿದೇಶೀಹವು ಹರಡದಂತೆ ಮಾಡುತ್ತೀರ್ನೆಂದು ಹೊರಟು ಸರೇಯಲ್ಲನು ಹೆಲವು ಹುಬ್ಬಾಟಗಳನ್ನು ಆಡಿದನು. ದಮ್ಮಾಸ್ಕಸಿನ ಉರಬಳಿಯ ತೊಪ್ಪಿಗಳಲ್ಲಿ ಶಾಂತಿಯಿಂದ ಕೆಲಸ ಮಾಡುತ್ತಿದ್ದ ಹಲವರು ಕೆಲಸಗಾರರು ಏಕಾವರ್ಶಿ ಹಿಷಿಯಲ್ಪಟ್ಟು ವಿದೇಶೀಹಿಗಳೆಂದು ವಧಿಸಲ್ಪಟ್ಟಿರು. ಇದರಿಂದ

ಜನರು ತಪ್ತರಾಗಿ, ಉರಿಗೆ ಕಳ್ಳುತನೆದಿಂದ ಬಂದು ಸೇರಿದ್ದ ಕೆಲ ದುರು ಸರ ಸಂಗಡ ಸೇರಿ ಸ್ವಲ್ಪ ಗಾಗಳ ಮಾಡಿದರು. ಒಡನೆಯೆ ಸರೇಯ್ಲನು ಈ ನಗರದ ಮೇಲೆ, ಎಚ್ಚರಿಕೆ ಕೊಡದೆ, ವಿಮಾನಗಳಿಂದಲೂ ಶಸ್ತುರಫ (Armoured cars) ಗಳಿಂದಲೂ ತಟಾಕವ್ಯಾಹ (Tanks) ಗಳಿಂದಲೂ ಇಂಗಂಟ್ಸಿಕಾಲ ಸಿಡಿಗುಂಡುಗಳ ವರ್ಷವನ್ನು ಕರಿಸಿ ಸುಮಾರು ೧೦೦೦ ಜನರನ್ನು ಕೊಲ್ಲಿಸಿದನು. ಚರಿತ್ರಪ್ರಸಿದ್ಧವಾದ ಬೀದಿಗಳು ಕಟ್ಟಡ ಗಳೂ ಬೆಂದು ನಾಶವಾದವು. ಈ ಅತ್ಯಾಚಾರದಿಂದ ಲೋಕದಲ್ಲಿ ಲಾಲ ಹಾಹಾಕಾರ ಹುಟ್ಟಿದ್ದರಿಂದ ಫೇರಂಚರು ಸರೇಯ್ಲನನ್ನು ಹಿಂದಕ್ಕೆ ಕರಿಸಿ ಕೊಳ್ಳಬೇಕಾಯಿತು. (೧೯೭೫ ದಿಸೆಂಬರು). ದವಸ್ಪಾನ ನಗರವು ಮತ್ತೆ ಗ್ರಾಮನ್ನು ೧೦೦೦ ಜನರನ್ನೂ ಕಳೆದುಕೊಂಡಿತು. ಈ ದಂಗೆಯು ಗ್ರಾಮ ಮಧ್ಯ ಭಾಗದವರೆಗೂ ಉಪಶಮನವಾಗಲಿಲ್ಲ.

ಫೇರಂಚರು ತಮ್ಮ ಹಿಂದಲ ದಂಡನೀತಿ ಮಾರ್ಗವನ್ನು ಬಿಟ್ಟು ದೇಶದಲ್ಲಿ ಸ್ವರಾಜ್ಯವನ್ನೂ ಆಖಿಲ ಸಿರಿಯಾ ಸಂಯುಕ್ತ ರಾಜ್ಯವನ್ನೂ ಸ್ಥಾಪಿಸುವುದಾಗಿ ಸ್ವಷ್ಟವಾಗಿ ಭರವಸೆ ಕೊಟ್ಟರು. ಆದರೂ ಜನರು ಶಾಂತರಾಗಲಿಲ್ಲ. ಫೇರಂಚರಿಗೆ ಬಹಳ ಬೇಕಾಗಿದ್ದ ಲಿಬನಾನೆದವರು ಗ್ರಾಮರಲ್ಲಿ ಫೇರಂಚರು ದೇಶವನ್ನು ಬಿಟ್ಟು ಹೊಗಬೇಕೆಂದು ಚಳವಳಿ ಪಾರಂಭಿಸಿ ಅವರು ಹಾಕಿದ ತೆರಿಗೆಗಳನ್ನೆಲ್ಲ ವಿರೋಧಿಸಿದರು. ಇದರ ಗಮ್ಮನರನು ತನ್ನನ್ನು ಬೈದ ಒಂದು ಪತ್ರಿಕೆಯ ಮೇಲೆ ವ್ಯಾಜ್ಯ ತರಲು ದೇಶದ ಪ್ರಥಾನ ವರ್ಕೆಲರೆಲ್ಲರೂ ತಾವಾಗಿ ಬಂದು ಅಪರಾಧಿಯ ಪಕ್ಷವನ್ನು ವಹಿಸಿ ವ್ಯಾಜ್ಯವನ್ನು ಜಯಿಸಿದರು. ಗ್ರಾಮರಲ್ಲಿ ಸಿರಿಯಾದಲ್ಲಿ ಏರ್ಫಡಿಸಿದ ಜುನಾವಣೆಗಳು ಅಸಹಕಾರದಿಂದಲೂ ದಂಗೆಗಳಿಂದಲೂ ವಿಫಲವಾದವು. ಅಂತಿಯೋಕ ನಗರದ ಪ್ರಾಂತ್ಯದವರು ತುಡುಕ ಭಾಷೆಯ್ತ್ವಾಡುತ್ತಕ್ಕ ತಮ್ಮ ಪ್ರಾಂತ್ಯಕ್ಕೆ ಸ್ವಾಧೀನತೆಯನ್ನು ಬಯಸಿದರು. ಅರಬರೆಲ್ಲರೂ ಲಿಬನಾನ ರಾಜ್ಯವನ್ನು ಹಿಂದಲ ಗಡಿಗಳಷ್ಟಕ್ಕೆ ಇಳಿಸಬೇಕೆಂದು ಚಳವಳಿ ನಡೆಸಿದರು. ಫೇರಂಚರು ಬಹಳ ಸಾಹಸಪಟ್ಟು ಸಿರಿಯಾದಲ್ಲಿ ಒಂದು ದೇಶಿಯ ಸರ್ಕಾರವನ್ನು ಏರ್ಫಡಿಸಿದರು. ಅದರ ಮಂತ್ರಿಗಳೆಲ್ಲರೂ

ಸ್ವರಾಜ್ಯವನ್ನು ಬಹುಸಿ ಫೈಂಚರನ್ನು ವಿಶೋಧಿಸಿದರು. ತಾವು ಹೇಳಿದಂತೆ ಕೇಂದ್ರತಕ್ಷವರನ್ನು ಮಂತ್ರಗಳಾಗಿ ಮಾಡಲು ಫೈರಂಚರು ಪ್ರಯತ್ನಿಸಿ ವಿಫಲರಂದರು. ಇಂಥರಲ್ಲಿ ಸೇಂಡ್ ಒಂದು ಪ್ರಜಾಪರಿಷತ್ತು ಅಖಿಲ ಸಿರಿಯಾ ದೇಶವೂ ಪ್ರತ್ಯೇಕ ಧ್ವಜಾಂಕದಿಂದ ಕೂಡಿ, ಫೈರಂಚರ ಪಾಲನೆ ಇಲ್ಲದೆ, ಒಂದೇ ಒಂದು ಸ್ವಾತಂತ್ರ್ಯ ರಾಜ್ಯವಾಗಬೇಕೆಂದು ಶಿರ್ಮಾನಿಸಿತು. ಫೈರಂಚರು ಇದನ್ನು ಮುಂಚೊಂದಿದರು. ಸಿರಿಯದ ಶಾಸನನಭೇಯು ಇದೇ ಶಿರ್ಮಾನವನನ್ನು ತಾವು ಅಂಗೀಕರಿಸುವುದಾಗಿ ಹೇಳಿದರು. ಇನರು ಸಮೃತಿಸದೆ ಸ್ವರಾಜು ಚೆಂಡಿಗಿ ವ.ಹಂಭಲದಿಂದ ಹೊರಾಡುತ್ತಿರುವರು. ಸಿರಿಯಾ ಪುಲೆಸ್ಟ್ ದೇಶಗಳನ್ನು ಒಂದೇ ರಾಜ್ಯವಾಗಿ ಸೇರಿಸಬೇಕೆಂದು ಮತ್ತೊಂದು ಚಳವಳಿ ರಹ ನಡೆಯುತ್ತಿದೆ.

ಇತ್ಯಾರಲ್ಲಿ ಫೈರಂಚರು ಸಿಲಿಸಿಯವನ್ನು ತುರುಕರಿಗೆ ಬಿಟ್ಟು ಕೊಟ್ಟಿದ್ದರು. ಆಗ ಅಲ್ಲಿಂದ ಇಲ್ಲಾಗುತ್ತಿರುವ ಆರ್ಥಿಕ ವರ್ಣನೆಯನ್ನು ಸಿರಿಯಾವಿಗೆ ಓಡಿ ಒಂದು ಫೈರಂಚರ ಆಶ್ರಯವನ್ನು ಪಡೆದರು. ವ್ಯಾಪಾರಜೀವಿಗಳು ಈ ಜಾಗನ್ನು ಕೃಷಿಕರಾಗಲು ಬಹುಸದೆ, ನಗರಗಳಲ್ಲಿ ಹಂಡಿದೆಂಡಿಗಳಲ್ಲಿ ಕಿಕ್ಕಿರಿದು ಸೇರಿಕೊಂಡು, ಅವುಗಳ ಕೊಳಕನ್ನೂ ರೋಗವನ್ನೂ ಹೆಚ್ಚಿಸುತ್ತು, ದೇಶೀಯರ ವ್ಯಾಪಾರವನ್ನು ಕೆಡಿಸುತ್ತು, ಸರ್ವರಿಗೂ ಅಸಿಯ ರಂಗಿ ತೊಂದರೆ ಕೊಡುತ್ತಿರುವರು. ದೇಶದ ಗಲಭೇಗೆ ಇದೂ ಒಂದು ಕಾರಣವು

ಇನರಿಗೆ ಅನುಭವವಿಲ್ಲದ ಅರಾಜಕ ಸರ್ಕಾರಗಳನ್ನು ಫೈರಂಚರು ಸಾಫಿಸಿದ್ದ ರಿಂದ ಅವು ಸ್ಥಿರವಾಗಿ ಬಾಳಲಿಲ್ಲವೆಂದು ಕೆಲ ವಿಮರ್ಶಕರು ಅಭಿಪ್ರಾಯವಹಿಸುತ್ತಿರುವರು.

ಸಿರಿಯವು ಇಹೂ ಫಲವಾತ್ಮಕ ದೇಶವು. ದೇಶದ ಶಿರಪ್ರದೇಶವೂ ಒಳಪ್ರದೇಶವೂ ಅನೇಕೀಸಣ್ಯಪ್ರಯವಿಲ್ಲದಿದ್ದರೆ ಶಿರ ದುರ್ಬಲವಾಗಿ ದುದೇಸೆಯನ್ನು ಪಡೆಯುವವು ಈ ಪ್ರಾರಂಭಗಳ ಇಲ್ಲ ಮತ್ತು ನ ತ್ವೇರಗಳು ಇವುಗಳ ಏಕೀಕರಣಕ್ಕೆ ಅಡ್ಡಿಯಾಗಿವೆ. ಆದರೆ ದೇಶದಲ್ಲಿ ಅಧಿಕಾರಿಭಿವೃದ್ಧಿಯು ಚೆನ್ನಾಗಿ ನಡೆದು ವಿದ್ಯಾಭ್ಯಾಸವು ಹರಡಿದರೆ ಇನರು

ಹೋಸ ಹೋಸ ಅರ್ಥಿಕ ಮತ್ತು ರಾಜಕೀಯ ಓನುಬಂಧಗಳಿಂದ ಬಂದಿತ ರಾಗಿ ಇಕೆಮತ್ತೆವನ್ನು ಕಾಲಕ್ರಮದಲ್ಲಿ ಪಡೆಯುವ್ವಾ. ಈಗ ಮರಭಂತಿ ಯಾಗಿರುವ ಪೂರ್ವಸಿರಿಯಾ ದೇಶದಲ್ಲಿ ಇಂತಾಫ್ರೆಟಿಸನದಿಯನ್ನು ಚೆನ್ನಾಗಿ ಖಷಯೋಗಪಡಿಸಿಕೊಂಡದ್ದೇ ಆದರೆ ಅಲ್ಲಿ ಧಾನ್ಯವೂ ವಿದ್ಯುಚ್ಛಕ್ತಿಂತೂ ಹತ್ತಿಯೂ ಸಮೃದ್ಧಿಯಾಗಿ ಒದಗಿ ದೇಶವು ಏಳಿಗೆಂಜುನ್ನು ಪಡೆಯುವುದು.

### (೫) ಪ್ರತಿಸ್ತ ದೇಶ.

ಈ ದೇಶದಲ್ಲಿರುವ ಅಂತಿಮ ಲಕ್ಷ್ಯ ಜನರಲ್ಲಿ ಅರಬರು ಇಂದಿಲ್ಲ. ಕುರು ದರು ಇಲಕ್ಷ್ಯ, ತುರ್ಕಮಾನರು ಇಲಕ್ಷ್ಯ, ಪಾರಸಿಕರು ಇಂ ಸಾವಿರ, ಜೂದರು ಇಂ ಸಾವಿರ, ಕೃಸ್ತರು ಇಂ ಸಾವಿರ, ಆರ್ಮಾನಿಯಾನರು ಇಂ ಸಾವಿರ ಮಂದಿ ಇರುವರು. ಜೂದ ಜನರಿಗೆ ಈ ದೇಶವು ಅನಾದಿಯಾದ ಅತ್ಯೇತ ಪವಿತ್ರವಾದ ಸ್ವದೇಶವು. ಕೃಸ್ತ ಜನಗೂ ಇದು ವಹಾಪುಣಿ ದೇಶವಾಗಿದೆ. ಇದು ಮುಸಲ್ಮಾನರ ಕೈಗೆ ಬೀಳಿವಂತೆ ಶಾಸ್ತ್ರಿಸಲು ಕೃಸ್ತರು ಹಲ ಶತಮಾನ ಕಾಲ ಹೋರಾಡಿ ಭಂಗಪಟ್ಟಿದ್ದರು. ಆದರೆ ಕೃಸ್ತರಿಗೂ ಜೂದರಿಗೂ ಪ್ರಥಮವುಪುಣಿಕ್ಕೇ ಪ್ರವಾಗಿದುವ ಜರೂಸಲೆಮ್ಮೆ ನಗರವು ಮುಸಲ್ಮಾನರಿಗೆ ಮತ್ತೊಮ್ಮೆ ಮದೀನಾ ನಗರಗಳ ತರುವಾಯ ಶ್ರತೀಯ ಮಹಾ ಪುಣಿಕ್ಕೇತ್ತ್ರವಾಗಿದೆ. ಬಲೀಫ ಉಮರನು ಕಟ್ಟಿಸಿದ ಅತಿ ಪವಿತ್ರ ವಾದ ಮಸಿತಿ ಇಲ್ಲಿದೆ. ಸಾವಿರಾರು ವರ್ಷಗಳಿಂದ ಈ ದೇಶವನ್ನು ಇತ್ತು ಇಲ್ಲಿ ಬಹುಮತವನ್ನು ಪಡೆದಿದುವ ಮುಸಲ್ಮಾನರು ಕೃಸ್ತರಾಗಲಿ ಜೂದ ರಾಗಲಿ ಈ ನಗರದಲ್ಲಾಗ ಈ ದೇಶದಲ್ಲಾಗ ತಮಗಿಂತಲೂ ಅರ್ಥಿಕ ಪ್ರಾಬಲ್ಯವನ್ನು ಪಡೆಯುವುದಕ್ಕೆ ಸೈರಿಸಬಹುದು.

ಸಂಯೋಜ ರಾಲಾವೆಯನ್ನು ಭೂಮಧ್ಯ ಸಮುದ್ರಮಾರ್ಗವನ್ನು ಬ್ರಿಟಿಷ್‌ರಿಷ್ಟು ವಶಪಂಗಿಸಿಕೊಳ್ಳುವುದು ಹೋಡರೆ ಅವರ ಏಳಿಯಾ ಸಾಮಾಜಿಕಕ್ಕೆ ಖಳಿಗಾಲವಿಲ್ಲ. ಇಗುಸ್ತ ದೇಶವನ್ನು ಕಬಳಿಸಿ ಇವರು ಈ ಕಾರ್ಯವನ್ನು ಸ್ಥಾಪಿ ದೂರ ಸಾಧಿಸಿದ್ದರು. ಆದರೆ ಪ್ರಬಲನಾದ ಶತ್ರುವು ಶ್ವಲೆಸ್ತ ದೇಶದಲ್ಲಿ ಅರ್ಥಿಕಾರವನ್ನು ಪಡೆದರೆ ಅವನು ಈ ಮಾರ್ಗವನ್ನು ಬ್ರಿಟಿಷ್‌ರಿಷ್ಟು ಮುಚ್ಚಿ ಅನಾಮುತವನ್ನು ಕಲ್ಪಿಸಲು ಸಾಧ್ಯ. ಒಮ್ಮೆಕಾಲದಿಂದಲೂ

ಸಿರಿಯಾದಲ್ಲಿ ಪ್ರಾಬಲ್ಯವನ್ನು ಪಡೆದಿದ್ದ ಫ್ರೆಂಚರು ಈ ದೇಶವನ್ನು ಬಯ ಸುತ್ತಿದ್ದರು. ಜಮಾನರೂ ಮಿಷ್ಯಕರೂ ಇರಾಣ ಸಮುದ್ರದವರೆಗೂ ಹಬ್ಬಿ ಬ್ರಿಟಿಷರನ್ನು ನುಗ್ಗೆ ಬಡಿಯಲು ಹವಣಿಸಿದ್ದರು, ಇರಾಣ ಕಡಲಿನ ತೀರದಿಂದ ಪುಲೆಸ್ಟ್ ದೇಶವನ್ನು ಆಕ್ರಮಿಸಿಕೊಳ್ಳುವುದು ಸುಲಭ. ಇದಲ್ಲದೆ ಸ್ವತಂತ್ರ್ಯಸ್ವಿಯರಾದ ಇಗುಪ್ತರ ದೇಶದಲ್ಲಿ ತಮ್ಮ ಅಧಿಕಾರವು ಸ್ಥಿರವಿಲ್ಲ ವೆಂದು ತಿಳಿದಿದ್ದರು. ಇರಾಣ ಸಮುದ್ರತೀರದ ಕಲ್ಲೆಣ್ಣಿಯನ್ನು ವಶಪಡಿಸಿ ಕೊಂಡು ಇರಾಕ ದೇಶವನ್ನೂ ಮುಸುಲ ಪ್ರಾಂತ್ಯದ ಕಲ್ಲೆಣ್ಣಿಯನ್ನೂ ಸಂಪಾದಿಸಲು ಅಶಿಸುತ್ತಿದ್ದ ಬ್ರಿಟಿಷರಿಗೆ ಅಲ್ಲಿನ ಕಲ್ಲೆಣ್ಣಿಯನ್ನು ತಮ್ಮ ದೇಶಕ್ಕೆ ಪುಲೆಸ್ಟ್ ದೇಶದ ಮಾರ್ಗವಾಗಿ ಸಾಗಹಾಕುವುದು ಅತಿ ಸಮಾಧವೂ ಸುಲಭವೂ ಸುರಕ್ಷಿತವೂ ಆಗಿರುವುದು—ಇತ್ತಾದಿ ಕಾರಣಗಳಿಂದ ಪುಲೆಸ್ಟ್ ದೇಶವನ್ನು ಹೇಗಾದರೂ ಮಾಡಿ ತಾವು ಸಂಪಾದಿಸಬೇಕೆಂದು ಬ್ರಿಟಿಷರು ಸಂಕಲ್ಪಿಸಿದ್ದರು. ಏರೋಪ್ಯ ಯುದ್ಧಕಾಲದಲ್ಲಿ ಬ್ರಿಟಿಷರು ಫ್ರೆಂಚರೊಡನೆ ಮಾಡಿಕೊಂಡ ರಹಸ್ಯಸಂಧಿಗಳಲ್ಲಿ ಈ ದೇಶವನ್ನು ಫ್ರೆಂಚರು ಪಡೆಯು ಬಹುದೆಂದು ವೋದಲು ಒಪ್ಪಿದ್ದ ಅನಂತರ ಸರ್ವ ಜನಾಂಗ ಮಧ್ಯಸ್ಥ ವಾಗಿರಲು ಅಂಗೀಕರಿಸಿದ್ದರು. ಬಹಿರಂಗವಾಗಿ ಅದು ಅರಬರಿಗೆ ಸೇರಿತೆ ಕ್ಯಾಡ್‌ಎಂದು ಒಪ್ಪಿ ಅವರನ್ನು ದಂಗೆಯೆಬ್ಬಿಸಿದರು. ಯುದ್ಧದಲ್ಲಿ ದೇಶವು ತಮ್ಮ ವಶಕ್ಕೆ ಬಂದ ಮೇಲೆ ತಾವು ಕೊಟ್ಟ ವಚನಗಳನ್ನೆಲ್ಲ ವಿಂತಿಗೆ ಇಲ್ಲಿ ಈ ದೇಶದ ಪಾಲನಾಧಿಕಾರವನ್ನು ಸಂಪೂರ್ಣವಾಗಿ ಪಡೆದುಕೊಂಡು ಇಲ್ಲಿಗೆ ರಾಜಾಧಿಕಾರಿಗಳಾದರು. ಈಚೆಗೆ ಇರಾಣ ಕಡಲಿನ ಬಳಿ ಇರುವ ತಮ್ಮ ಕಲ್ಲೆಣ್ಣಿಯ ಕ್ಷೇತ್ರಗಳಿಂದ ಪುಲೆಸ್ಟ್ ದೇಶಕ್ಕೆ ಎಣ್ಣಿಯ ನಲ್ಲಿ (Pipe Line) ಹಾಕಿರುವರಲ್ಲದೆ, ಪುಲೆಸ್ಟ್ ದೇಶದ ಹೈಫ್ ನಗರವನ್ನು ಭೂಮಧ್ಯ ಸಮಃದ್ರಜ ಪೂರ್ವತೀರದಲ್ಲಿ ಲಾಲ್ ಅತ್ಯಂತ ಶ್ರೀಷ್ಟವಾದ ರೇವಾಗಿಯೂ ವಿವಾನಯಾನ ಕ್ಷೇತ್ರವಾಗಿಯೂ ಕಟ್ಟಿರುವರು.

ಪುಲೆಸ್ಟ್ ದೇಶವು ಅತಿದಿನ್ಯ ಬೆಂಗಾಡಾದ್ದರಿಂದ ಅದರ ಅಭಿನ್ಯಾದಿಗೆ ಅಪಾರವಾದ ಹಣವು ಬೇಕಾಗುವುದು. ಬ್ರಿಟಿಷರು ತಂತ್ರದಿಂದ ಈ ದೇಶವನ್ನು “ಒಂದ ಜನಾಂಗ ವಾಸಭೂಮಿ” ಯಾಗಿ ಮಾಡುವುದು ಭರವಸೆ ಕೊಟ್ಟು ಇಲ್ಲಿನ ದೇಶಾಭಿವೃದ್ಧಿ ಯ ವೇಳೆವನ್ನು ಜೂದ

ಜನರ ತಲೆಗೆ ಚಾಚಿ ತಮ್ಮ ಪ್ರಯೋಜನವನ್ನು ಸಾಧಿಸಿಕೊಂಡರು. ಈ ದೇಶದ ಪ್ರಭುತ್ವವನ್ನು ಬ್ರಿಟಿಷರಿಗೆ ವಹಿಸಿದ ವಾಲನಾಥಿಕಾರ ಪತ್ರದಲ್ಲಿ ಪುಲಿಸ್ತು ದೇಶವನ್ನು ಜೂದ-ವಾಸಭೂಮಿಯಾಗಿ ಮಾಡುವುದು ಅದರ ಸರ್ಕಾರಕ್ಕೆ ಉದ್ದೇಶವಾಗಿರಬೇಕೆಂದೂ, ಅದನ್ನು ನೇರವೇರಿಸಲು ಒಂದು ಜೂದ-ಕಾರ್ಯಕರ್ತರ ಸಂಸ್ಥೆ (Jewish Agency) ಏರ್ಪಡಿಸಿಕೊಂಡೂ, ಈ ದೇಶದ ಸರ್ಕಾರವು ಈ ಉದ್ದೇಶಪರಿಪಾಲನೆಯಲ್ಲೂ ಜೂದ ಜನರಿಗೆ ಸಂಬಂಧಪಟ್ಟ ವಿಚಾರಗಳಲ್ಲೂ ಈ ಸಂಸ್ಥೆಯ ಪರಾಮರ್ಶದಂತೆ ನಡೆಯಬೇಕೆಂದೂ ವಿಧಿ ಹುಟ್ಟಿತು. ಈ ಉದ್ದೇಶಕ್ಕಾಗಿ ಕನವರಿ ಸುತ್ತಿದ್ದ ಜರ್ಮನ್ ಪಕ್ಷದವರ ನಿರ್ವಾಹಕ ಸಭೆಯೇ ಈ ದೇಶದ ಜೂದ-ಕಾರ್ಯಕರ್ತರ ಸಂಸ್ಥೆಯಾಗಿ ಅಂಗೀಕರಿಸಲ್ಪಟ್ಟಿ, ಬ್ರಿಟಿಷರಿಗೆ ಎರಡನೆಯ ಕ್ಷೇತ್ರದಲ್ಲಿ ಪಾರಬಲ್ಯವನ್ನು ಪಡೆಯಿತು.

ಈ ಏರ್ಪಾಡಿನಂತೆ ವರ್ಷಂಪ್ರತಿ ಪುಲಿಸ್ತು ದೇಶಕ್ಕೆ ಸಾವಿರಾರು ಮಂದಿ ಜೂದರು ವಲಸೆ ಬಂದು ನೆಲಿಸಲಾರಂಭಿಸಿದರು. ಮೇಲೆ ಹೇಳಿದ ಜೂದ-ಕಾರ್ಯಕರ್ತರ ಸಂಸ್ಥೆಯು ಸರ್ಕಾರದಿಂದ ಒಂದು ಕಾಸಿನ ಸಹಾಯ ವನ್ನೂ ಬಯಸದೆ, ತಾನೇ ಹಣವನ್ನು ಕೊಡಿಸಿ, ಈ ದೇಶದಲ್ಲಿ ತನ್ನ ಜನರಿಗೆ ಭೂಮಿಯನ್ನು ಕೊಂಡು, ಮನೆಗಳನ್ನು ಕಟ್ಟಿಸಿ, ನೀರಾವರಿ ಕೆಲಸಗಳನ್ನು ಕೈಕೊಂಡು, ವಿದ್ಯಾಭ್ಯಕ್ತಿಯನ್ನು ಸ್ಥಾಪಿಸಿ, ಶಾಲೆಗಳನ್ನೂ ಸ್ಥಾಪಿಸಿ, ವ್ಯಾಪಾರ ಕ್ಷೇತ್ರಗಳನ್ನು ಹೆಚ್ಚಿಸಿ, ಸೊಳ್ಳಿ ರೋಗವನ್ನು ಡಗಿಸಲು ಜೊಗು ಪ್ರದೇಶಗಳನ್ನು ಬತ್ತಿಸಿ ತನ್ನ ಜನರಿಗೂ ಈ ದೇಶಕ್ಕಾಗಿ ಅತ್ಯಂತ ಹಿತವನ್ನು ಕಲ್ಪಿಸಿತು. ಇದು ಸ್ಥಾಪಿಸಿದ ಜೂದ-ವಿದ್ಯಾಪೀಠವನ್ನು ಗ್ರಾಂಜರಲ್ಲಿ ಬಾಳ್ಬರನು ಬಂದು ತೆರೆದನು.

ಜೂದರ ಅವೃತ್ತಿಹತವಾದ ಉಚ್ಛಾರ್ಯವನ್ನು ಕಂಡು ಪುಲಿಸ್ತು ದೇಶದ ಕೃಸ್ತರೂ ಇಂಗ್ಲೆಂಡಿನ ಕೆಲ ಕೃಸ್ತರೂ ಆಸೂಯೆಯಂದ ಆವರಿಗೆ ವಿರುದ್ಧವಾಗಿ ಕಿರುಕುಳ ಮಾಡಲಾರಂಭಿಸಿದರು. ಗ್ರಾಂಜರಲ್ಲಿ ಈ ಚೇತದಲ್ಲಿ ಪ್ರಬಲವಾದ ಆರ್ಥಿಕ ಮುಗ್ಗಿಟ್ಟು ಉಂಟಾಗಿ ಜೂದರು ಬಹು ನೆನ್ನಪಟ್ಟಿದ್ದರಿಂದ, ಇಲ್ಲಿಗೆ ವಲಸೆಯಾಗಿ ಖಂಡಿದ್ದ ಬಹುಜನರು ಪರ ದೇಶಗಳಿಗೆ ಹೋಗಲಾರಂಭಿಸಿದರು. ಈ ಸಮಯದಲ್ಲಿ ಜರ್ಮನ್ ಪಕ್ಷಕ್ಕೆ

ಸೇರದೆ ಇದ್ದ ಜೂದರೂ ಸಹ ಜಯಾನೆರೊಡನೆ ಸ್ವಜನಃಭಿಮಾನದಿಂದ ಪರಿಷತ್ತಾಗಿ ಸೇರಿ, ಸಕಲರೂ ಒಗ್ಗೆಟ್ಯಾಗಿ ಪುಲೀಸ್ತು ದೇಶದ ಅರ್ಥಕೋರ್ ದೇಶೀಗಗಳಿಗೆ ಧನಸಹಾಯ ಮಾಡಬೇಕೆಂದು ತೀವ್ರಾರ್ಥನಿಸಿದರು. ಇವರ ನಹಾಯದಿಂದ ಈ ದೇಶದಲ್ಲಿ ಜೂದರು ಮತ್ತೆ ಚೇಕ್‌ರಿಸಿಕೊಳ್ಳಲು ಅವ ಕಾಶವಾಯಿತು (೧೨೩೫). ಈ ರಾಜ್ಯದ ಜೂದ-ಕಾರ್ಯಕರ್ತ್ವ ಸಂಸ್ಥೆಯು ಜಯಾನ್ ಪಕ್ಷದವರೊಬ್ಬರ ಸಂಸ್ಥೆಯಾಗಿರುವುದಕ್ಕೆ ಪ್ರತಿಯಾಗಿ ಸಕಲ ಪಕ್ಷದ ಜೂದರಿಂದಲೂ ರಚಿತವಾಯಿತು. (೧೨೩೬).

ಬ್ರಿಟಿಷರೂ ಜೂದರೂ ಈ ದೇಶದ ಭೋಗಭಾಗ್ಯಾಧಿಕಾರಗಳನ್ನು ಹಂಚಿಕೊಂಡು ಮೇರಿಯುವುದು ಇಲ್ಲಿನ ಅರಬರಿಗೆ ಸಹನವಾಗಲಿಲ್ಲ. ೧೨೧೦-೧೨೧೧ ಶುರುಕರ ಮತ್ತು ಹೊಲೆನ್‌ವಿಕರ ಒಳಸಹಾಯದಿಂದ ಹುಟ್ಟಿದ ದಂಗೆಯನ್ನು ಅಡಗಿಸಲು ಬ್ರಿಟಿಷರು ಒಂದು ಲಕ್ಷ ಸೇನೆಯನ್ನು ತರಬೇಕಾಯಿತು. ಜೂದರ ಮೇಲೆ ಸೇತು ತೀರಿಸಿಕೊಳ್ಳಲು ೧೨೧೦ ಸೇನು ಜೂನ್ ತಿಂಗಳಲ್ಲಿ ಜರೂಸಲೆಮ ನೆಗರದಲ್ಲಿ ಅರಬರು ಗಲಭಿಹಟ್ಟಿ, ಕೈಗೆ ಸಿಕ್ಕಿದ ಜೂದರನ್ನು ಕೊಂಡು ಗಾಯಪಡಿಸಿ, ಅವರ ಇಂಗಡಿಗಳನ್ನೂ ಮನೆಗಳನ್ನೂ ಸೂರೆ ಮಾಡಿದ್ದು. ೧೨೧೧ನೇಯ ಫೆಬ್ರುವರಿಯಲ್ಲಿ ಹೈನ್ ನೆಗರದಲ್ಲಿ ಪುಲೀಸ್ತು ಅರಬ ಜನರ ಪರಿಸತ್ತೊಂದು ಸೇರಿ ದೇಶದಲ್ಲಿ ಅರಬರ ಸ್ವರಾಜ್ಯವು ಸ್ಥಾಪಿತವಾಗಬೇಕೆಂದು ಬಯಸಿತು. ಸ್ವಲ್ಪ ದಿವಸದ್ವೇಳೀ ದೇಶದ ಅನೇಕ ಕಡೆ ಅರಬರು ಜೂದರ ಮೇಲೆ ಬಿದ್ದ ಪ್ರಾಣಧನಹಾನಿ ಗಳನ್ನು ಮಾಡಿದರು. ಈ ಗಲಭಿಯಲ್ಲಿ ಜಾಫ ನೆಗರ ಒಂದರಲ್ಲಿ ೧೧೦ ಜನರು ಸತ್ತರು. ಅರಬರು ಪದೆ ಪದೆ ಕೂಟಗಳನ್ನು ನಡೆಸಿ, ಬ್ರಿಟಿಷರು ತಮಗೆ ಸ್ವರಾಜ್ಯವನ್ನು ಕೊಟ್ಟು ದೇಶವನ್ನು ಬಿಟ್ಟು ಹೋಗಬೇಕೆಂದು ಸಾದುತ್ತು, ಸರ್ಕಾರದ ಶಾಸನ ಸಭೆಯನ್ನು ಬಹಿಪೂರಿಸಿ ಇಂಹಕಾರವನ್ನು ಜರಿಸತ್ತೊಡಗಿದರು. ೧೨೧೨ರಲ್ಲಿ ಇವರು ಜೂದ-ವಿದ್ಘಾಟೀರ್ಥದ ಪ್ರಾರಂಭೋಕ್ತಸ್ವವನ್ನು ಬಹಿಪೂರಿಸಿದರು. ಆ ಕಾಲಕಾಲ್ಲಿ ಹಲವು ಈಡೆ ದಂಗೆಗಳು ಹುಟ್ಟಿ ಜೂದರ ಮೇಲೆ ಅತ್ಯಾಚಾರಗಳ, ನಡೆದವು. ಈ ಜೂದ ದ್ವೇಷವು ಕ್ರಮವಾಗಿ ಹಚ್ಚಿ ೧೨೧೫ರಲ್ಲಿ ಆತ್ಮಂತ ಭಯಂಕರವಾದ ದಂಗೆಯನ್ನು ದುಟ್ಟಿಸಿ ಈ ದೇಶದ ಚರಿತ್ರೆಯನ್ನೇ ಮಾರ್ಪಡಿಸಿತು.

ಜೂದರ ಕೊನೆಯ ರಾಜನಾದ ಹಿರೋದನು ಕಟ್ಟಿದ್ದ ಅವರ ಅತಿ ವೆಶ್ವರವಾದ ದೇವಾಲಯವು ಅವರ ಶತ್ರುಗಳಿಂದ ನಾಶವಾಗಿ ಈಗ ಅದ ರಲ್ಲಿ ಒಂದು ಪಾಶ್ವದ ಪಾಳಿಗೋಡೆ ಮಾತ್ರ ಉಳಿದಿದೆ. ಈ ಗೋಡೆಯ ಒತ್ತಿನಲ್ಲೇ ಇದುವ ಉಮರನ ಮಸೀತಿಗೆ ಈ ಗೋಡೆಯು ಹೊರಪುಕಾರದ ಗೋಡೆಯಂತೆ ಇದೆ. ಈ ಗೋಡೆಗೆ ಎದುರಾಗಿ ಒಂದು ಬೀದಿ ಇದೆ. ಈ ಬೀದಿಯು ಮುಸಲ್ಲಾನರ ದೇವಾದಾಯವಾಗಿದೆ. ಜೂದರು ತಮ್ಮ ಹೆಬ್ಬಿಗಳಲ್ಲಿ ಈ ಬೀದಿಯಲ್ಲಿ ಈ ಗೋಡೆಯ ಮುಂದೆ ಸೇರಿ ತಮ್ಮ ದೇವತಾರಾಧನೆಯನ್ನು ನಡೆಸುವ ಪದ್ಧತಿಯನ್ನಿಷ್ಟುಕೊಂಡಿರುವದು. ತುದುಕರ ಆಳ್ವಿಕೆಯಲ್ಲಿ ಈ ಆಚರಣೆಗೆ ಯಾರೂ ಯಾವಾಗಲೂ ಅಡ್ಡಿ ಪಡಿಸುತ್ತಿರಲಿಲ್ಲ. ಆದರೆ ಬ್ರಹ್ಮಿಷರ ಆಳ್ವಿಕೆ ಹೆಬ್ಬಿ ಜೂದರು ಬಹುಪಾರಬಲ್ಲವನ್ನು ಪಡೆದಾಗ, ಅವರು ಈ ದೇವಾದಾಯದ ಬೀದಿಯನ್ನೂ ಮಸೀತಿಯನ್ನೂ ಆಕ್ರಮಿಸಿ ತಮ್ಮ ದೇವಾಲಯವನ್ನು ಕಟ್ಟಿಕೊಳ್ಳುವದು ಎಂದು ಆರಬರು ಹೆದರಿ, ಈ ಸ್ಥಳದಲ್ಲಿ ಜೂದರ ಪೂಜೆಯ ಹುಂದಲ ಆಚರಣೆಯಲ್ಲಿ ಚಾಚೂ ತಪ್ಸಿದರೂ ವಿರೋಧಿಸಿ ಗಲಭೆ ನಾಡತೊಡಗಿದರು. ಈ ಬೀದಿಯಲ್ಲಿ ಯಾವ ಪ್ರತಿಬಂಧಕವನ್ನೂ ಜೂದರು ಕಲ್ಪಿಸಕೂಡದೆಂದು ಸಂಕೇತವಿದ್ದಿತಾಧ್ಯರಿಂದ, ಜೂದರು ತಮ್ಮ ಪೂಜೆಯ ಕಾಲದಲ್ಲಿ ಇಲ್ಲಿ ಕುಚ್ಯಿಮೇಚುಗಳನ್ನು ಹಾಕಿಕೊಂಡರೂ ಸಹ ಅರಬರು ವಿರೋಧಿಸುತ್ತಿದ್ದರು.

ಇತ್ತಿಂಥನೆಯ ಸೆಪ್ಪೆಂಬರಿನಲ್ಲಿ ಜೂದರ ಒಂದು ದೂಡ್ಯ ಹೆಬ್ಬದಲ್ಲಿ ಈ ಬೀದಿಯಲ್ಲಿ ಒಂದು ತೆರಿಯನ್ನು ಇಟ್ಟಿದ್ದರು. ಅರಬರ ಆಕ್ಷೇಪಣೆಯಿಂದ ಇದನ್ನು ತೆಗೆಯಬೇಕೆಂದು ಸರ್ಕಾರದವರು ವಿಧಿಸಿದ್ದಾರು. ಜೂದರು ಅದಕ್ಕೆ ಒಸ್ಪಿಕೊಂಡರೂ ಅಜಾಗರಳಕತೆಯಿಂದ ಅದನ್ನು ತೆಗೆಯಲಿಲ್ಲವಾಗಿ ಆ ಬೀದಿಯ ಸುತ್ತಲೂ ಅರಬರು ದೊಂಬಿ ಸೇರಿದರು. ಆಗ ಸರ್ಕಾರದವರು ಹೆದರಿ ಜೂದರ ಅತಿ ಮುಖ್ಯವಾದ ಪ್ರಾರ್ಥನೆಯ ವಿಧ್ಯೆನ್ನಿಗ್ಗೆ ಈ ತೆರಿಯನ್ನು ಕಾಪ್ತಿಯಾಗಿ ಪೂಜಾ ಭಂಗಪಡಿಸಿದರು. ಜೂದರು ಇದರಿಂದ ತುಂಬಾ ಆಂತರೀಕರಿಸಿದೆ ಈ ಬೀದಿಯನ್ನು ತಾವು ಆಕ್ರಮಿಸಬೇಕೆಂದು ಜಳವಳಿ ಪ್ರರಂಭಿಸಿದರು ಅದಕ್ಕೆ ಪ್ರತಿಯೋಗಿ ಮುಸಲ್ಲಾನರು ಜೂದರ ಪಾಳಿಗೋಡೆಯೇ ತವರ್ತಿದೆಂದು ಹೇಳಿಕೊಳ್ಳುತ್ತೇವು ಮತ್ತು ಮಸೀತಿಯಿಂದ

ಅದರ ಕಡೆಗೆ ಒಂದು ಬಾಗಿಲನ್ನು ಇಟ್ಟರು. ಸರ್ಕಾರದವರು ಇದು ಪದ್ಧತಿಗೆ ವಿರುದ್ಧವಾದ್ದಲ್ಲವೆಂದು ಎಣಿಸಿ ತಡೆಯಲಿಲ್ಲ. ಅದರೆ ಜೂದರು ಎಲ್ಲೆಲ್ಲೂ ಇದನ್ನು ವಿರೋಧಿಸಿ ಗಲಭೇ ಹಚ್ಚಿ, ಈ ಪಾಠುಗೋಡೆಯ ಬಳಿಗೆ ಮೆರವಣಿಗೆ ಹೋಗಿ ಅದು ತಮಗೆ ಸೇರಿದ್ದೆಂದು ಕೂಗಾಡತೊಡಗಿದರು. ಒಡನೆಯೆ ಅರಬರು ಜರೂಸಲೀಮನಲ್ಲೂ ಇತರ ಉದುಗಳಲ್ಲೂ ಏಕಾಕಾರ ವಾಗಿ ಇತ್ತೀನೆಯ ಆಗಸ್ಟಿನಲ್ಲಿ ದಂಗಿಯೆದ್ದು ಜೂದರನ್ನು ಬೇಟಿಯಾಡಿ ಅವರ ಮನೆ ಮರಗಳನ್ನು ಸೂರೆ ಮಾಡತೊಡಗಿದರು. ಅರಬ ಜಾತಿಯ ಪ್ರೋಲೀಸುಪಡಿಯು ಇವರಿಗೆ ಸಹಾಯಕವಾಗಿ ನಿಂತಿತು. ಜೂದರಿಗೆ ಬಹು ಪ್ರಾಣಹಾನಿ ಧನನಷ್ಟಗಳು ಸಂಭವಿಸಿದವು. ದಂಗಿಯನ್ನು ಸರ್ಕಾರ ರೆದವರು ಬಹು ಪ್ರಯಾಸದಿಂದ ಅಡಗಿಸಿದರು. ಅರಬರು ಜೂದರಿಗೆ ಸಂಪೂರ್ಣವಾಗಿ ಬಹಿಷ್ಮಾರ ಹಾಕಿ ಅವರ ವ್ಯಾಪಾರವನ್ನು ನಷ್ಟಪಡಿಸಿದರು. ಸರ್ಕಾರದವರು ಅಪಾರಾಧಿಗಳನ್ನು ಶಿಕ್ಷಿಸಿದ್ದುಕ್ಕೆ ಸಹಿಸದೆ ಅರಬರು ಹತಾರಲಗಳನ್ನು ಹೂಡಿ ಸರ್ಕಾರಾಧಿಕಾರಿಗಳನ್ನು ಗುಂಡಿನಿಂದ ಸುಟ್ಟು ದಾಂಥಲೆ ನಡೆಸಿದರು. ಅಲ್ಲದೆ ಸ್ವರಾಜ್ಯವನ್ನು ಬಯಸಿ ವಿವರೀತ ಗಲಭೇ ಹಚ್ಚಿದರು.

ಈ ವಿಚಾರವಾಗಿ ಸರ್ಕಾರದವರು ಏಪ್ರೆಡಿಸಿದ್ದ ವಿಚಾರಣಾಸಭೆಯವರು ಅರಬಿಗೆ ಪುಲೆಸ್ತು ದೇಶದಲ್ಲಿ ಸ್ವರಾಜ್ಯವನ್ನು ಕೂಡದಿದ್ದರೆ ನಿರ್ವಾಹವಿಲ್ಲವೆಂದು ಅಭಿಪ್ರಾಯವಟ್ಟಿರು. ಅರಬರ ಆಕಾಂಕ್ಷೆ ಇನ್ನೂ ಪ್ರಾರ್ಥಿತವಾಗಿಲ್ಲ. ಈಚೆಗೆ ಅರಬರು ಸ್ವಲ್ಪ ಶಾಂತರಾಗಿರುವರು. ಇಂಜಿನರಲ್ಲಿ ಜರೂಸಲೀಮನಲ್ಲಿ ಸೇರಿದ್ದ ಅಖಿಲ ಇಸ್ಲಾಮಿಕ ಸಭೆಗೆ ಅರಬಸ್ಥಾನದವರೂ ಸಿರಿಯಾದವರೂ ಸೇರಲಿಲ್ಲ. ಬ್ರಿಟಿಷರೂ ಜೂದರೂ ಹಿಂದಲಂತಲ್ಲದೆ ತಗ್ಗಿ ನಯವಾಗಿ ನಡೆದುಕೊಳ್ಳಲಾರಂಭಿಸಿದ್ದರೂ, ಧನದಲ್ಲೂ ವಿದ್ಯಾ ಬುದ್ಧಿಗಳಲ್ಲೂ ಹಿಂದುಳಿದರುವ ಅರಬರು ಅವರ ಪ್ರಾಬಲ್ಯವನ್ನು ಮುರಿದು ಜಾಕಲು ತೀರ ಅಸಮರ್ಥರಾಗಿರುವರು.

ಪುಲೆಸ್ತು ದೇಶದಲ್ಲಿ ಜೋಡಾನ ನೆದಿಗೆ ಪೂರ್ವಕ್ಕಿರುವ ಪ್ರಾಂತ್ಯವನ್ನು ಬ್ರಿಟಿಷರು ಇಂಗಾರಲ್ಲಿ ಪ್ರತ್ಯೇಕವಾದ ರಾಜ್ಯವನ್ನಾಗಿ ಮಾಡಿ,

ಮುಕ್ಕಾವರೀಫನ ಮಗನಾದ ಅಬ್ಜ್ಲ್ಲನನ್ನು ರಾಜನನ್ನಾಗಿ ಮಾಡಿ, ತಮ್ಮ ಪಾಲನೆಯಲ್ಲಿಟ್ಟು ಕೊಂಡು ಆಳುತ್ತಿರುವರು. ಈ ದೇಶದವರು ಸಹ ಈಚೆಗೆ ಸ್ವರಾಜ್ಯಕ್ಕಾಗಿ ಜಳವಳಿ ಪಾರಂಭಿಸಿರುವರು.

---

## ಇನೆಯ ಅಧ್ಯಾಯ.

ಅಯ್ಯಾಲೋಕ.

(೧) ಪತಾಣದೇಶ.

ಈ ದೇಶವು ಸುಮಾರು ಅ॥ ಲಕ್ಷ್ಯ ಚದರಮೈಲು ವಿಸ್ತೀರ್ಣವುಳ್ಳ ದ್ವಾಗಿ ೨೦.೮೦ ಲಕ್ಷ ಪ್ರಾಜೆಗಳುಳ್ಳ ದ್ವಾಗಿದೆ. ದೇಶವನ್ನು ಹಿಂದೂಕುಶ ಪರ್ವತವು ಎರಡಾಗಿ ವಿಭಾಗಿಸುವುದು. ದಕ್ಷಿಣಾಧ್ರವು ಮಾತ್ರ ನಿಜವಾದ ಪತಾಣ ದೇಶವು. ಅದರ ಜನರು ಆಯ್ಯ ಕುಲದವರು. ಉತ್ತರಾಧ್ರದ ಜನರು ತದುತ್ತರವಾಗಿರುವ ತುರುಕಸ್ಥಾನದಲ್ಲಿರುವ ತುರುಕಮಾನ ಕುಲದವರು. ಅವರು ತುರಾಣಖಂಡಕ್ಕೆ ಸೇರುವರು. ಬೈಬಲಿನ ರಾಜನಾದ ಸಾಲನ ಮಗನಾದ ಅಫಘಾನ ಎಂಬವನ ವಂಶಜರಿಂದು ಹೇಳಿಕೊಳ್ಳುತ್ತಕ್ಕೆ ಎಲೊಲ್ಲೀ ಕೆಲ ಮಂದಿ ಶಾಸ್ತ್ರಮಕರೂ ಈ ದೇಶದಲ್ಲಿ ಇರುವರು. ಇಲ್ಲಿಂದ ಇಂಡಿಯಾಕ್ಕೆ ಏದು ಕಣವೆ ದಾರಿಗಳುಂಟು. ದೇಶದ ದಕ್ಷಿಣಾಧ್ರವು ಮುಗ್ಗೇದದ ಕಾಲದಿಂದ ಮುಸಲ್ಮಾನರ ಕಾಲದವರೆಗೂ (ಸು. ಕ್ರಿ. ಶ. ಇಂರವರಿಗೆ) ಭರತವಿಂಡಕ್ಕೆ ಸೇರಿದ ಭಾಗವಾಗಿದ್ದಿತು. ಅದ್ವಾಪಿ ಇಲ್ಲಿ ಹಿಂದೂ ಬೌದ್ಧ ಸ್ತಾರಕಗಳು ಹೇರಳವಾಗಿ ಗೋಚರಿಸುತ್ತಿವೆ. ಗಾಂಥಾರ ಎಂಬ ಇದರ ಪಾರಚೀನ ಹೆಸರು ಕಂದಹಾರ ಎಂಬ ರೂಪದಲ್ಲಿ ಇನ್ನು ಜೀವಿಸಿದೆ. ಫೌಜನಿ ಮಹಮ್ಮದನ ಕಾಲದಿಂದ ಮುಂದೆ ಪತಾಣರು ಹಿಂದೂದೇಶಕ್ಕೆ ದಾಳಿಯಿಟ್ಟು ದೇಹಲಿಯಲ್ಲಿ ಸಾಮಾಜಿಕವನ್ನು ಕಟ್ಟಿ ಮೇರಿದರು. ಆದರೆ ಪತಾಣ ದೇಶವು ಮಾತ್ರ ಸುಸಲ್ಮಾನರ ಆಳ್ವಿಕೆಯ ಕಾಲದಿಂದಲೂ ತೀರ ಹಿಂದುಳಿದು ದೀನದೆಸೆಯಲ್ಲಿ ಜೀವಿಸುತ್ತೇ ಬರುತ್ತಿದೆ. ಇನೆಯ ಶತಮಾನದಲ್ಲಿ ಉತ್ತರ

ದಿಂದ ಮಹ್ಮದರೂ ದಕ್ಷಿಣದಿಂದ ಬ್ರಿಟಿಷರ್ಡ್‌ನ ಪರಾಣರ ಮೇಲೆ ಬಿದ್ದು ರಾಜ್ಯ ಪರಾಣ ಮಾಡಲಾರೆ ಭಿಸಿದರು. ಬ್ರಿಟಿಷರು ಮೂರು ಯುದ್ಧಗಳನ್ನು ಮಾಡಿ ಗೆಲಿಗಂರ ವೇಳೆಗೆ ಈ ರಾಜ್ಯವನ್ನು ತಮ್ಮ ಅಶ್ರಿತರಾಜ್ಯ (Protectorate) ವಾಗಿ ಮಾಡಿಕೊಂಡಿದ್ದರು. ಗೆಂಂಗಲಲ್ಲಿ ಈ ಸ್ಥಿತಿಯನ್ನು ಮಹ್ಮದರೂ ಆನುಮೋದಿಸಿದರು. ಈ ಏಪಾರಿನ ಪ್ರಕಾರ ಈ ದೇಶವು, ಬ್ರಿಟಿಷರೆ ಮೂಲಕವಾಗಿ ಹೊರತು, ಸ್ವತಂತ್ರವಾಗಿ ಮತ್ತಾವ ಪರರಾಜ್ಯದೊಡನೆ ವ್ಯವಹರಿಸುವುದಕ್ಕಾಗಲಿ, ಪರರನ್ನು ಕೆಲಸಕ್ಕೆ ತರುವುದಕ್ಕಾಗಲಿ, ಪರರಲ್ಲಿ ಸಾಲ ಮಾಡುವುದಕ್ಕಾಗಲಿ, ದೇಶದಲ್ಲಿ ಪರರಿಗೆ ಮಾನ್ಯಾಧಿಕಾರಗಳನ್ನು ಕೊಡುವುದಕ್ಕಾಗಲಿ ಅಧಿಕಾರವುಳ್ಳ ದ್ವಾರಾಲ್ಲಿ. ಇದಕ್ಕೆ ಪ್ರತಿಯಾಗಿ ಇಂಡಿಯಾ ಸರ್ಕಾರದವರು ಈ ದೇಶದ ರಾಜನಿಗೆ ವರ್ಷಂಪ್ರತಿ ಸ್ವಲ್ಪ ಲಂಚದ್ರವ್ಯವನ್ನು ಕೊಡುತ್ತಿದ್ದಾರು.

ಬ್ರಿಟಿಷರ ಹಿತವಿತರನಾಗಿದ್ದ ಅವಿಳಿರ ಹಬಿಬುಲ್ಲನು ಐರೋಪ್ಯ ಮಹಾಯುದ್ಧದಲ್ಲಿ ದೇಶವು ಬ್ರಿಟಿಷರಿಗೆ ವಿರುದ್ಧವಾಗಿ ಆಜರಿಸದಂತೆ ತಡೆದನು. ಇವನು ಗೆಂಂಗಲಲ್ಲಿ ಹತ್ಯೆಮಾಡಲ್ಪಟ್ಟಿದ್ದ ಇವನೆ ಎರಡನೆಯ ಮಗನಾದ ಅಮಾನುಲ್ಲನು ಪಟ್ಟಿವೇರಿದನು. ಯುದ್ಧದಿಂದ ದಣೀದು, ಏಸಿಯಾದಲ್ಲಿ ಸರ್ವತ್ರ ಸೇನೆಯಿಟ್ಟುಕೊಂಡು ಹೇಚಾಡುತ್ತಿದ್ದ ಬ್ರಿಟಿಷರ ಕಷ್ಟಗಂಧಿಯನ್ನೂ ಹಿಂಡೂ ದೇಶದಲ್ಲಿ ತುಂಬಿದ್ದ ಅಶಾಂತಿಯನ್ನೂ ಕಂಡು ಅಮಾನುಲ್ಲನು ಬ್ರಿಟಿಷರ ಮೇಲೆ ಯುದ್ಧಕ್ಕೆ ಹೊರಟಿನು. ಬ್ರಿಟಿಷರು ಇವನನ್ನು ತಡೆದರೂ ಸೋಲಿಸಲಾಗಲಿಲ್ಲ. ಉಭಯರಿಗೂ ಸಂಧಿಪ್ರಸ್ತಾಪನೆ ದೀಪ್ರವಾಗಿ ಎರಡು ವರ್ಷಕಾಲ ನಡೆಯಿತು. ಆಮುಖ್ಯ ಚತುರನಾದ ಅಮಾನುಲ್ಲನು ಮಹ್ಮದರೂ ತುರುಕರೂಡನೆಯೂ ಸಂಧಿಮಾಡಿಕೊಂಡು ಅವರ ಸಹಾಯದಿಂದ ಮರಳಿ ಬ್ರಿಟಿಷರ ಮೇಲೆ ಕೈಮಾಡುವ ೧೯೫೩ ತೋರ್ಫಡಿಸಿಕೊಂಡದ್ದರಿಂದ, ಬ್ರಿಟಿಷರು ನಿರ್ವಹಿಸಲಾರದೆ, ಪರಾಣ ರಾಜ್ಯದ ಸರ್ವ ಸ್ವತಂತ್ರ್ಯವನ್ನೂ ಅದಕ್ಕೆ ವಹಿಸಿ ತಮಗೆ ಸಮಾನಸ್ಮಂಧವಾದ ರಾಜ್ಯವೆಂದು ಇಂಗ್ಲೆಕರಿಸಿ ಸಂಧಿ ಮಾಡಿಕೊಂಡರು. (೮೬೭). ಇಲ್ಲಿಂದ ಮುಂದೆ ಅಮಾನುಲ್ಲನು ಮುಸ್ತಫಾ ಕಮಾಲನಂತೆ ದೇಶವನ್ನು ಪ್ರಗತಿಪರವಾಗಿ ಮಾಡಲು ಪ್ರಯತ್ನಿಸಿದನು.

ಈ ರಾಜ್ಯವು ಹಲವು ಜನಗಳ (Tribe) ಗಳ ಕೂಟವಾಗಿತ್ತು. ಈ ಗಣಗಳೇ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ವಿಭಾಗಗಳಾಗಿ ದ್ವಾರಾ ಆವಾಸನ್ನಿಲ್ಲನು ಇದನ್ನು ತಪ್ಪಿಸಿ ಭೂವಿಭಾಗಗಳು ರಾಜಕೀಯ ಪ್ರಾಂತ್ಯಗಳನ್ನು ಕಲ್ಪಿಸಿದನು. ಆಡಳಿತವನ್ನು ನಿರ್ವಹಿಸಲು ಒಂದು ಮಂತ್ರಮಂಡಲವೂ ಪ್ರಜಾಪ್ರತಿನಿಧಿಸಬೇಕೂ ಸ್ಥಾಪಿತವಾದುವು. ವಿದ್ಯಾಶಾಲೆಗಳು ಬಾಲರಿಗೂ ಬಾಲಕಿಯರಿಗೂ ಏರ್ಫಟ್ಟುವು. ವೃತ್ತಾಂತ ಪತ್ರಿಕೆಗಳು ಹುಟ್ಟುಲು ಉತ್ತೇಜನವು ದೊರೆಯಿತು. ಹಳ್ಳಿಯಾಗಿದ್ದ ಕಾಬೂಲವು ನಾಗರಕ ನಗರವಾಗಿ ಮಾರ್ವದುತ್ತ ಬಂದಿತು. ಉತ್ತಮ ವಿದ್ಯಾರ್ಥನೆಗಾಗಿ ವಿದ್ಯಾರ್ಥಿಗಳು ಪರದೇಶಗಳಿಗೆ ಕಳುಹಿಸಲ್ಪಟ್ಟರು. ಖುಷ್ಯಕ ಮತ್ತು ತುರುಕ ಅಧಿಕಾರಿಗಳು ಸುಸಜ್ಜಿತವಾದ ಸೇನೆಗೆ ಶಿಕ್ಷಣ ಕೊಡತ್ತೊಡಿದರು. ದೇಶದಲ್ಲಿ ಸಕಲ ಪ್ರಜೆಗಳೂ ಬಲಾತ್ಮಕರವಾಗಿ ಎರಡು ವರ್ಷ ಸೇನಾವೃತ್ತಿ ಮಾಡಬೇಕೆಂದು ವಿಧಿ ಹುಟ್ಟಿತು. ಜನರಿಗೆ ವಿರೋಧ್ಯರ ಉದುಗೆತ್ತೊಡುಗೆಗಳು ವಿಧಿಸಲ್ಪಟ್ಟವು. ಹಿಂದೂ ಮುಂತಾದ ಅನ್ಯ ಮತೀಯರನ್ನು ಯಾರೂ ಸೀಡಿಸದಂತೆ ಏಪಾರಾಡಾಗಿ, ಜಲಾಲಾ ಬಾದಾ, ಘಾಜನಿ, ಕಂದಹಾರ ನಗರಗಳಿಂದ ಪ್ರತಿನಿಧಿಸಬೇಗೆ ಒಬ್ಬಬ್ರಂಧ ಹಿಂದೂವನ್ನು ಕಳುಹಿಸಲು ಅವಕಾಶ ಕೊಡಲ್ಪಟ್ಟಿತು.

ಇಂತರಲ್ಲಿ ರಾಜನೂ ರಾಣಿಯೂ ಸಮಾರಂಭದಿಂದ ಯುರೋಪಿನಲ್ಲಿ ವಿಸ್ತಾರವಾಗಿ ಸಂಚರಿಸಿಕೊಂಡು ಹಿಂತಿರುಗಿದರು. ಆಗ ಗೋವಾ ವನ್ನು ಬಿಟ್ಟಿದ್ದ ರಾಣಿಯು ತನ್ನ ದೇಶದಲ್ಲಿ ಅದನ್ನು ಬಿಟ್ಟಿಬು. ರಾಜನು ತನ್ನ ಸರದಾರರ ಪತ್ನಿಯರೂ ಹಾಗೆಯೇ ಮಾಡಬೇಕೆಂದು ಅಪ್ಪಣಿ ಮಾಡಿದನು. ಸುಧಾರಣೆಗಳನ್ನು ಕಲ್ಪಿಸಲು ರಾಜನು ಸೇರಿಸಿದ ಒಂದು ಜೀಗಾರ (ಜನಕೂಟ) ವು ಪ್ರತಿನಿಧಿ ಸಭೆಯನ್ನು ಹೆಚ್ಚಿಸಬೇಕೆಂದೂ, ಬಲಾತ್ಮಕ ಸೈನಿಕ ಕ್ರಮವನ್ನು ಮೂರು ವರ್ಷಕ್ಕೆ ಹೆಚ್ಚಿಸಬೇಕೆಂದೂ, ಸಾರ್ವತ್ರಿಕ ನಿರ್ಬಂಧ ವಿದ್ಯಾಭ್ಯಾಸವನ್ನು ಏರ್ಫಡಿಸಬೇಕೆಂದೂ, ದೇಶಕ್ಕೆ ಹೊಸದೊಂದು ತ್ರಿವಣಿದ ಧ್ವಂಜವನ್ನು ನಿರ್ಮಿಸಬೇಕೆಂದೂ, ದೇಶದಲ್ಲಿ ಪರದೇಶದ ಮುಲ್ಲಾಗಳು ಮತ್ತೊಂದೆ ಮಾಡುವುದನ್ನು ನಿರ್ವಹಿಸಬೇಕೆಂದೂ ತೀರ್ಮಾನಿಸಿತು.

ಅದರೆ ಅಚ ಎರಶೀಲರಾದ ಮುಲ್ಲಾಗಳು ರಾಜರಾಣಿಯೇರ ಅನಾ ಕಾರಗಳಿಗೆ ಸಹಿಸದೆ ರಾಜಮೇಲ್ಕೀಹವನ್ನು ಬೋಧಿಸಲಾರಂಭಿಸಿದರು ರಾಜನು ಕೂಡಲೇ ಅವರ ಮುಖಿಂಡರನ್ನು ಗಲ್ಲಿಗೆ ಹಾಕಿಸಿದನು. ಆದರೂ ಪೂರ್ವ ಪಾರಂತ್ಯದಲ್ಲಿ ಷಿನ್‌ಪ್ರಾರಿಗಣಗಳು ದಂಗೆಯೇಳಲು ರಾಜಧಾನಿಗೆ ಉತ್ತರದಲ್ಲಿದ್ದ ಗಣಗಳು ಒಚ್ಚಾಯಿಸಕಯೋ ಎಂಬವನ ಕೈಕೆಳಗೆ ದಂಗೆ ಯೆದ್ದರು. ಅಮಾನುಲ್ಲನು ತನ್ನ ಪ್ರಯಾಣಕ್ಕೂ, ಕಟ್ಟುದ ಮುಂತಾದ ಕಾರ್ಯಗಳನ್ನು, ಯಾದ್ದಾಗಿ ಸಾಮಗ್ರಿಗಳನ್ನು ತನ್ನ ಕೋಶವನ್ನೆಲ್ಲ ಬರಿದು ಮಾಡಬಿಟ್ಟುದ್ದು ದರಿಂದ ಸರ್ಕಾರದ ನೌಕರ ವರ್ಗಕ್ಕೂ ಸೇನೆಗಳ ಎರಡು ತಿಂಗಳ ಸಂಬಳ ಸಹ ಬಾಕಿ ನಿಂತಿದ್ದು ಅವರು ಅಮಾನುಲ್ಲನಲ್ಲಿ ವಿರಕ್ತಾ ರಾದ್ದರಿಂದ ಅಮಾನುಲ್ಲನು ಸೋತು ರಾಜ್ಯಭ್ರಷ್ಟನಾದನು. (೮೬೭೯ನೆಯ ಮೇ). ಒಚ್ಚಾಯಿಸಕಯನು ಹಬಿಬುಲ್ಲಾ ಎಂಬ ಹೆಸರಿನಿಂದ ಅವಿಂದನಾದನು.

ಅದರೆ ಅಮಾನುಲ್ಲನ ಸೇನಾಪತಿಯಾಗಿ ಯುರೋಪಿನಲ್ಲಿದ್ದ ನಾದಿರ್ ಶಾನನೆಂಬ ವೀರನು ದೇಶಕ್ಕೆ ಹಿಂತಿರುಗಿ, ಜನರನ್ನು ಎಬ್ಬಿಸಿ, ಹಬಿಬುಲ್ಲಾ ನನ್ನ ಸೋತಿಸಿ ಕೊಂಡು, ಜನರ ಪ್ರಾರ್ಥನೆಯಿಂದ ತಾನೇ ಪಟ್ಟವೇರಿದನು. (೮೬೭೯ನೆಯ ನವ್ಯೇಂಬರು). ಈತನು ಮುಲ್ಲಾಗಳನ್ನು ಎದುರು ಹಾಕಿಕೊಳ್ಳಬೇಕು ಎಂಬ ವಿಳಿರಿಗೂ ಬೇಕಾದವನಾಗಿ ಆಳುತ್ತಿದ್ದಾನೆ. ಈತನು ಐಜಿನೆಯ ಜೂಲೈ ತಿಂಗಳಲ್ಲಿ ಶುದ್ಧವಾಗಿ ಚುನಾ ವರ್ಣಿಯಿಂದ ಕಲ್ಪಿತವಾಗುವ ಒಂದು ಪ್ರಜಾಶಾಸನಸಭೆಯನ್ನು ಏರಡಿಸಿರುವನು. ಅಮಾನುಲ್ಲನು ಮರಳಿ ರಾಜ್ಯವನ್ನು ಪಡೆಯುವ ಆಶೀಯನ್ನು ಬಿಡದೆ ಸಮಯನಿರೀಕ್ಷಣೆ ಮಾಡುತ್ತ ಪರದೇಶಗಳಲ್ಲಿ ವಾಸಿಸುತ್ತಿದ್ದಾನೆ.

### (೨) ಇರಾಣದೇವ.

ಸುಮಾರು ೬೨೩ ಲಕ್ಷದರವೈನ್ಯಲು ವಿಸ್ತೀರ್ಣವುಛು ಈ ದೇಶದಲ್ಲಿ ಒಂದು ಕೇವಲಿಟಿ ಜನರ ಇರುವರು. ದೇಶದ ಬಹುಭಾಗವು ಬೆಂಗಾಡಾಗಿ ರುವುದು. ಮರುಭೂಮಿಗಳೂ ಶೀತಮಾನವಾದ ಪ್ರಸ್ಥಭೂಮಿಗಳೂ ತುಂಬಿರುವುವು. ದೊಡ್ಡ ನೆದಿಗಳು ಕಡಿಮೆ. ಹೀಗಿದ್ದರೂ ಈ ದೇಶದ

ಜನರು ಈಗ ಸಾವಿರಾರು ವರ್ಷಗಳಿಂದಲೂ ಹಿಂದೊ, ಚೀನ, ಇರ್ಕ, ರೋಮುಕ, ಅರಬ, ತುರುಕ ಜನಗಳಿಗೆ ಸಮಗ್ರೀಯಾಗಿ ಪ್ರೇರಣಾನ್ವಯ ಪಡೆದು ಬಾಳುತ್ತು ಬಂದಿರುವರು. ಈಚೆಗೆ ನಾದಿರಷಟಾನ್ ಕಾಲವಾದ ನಂತರ ಇವರ ರಾಜ್ಯವು ಬಹುವಾಗಿ ಕ್ಷೇಣಿಸಿ ನಂದುವ ಸ್ಥಿತಿಗೆ ಬಂದಿತ್ತು. ಇನೆಯ ಶತಮಾನದಲ್ಲಿ ಖುಷ್ಕಕರು ಉತ್ತರಾಧಿಕಾರನ್ನೂ ಬ್ರಿಟಿಷರು ದಷ್ಟಿಣಾಧಿಕಾರನ್ನೂ ಆಕ್ರಮಿಸಿ, ಇಂಡರಲ್ಲಿ ಇಂಜಿನೋಂಡು ತಮ್ಮ ಪ್ರಾಬಲ್ಯಸ್ಥಾನವನ್ನೂ ಗೊಳಿಸಿಕೊಂಡು ಬಿಟ್ಟಿರು. ಪಾರಸಿಕ ರಾಜರು ಇವರಲ್ಲಿ ವಿವರೀತ ಸಾಲವಾಡಿ ಅವರ ದಾಸರಾಗಿ ಬಿಟ್ಟಿದ್ದರು. ಈ ದೇಶದಲ್ಲಿ ಹೊಸದಾಗಿ ಗೋಚರಕ್ಕೆ ಬಂದ ಕಲ್ಲಣಿಯು ಪಾಶ್ಚಾತ್ಯರ ದುರಾತ್ಮೆಯನ್ನು ಅಧಿಕವಡಿಸಿದವು.

ಮೋಟಾರು, ಹಡಗು, ವಿಮಾನಗಳು ನಡೆಯುವುದಕ್ಕೆ ಕಲ್ಲಿದ್ದಲ್ಲಿ ಗಂತಲೂ ಕಲ್ಲಣಿಯು ಅತ್ಯಾವಶ್ಯಕವಾಗಿರುವುದರಿಂದ ಈಗ ದೂಡ್ಲಿ ಜನಾಂಗವಾಗಿ ದೂಡ್ಲಿ ಸಾಮಾಜಿಕಗಳನ್ನು ಕಟ್ಟಿತಕ್ಕವರಿಗೆ ಕಲ್ಲಣಿ ದೂರೆಯದೆ ಉಳಗಾಲವಿಲ್ಲ. ಆದರೆ ಬ್ರಿಟಿಷರ ಜಗದ್ವ್ಯಾಪಿಯಾದ ಸಾಮಾಜಿಕದಲ್ಲಿ ಕಲ್ಲಣಿ ಇಲ್ಲ. ಆದು ಬಾಕು ನಗರದ ಒಳ ದೂರೆಯು ವಂತೆಯೇ ಪಾರಸಿಕ ಕಡಲಿನ ತೀರದಲ್ಲಿ ಅಖಂಡವಾಗಿ ದೂರೆಯುತ್ತದೆ. ಇದನ್ನು ಕೈಗೆ ಹಾಕಿಕೊಳ್ಳಬೇಕೆಂದು ಬಗೆದು ಜರ್ಮನಿ ತಾರುಕರನ್ನು ವಶಪಡಿಸಿಕೊಂಡು ಬಗದಾದಿನ ರೈಲನ್ನು ಹಾಕಲಾರಂಭಿಸಿದರು. ಆದರೆ ಇವರು ಆ ರೈಲನ್ನು ಸಮುದ್ರತೀರಕ್ಕೆ ಮುಟ್ಟಿಸುವಷ್ಟರಲ್ಲಿ ಬ್ರಿಟಿಷರು ಇಂಗರಲ್ಲಿ ಈ ಕಲ್ಲಣಿಯ ಪ್ರದೇಶವನ್ನು ದೀರ್ಘಕಾಲದ ಗುತ್ತಿಗೆ ಪಡೆದು, ಕಾರ್ಯಾಲಯಗಳನ್ನು ಸ್ಥಾಪಿಸಿ, ಐರೋಪ್ಯ ಮಹಾಯುದ್ಧದಲ್ಲಿ ಜರ್ಮನರನ್ನು ಸದೆಬಡಿದು, ಇರಾಕದೇಶವನ್ನು ಆಕ್ರಮಿಸಿ, ಕಲ್ಲಣಿ ದೂರೆಯತಕ್ಕ ತದುತ್ತರವಾದ ಮನುಲ ಪ್ರಾಂತ್ಯವನ್ನೂ ಸಂಪಾದಿಸಿದರು. ತಮ್ಮ ಅಧಿಕಾರವನ್ನು ಭಿದ್ರಪಡಿಸಿಕೊಳ್ಳುವ ಸಲುವಾಗಿ ಇವರು ಇರಾಣ ದೇಶದ ಸ್ವತಂತ್ರವನ್ನೂ ಅಪಹರಿಸಲು ಪ್ರಯತ್ನಿಸಿ ವಿಫಲರಾದರು.

ತಮ್ಮ ರಾಜನು ಮನಸ್ಸೀ ದೇಶವನ್ನು ಹಾಳುಮಾಡುವುದನ್ನು ನಿಲ್ಲಿಸಿ ಪ್ರತಿನಿಧಿಸಬೇಯೋಂದನ್ನು ಸ್ಥಾಪಿಸಿ ಆಳಬೇಕೆಂದು ಪಾರಸಿಕ ಪ್ರಜೆ

ಗಳು ಗಣಂಜ-ಹರಲ್ಲಿ ಚೆಕೆವಳಿ ಹೆಚ್ಚಿದರು. ರಾಜನು ತರಹೆಸಲಾರದೆ ಒಂದು ಸಭೀಯನ್ನು ಕೂಡಿಸಿದನು. ಆದರೆ ಆಗ ಹೊಸದಾಗಿ ಪಟ್ಟಕ್ಕೆ ಬಂದ ರಾಜನು ಖಾಷ್ಯಕ ಅಧಿಕಾರಿಗಳ ಸಹಾಯದಿಂದ ಸೇನೆಯನ್ನು ಕಳಿಸಿ ಈ ಸಭೀಯನ್ನು ಮುರಿಯಲು ಬಗೆದನು. ದಕ್ಷಿಣಪ್ರಾಂತ್ಯದ ಭಕ್ತಿಯಾರಿ ಜನರು ಇದಕ್ಕೆ ಸಹಿಸದೆ ದಂಗೆಯೆದ್ದು, ರಾಜಧಾನಿಯನ್ನು ಮುತ್ತಿ, ರಾಜನನ್ನು ಸಿಂಹಾಸನದಿಂದ ತಳ್ಳಿ, ಪ್ರಜಾಸಭೀಯನ್ನು ಸಂರಕ್ಷಿಸಿದರು. (೮೦೯). ಈದರೆ ಪಾರಸಿಕರ ಸಾಂಕುಶ ರಾಜ್ಯಸುಧಾರಣೆಯ ಪ್ರಯತ್ನವು ಕೋಶವು ಬರಿದಾಗಿದ್ದ ದರಿಂದಲೂ ಅಧಿಕಾರಕ್ಕೆ ಬಂದವರು ಆನನ್ನಭವಷ್ಠಿರಾಗಿದ್ದು ದರಿಂದಲೂ ರಾಜಪಕ್ಷದವರು ಸರ್ವದಾ ಕೀರುಕಳ ನಾಮತ್ತಿದ್ದುದರಿಂದಲೂ ದೇಶದಲ್ಲಿ ಶತ ಹಿಂದುಳಿದ ಜನಗಣಗಳು ತುಂಬಿದ್ದು ದರಿಂದಲೂ ಪರದೇಶಿಯರು ವಿರೋಧಿಸಿದ್ದರಿಂದಲೂ ಸ್ವಲ್ಪದರಲ್ಲೇ ವಿಫಲವಾಯಿತು. ಕೋಶದ ಆಡಳಿತಕ್ಕೆ ನಿಯಮಸಲ್ಪಟ್ಟಿದ್ದ ಷೂಸ್ವರ್ಣ ಎಂಬ ಅಮೇರಿಕದ ಅಧಿಕಾರಿಯನ್ನು ಮಷ್ಯಕರೂ ಬ್ರಿಟಿಷರೂ ದೇಶದಿಂದ ಹೊರಡಿಸಿ ತಮ್ಮ ಅಧಿಕಾರವನ್ನು ಮೇರಿಯಿಸಿದರು. (೮೧೧).

ವಿರೋಧ್ಯ ಯುದ್ಧದಲ್ಲಿ ಇರಾಣದೇಶವು ಸೇರದಿದ್ದರೂ ಸೇಂದ್ರೀಕ್ಕಿಂತಲೂ ಅಧಿಕ ಕೋಭವನ್ನು ಪಡೆಯಿತು. ಇದರ ಪಕ್ಷಿನು ಪ್ರಾಂತ್ಯಗಳಲ್ಲಿ ಮಷ್ಯಕರೂ ಆವೋಣಿಯನರೂ ಕುರುದರೂ ತುರುಕರೂ ಬ್ರಿಟಿಷರೂ ಸ್ವೇಚ್ಛೆಯಾಗಿ ಒಳಹೊಕ್ಕು ದಾಂಥಲೆ ಮಾಡಿದರು. ಜಮಾನರ ಕಡೆಗೆ ದೇಶವು ಸೇರದಂತೆ ತಡೆಯುವ ಸಲುವಾಗಿ ಸೇನೆಯನ್ನು ಕಳುಹಿಸಿ ಮಷ್ಯಕರು ಉತ್ತರ ದೇಶವನ್ನೂ ಬ್ರಿಟಿಷರು ದಕ್ಷಿಣ ದೇಶವನ್ನೂ ಆಕ್ರಮಿಸಿಕೊಂಡರು. ಗಣಾಂಗಾರಲ್ಲಿ ದೇಶದಲ್ಲಿ ದೊಡ್ಡ ಸ್ವಾಮವು ಪಾರಪ್ತವಾಯಿತು. ಮಷ್ಯಕರಲ್ಲಿ ಬೋಲಷೆವಿಕರು ಅಧಿಕಾರಕ್ಕೆ ಬಂದಾಗ ಬ್ರಿಟಿಷರು ಉತ್ತರ ಇರಾಣವನ್ನೂ ಆಕ್ರಮಿಸಿಕೊಂಡು, ನಯಭಯಗಳಿಂದ ಗಣಾಂಗರಲ್ಲಿ ಇರಾಣರನ್ನು ಒಂದು ಸಂಧಿಗೆ ಸಿಕ್ಕಿಸಿಕೊಂಡು ದೇಶವನ್ನು ಸಂಪೂರ್ಣವಾಗಿ ತಮ್ಮ ಆಶ್ರಿತರಾಜ್ಯವಾಗಿ ಮಾಡಿಕೊಂಡು ಬಿಟ್ಟರು. ಈ ಸಂಧಿಗೆ ಸಮೃತಿಸಿದ ಮೂವರು ಪಾರಸಿಕ ಮಂತ್ರಿಗಳಿಗೆ ಬ್ರಿಟಿಷರು ತಲೆಗೆ ವಿದ್ಯೇದು ಲಕ್ಷ ರೂಪಾಯಿ ಲಂಜ ಸುರಿದರು. ಪಾರಸಿಕರು ಪಾರೀ

ಈ ಸಂಧಿಸಭೆಗೆ ಕಳುಹಿಸಿದ್ದ ಪ್ರತಿನಿಧಿಗಳನ್ನು ಬ್ರಿಟಿಷರು ಒಳಕ್ಕೇ ಬಿಡಿಸಲಿಲ್ಲ.

ಅದರೆ ಈ ದುರಾಕ್ರಮಣದಿಂದ ಇರಾಣದಲ್ಲಿ ಹಾಹಾಕಾರ ಹುಟ್ಟಿ ಜನರು ದಂಗೆಯೆದ್ದರು. ಬ್ರಿಟಿಷರ ಲಂಚಕ್ಕೆ ಒಳಗಾಗಿದ್ದ ಮಂತ್ರಗಳು ಸೇರಿಗೆ ಹಾಕಲ್ಪಟ್ಟರು. ಫ್ರಾಂಚರ ವಿರೋಧದಿಂದ ಬ್ರಿಟಿಷರು ಬಾಕು ಪಾರಂಪ್ರವನ್ನು ಬಿಟ್ಟುಬಂದೊಡನೆಯೇ ಉತ್ತರ ಇರಾಣವೂ ಅವರ ಕ್ಯಾಟಪಿತು. ಶೂಡಲೆ ಇರಾಣರು ಜೊಲವೆನಿಕರೊಡನೆಯೂ ತುರುಕ ರೊಡನೆಯೂ ಪಠಾಣರೊಡನೆಯೂ ಬ್ರಿಟಿಷರಿಗೆ ವಿಂದಿದ್ದವಾಗಿ ಸಂಧಿ ಮಾಡಿಕೊಂಡು ಬ್ರಿಟಿಷರ ಪಾರಬಲ್ಯವನ್ನು ನಯಭಯಗಳಿಂದ ನಾಶ ಮಾಡಿದರು. ಬ್ರಿಟಿಷರು ತರಹರಿಸಲಾರದೆ ಈ ದೇಶದಿಂದ ತಮ್ಮ ಸೇನೆ ಯನ್ನು ಹಿಂದಕ್ಕೆ ಕರೆಯಿಸಿಕೊಂಡು, ತಮ್ಮ ಮೇಲೆ ಇರಾಣರಿಗೆ ಹುಟ್ಟಿದ್ದ ವೈರವನ್ನು ಉತ್ತರಮನಗೊಳಿಸಲು ವಿನಿತರಾಗಿ ಪ್ರಯತ್ನ ಪಡಲಾರಂಭಿಸಿದರು.

೧೮೭೫ರಲ್ಲಿ ರಜಾಖಾನೆ ಎಂಬ ಶಾರ ಸೇನಾಪತಿಯು ರಾಜಧಾನಿಯನ್ನು ಹಿಡಿದು ಸರ್ವಾಧಿಕಾರವನ್ನು ಪಡೆದನು. ಮುಂದೆ ಎರಡು ವರ್ಷ ಕಾಲ ಈತನು ತನ್ನ ಕಡೆಯವರನ್ನು ಮಂತ್ರಗಳಾಗಿ ನಿಯಮಿಸುತ್ತಿದ್ದ ಕಡೆಗೆ ತಾನೇ ಸೇನಾಪತಿತ್ವದ ಜತಿಗೆ ಪ್ರಥಾನಮಂತ್ರಪದವಿಯನ್ನೂ ವಹಿಸಿದನು. ವಾರಸಿಕ ರಾಜನು ಕೂಡಲೆ ದೇಶವನ್ನು ಬಿಟ್ಟು ಹೊರಟು ಹೊದನು. ರಜಾಖಾನನು ದೇಶದಲ್ಲಿ ಅರಾಜಕ ಪ್ರಭುತ್ವವನ್ನು ಸ್ಥಾಪಿಸಲು ಮುಲ್ಲಾಗಳು ವಿರೋಧಿಸಿದ್ದ ೧೦೦ (೧೮೭೫) ಮರುವರ್ಷ ಸರ್ವಾನುವಾತದಿಂದ ರಜಾವಹಾನೆ ಎಂಬ ಹೆಸರಿನಿಂದ ತಾನೇ ಪಟ್ಟ ವೇರಿದನು.

ರಜಾವಹಾನೆ ಸೇನೆಗೆ ಯೋಗ್ಯ ಶಿಕ್ಷಣ ಕೊಟ್ಟು ಬಲಪಡಿಸಿ, ದೇಶದಲ್ಲಿ ಪದ ಪದೆ ದಂಗೆ ಏಳುತ್ತಿರುವ ಜನಗಣಗಳನ್ನು ಅಡಗಿಸಿ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿರುವನನು. ಸರ್ಕಾರದ ದಕ್ಷತೆಯು ಹೆಚ್ಚುತ್ತಿದೆ. ಮಲ್ಲಪಾಗ್ ನೋಡಲಾದ ಕೆಲ ಅಮೇರಿಕದ ಅಧಿಕಾರಿಗಳ ಸಹಾಯದಿಂದ

ಕೋಶದ ಆಡಳಿತವು ಕ್ರಮವಟ್ಟು ಚೆನ್ನಾಗಿ ನಡೆಯುತ್ತಿದೆ. ರಾಜನು ಜನರ ವಿದ್ಯಾಭ್ಯಾಸವನ್ನೂ ಆರ್ಥಿಕೋಧ್ಯಮವನ್ನೂ ದೇಶಾಭಿಮಾನವನ್ನೂ ಹೆಚ್ಚಿಸಲು ಬಹು ಉತ್ಸಾಹವರನಾಗಿ ಈಲಸ ಮಾಡುತ್ತಿರುವನು. ಇರಾಣದಲ್ಲಿ ರಸ್ತೆ, ರೈಲು, ಯಂತ್ರ, ಕೈಗಾರಿಕೆ ಮೌದಲಾದ ಯಾವ ನಾಗರಕ ಸಾಧನಗಳೂ ಇಲ್ಲ. ಜನರು ಮೂರಧರಾಗಿ ಸುಧಾರಣೆಗೆ ವಿರೋಧಿಗಳಾಗಿ ಒಕ್ಕಟ್ಟಿಲ್ಲದೆ ಸೋಮಾರಿಗಳಾಗುತ್ತಿರುವರು. ಅದರೂ ದೇಶಾಭಿವೃದ್ಧಿಕಾರ್ಯಕ್ಕೆ ವಿದೇಶಿಯರ ಸಹಾಯವನ್ನು ಪಡೆದು ತಮ್ಮ ಜುಟ್ಟನ್ನು ಆವರ ಕೈಗೆ ಒಪ್ಪಿಸಿಕೊಡುವೀಂದು ರಾಜನೂ ಪ್ರಜೆಗಳೂ ಏಕಮಾತ್ರಾಳವರಾಗಿರುವರು. ಬೇರೆಲಷ್ವೇವಿಕರು ತಮ್ಮ ಹಿಂದಲ ಸಕಾರಗಳು ಈ ರಾಜ್ಯದಿಂದ ಕಸುಕೊಂಡಿದ್ದ ಮಾನ್ಯಾಧಿಕಾರಗಳನ್ನು ಬಿಟ್ಟುಕೊಟ್ಟಿರುವರು. ಗ್ರಾಮರಲ್ಲಿ ಪಾರಸಿಕ ಮಜಲೀಸ ಸಭೆ (ಪ್ರತಿನಿಧಿ ಸಭೆ) ಯು ಮರುವಷ ದಿಂದ ಪರರ ರಾಜ್ಯತೀತ ಪ್ರಭುತ್ವಾಧಿಕಾರಗಳೆಲ್ಲಾ ಮುಕ್ತಾಯವಾಗಿವೆ ಎಂದು ವಿಧಿಸಿತು. ಅದರಂತೆಯೇ ಗ್ರಾಮನೆಯ ಮೇಂ ಗಂರಿಂದ ಅವೆಲ್ಲಾ ಖಿಲವಾಗಿವೆ ಎಂದು ಶಾಸನ ಹುಟ್ಟು ಆ ದಿವಸವು ದೇಶಕ್ಕೆಲ್ಲಾ ವಾಣಿಕರಜಾ ದಿನವಾಗಿ ಮಾಡಲ್ಪಟ್ಟತು. ಫ್ರೆಂಚರು ಇದನ್ನು ವೆಂದಲು ಒಪ್ಪಿಕೊಂಡರು. ಉಳಿದ ಪಾಶ್ಚಾತ್ಯರೈಲ್ಲರೂ ಹಾಗೆಯೇ ಒಪ್ಪಿ ಹೊಸ ಸಂಧಿಗಳನ್ನು ಮಾಡಿಕೊಳ್ಳಬೇಕಾಯಿತು. ಗ್ರಾಮರಲ್ಲಿ ಬ್ರಿಟಿಷರೂ ಹೀಗೆಯೇ ಹೊಸ ಸಂಧಿ ಮಾಡಿಕೊಂಡರು. ಈ ಸಂಧಿಯಿಂದ ಪಾರಸಿಕರು ಇಂಗಳ ರಾಜ್ಯದಲ್ಲಿ ಬ್ರಿಟಿಷರ ಆಧಿಪತ್ಯವನ್ನು ಒಪ್ಪಿಕೊಂಡರು.

## ೧೦ನೇಯ ಅಧ್ಯಾಯ.

### ಭಾರತ ಸ್ವರಾಜ್ಯಸಾಧನೆ.

ಇನ್ನೋಟ್ಟಿಗೆ ಭರತಾಂಡದಲ್ಲಿ ಡೊಪ್ಲೆಯ ಕಾಲದವರೆಗೂ ರಾಜ್ಯಲಾಭಕ್ಕೆ ಆಶಿಸಬುವಷ್ಟು ಸಾಹಸವಿರಲಿಲ್ಲ. ಉದಾಹರಣೆಗಾಗಿ, ಬ್ರಿಟಿಷರ ಬಂಗಾಳದ ವ್ಯಾಪಾರಸ್ಥಾನದ ಅಧ್ಯಕ್ಷನಾದ ರಸೆಲ್ಲನು ದೇಹಲಿ ಸವಾರಟ್ಟಿಗೆ ಗಳಿಗಳಲ್ಲಿ ಹೀಗೆ ಬಿನ್ನೆ ವಿಸಿ ಒರೆದುಕೊಂಡನು :— “ ಲೋಕಾರ್ಥಾರಸೂ ”

ಸರ್ವನಿಯಂತನೂ ಅದ ಮಹಾಪ್ರಭುವನ ಪಾದಪೀಠಿರಸ್ಯನಾದ ಜಾನಾರಸೆಲ್ಲನು ಅಂಗಲಾಚಿ ಬೇಡಿಕೊಳ್ಳುವುದೇನೆಂದರೆ—ನಾವು ಇಂಗ್ಲಿಷರು ಇದುವರೆಗೂ ಬಂಗಾಳ ಬಿಹಾರ ಒರಿಸ ದೇಶಗಳಲ್ಲಿ ಸುಂಕವಿಲ್ಲದೆ ವ್ಯಾಪಾರ ನೂಡುತ್ತ ಮಹಾಸ್ವಾಮಿಯವರ ಅತ್ಯಂತ ವಿಧೀಯರಾದ ಗುಲಾಮರಾಗಿ ಇರುತ್ತಿದ್ದೇವೆ. ನಾವು ಮಹಾಸ್ವಾಮಿಯವರ ಅತಿ ಪವಿತ್ರವಾದ ಆಜ್ಞೆಗಳನ್ನು ತಪ್ಪಿದೆ ನಡೆಸಿ, ಮಹಾಸ್ವಾಮಿಯವರ ಕೃಪೆಗೆ ಪಾತ್ರರಾಗಿದ್ದೇವೆ. ಮೇಲೆ ಹೇಳಿದ ಸ್ಥಳಗಳಲ್ಲಿ ನಾವು ಹಿಂದಲಂತೆಯೇ ನಮ್ಮ ಉದ್ಯೋಗ ವನ್ನು ನಿಷ್ಪಂಟಕವಾಗಿ ನಡೆಸಿಕೊಂಡು ಬರಲು, ಮಹಾಸ್ವಾಮಿಯವರು ಅನುಗ್ರಹಿಸಬೇಕೆಂದು ಬೇಡಿಕೊಳ್ಳುತ್ತೇವೆ. ” †

ಪ್ರಭುತ್ವಾಪಹರಣಕ್ಕೆ ದೇಶದ ಪರಿಸ್ಥಿತಿಯು ಸಹಾಯಕವಾಗಿದ್ದುದ ರಿಂದ ಬ್ರಿಟಿಷರು ಫೆರಂಚರನ್ನು ಸೋಲಿಸಿ ತಮ್ಮ ಯುದ್ಧ ಸಾಹಸದಿಂದಲೂ ನೀತಿತಂತ್ರದಿಂದಲೂ ಒಂದು ಶತಮಾನಕಾಲದಲ್ಲಿ ಅಶೀಲ ಭರತಖಂಡಕ್ಕೂ ಸಮೂಟಿರಾದರು. (೧೮೬೮-೧೮೫೭). ಈ ಖಂಡದ ಸಾಮಾಜಿಕ ಪ್ರಭಾತ್ಪ್ರವನ್ನು ಪಡೆದಿದ್ದ ವೋಫ್ಲಾ ಮತ್ತು ಮರಾಠಾ ಚಕ್ರವರ್ತಿಗಳಿಬ್ಬರ ಅಧಿಕಾರವೂ ಗಳಾಖರಲ್ಲಿ ನಿನಾರ್ಮವಾಗಿ ಬ್ರಿಟಿಷರ ಕೈಸೆರಿದ್ದ ೧೦ದ, ತತ್ವವರ್ಣ, ಅವರಿಬ್ಬರ ಸಾಮಂತರಾಗಿದ್ದು, ಮತ್ತು ಭಿಧಾನದಿಂದ ಬ್ರಿಟಿಷರಿಗೆ ವಶವರ್ತಿಗಳಾಗಿದ್ದು, ಭಾರತರಾಜರೆಲ್ಲರೂ ಈ ಹೊಸಸಮಾಂಟರ ಸಾಮಂತರಾಗಿ ಪರಿಣಮಿಸಿದರು.

ಬ್ರಿಟಿಷರ ಸಾಮಾಜಿಕಸಾಧನೆಯ ಕ್ರಮವನ್ನು ಇಲ್ಲಿ ವಿವರಿಸಲು ಆಗುವುದಿಲ್ಲ. ವ್ಯಾಪಾರದ ನೆವದಲ್ಲಿ ದೇಶಕ್ಕೆ ಒಳಹೊಕ್ಕೆ ಬ್ರಿಟಿಷರು ಸಮಯದಲ್ಲಿ ಕಾಲಿಗೆ ಬಿಳುತ್ತು, ಯಾರೂ ತಡೆಯದ ವೇಳೆಯಲ್ಲಿ ಸಿಕ್ಕಿದ ಷ್ಟೇನ್ಸು ದೂರಿಚುತ್ತು, ದೇಶದೊರ್ಹೀಗಳ ಸಂಗವನ್ನು ಬಯಸುತ್ತು, ಮರೀಯಾಗಿ ಸಂಚು ನಡೆಸುತ್ತು, ಕಡೆಗೆ ಬಹಿರಂಗವಾಗಿ ವೇ.೧೫ ಬಿಧ್ದ ರಾಜ್ಯವನ್ನು ಕಟ್ಟಿಕೊಂಡರು. ಈ ರಾಜ್ಯಸ್ಥಾಪಕರಾದ ಕೈಗ್ರಾವ, ವಾರನಾ ಹೆಸ್ಪಿಂಗ್ಸ್, ವೆಲ್ಲೆಸ್ಲ್, ಮಾಯಾರೆ, ಡಾಲಹೋಸಿ ಮೊದಲಾದವರು

+ ಮಾಸಯರ ನಿಲಯವನ್ನು—ಎತ್ತರಮಾನಕ ಇಂಡಿಯಾ ಮತ್ತು ಇಂಡಿಯಾ ದೇಶ ಯರು (೧೮೬೮) ಪುಟ ೨೨೯. (ಉದಾಹರಣೆ).

ನಡೆಸಿದ ಅತ್ಯಾಚಾರಗಳನ್ನು ವಿವರಿಸಿ ತೀರು. ವೆಲ್ಲೊಂದು ಯೂ—ಇಂಡಿಯಾ ದೇಶದ ರಾಜರೆಲ್ಲರೂ ಬ್ರಿಟಿಷರ ಸಾಮಂತ ಮಿಶ್ರರಾಗಬೇಕು, ಇಲ್ಲವಾದರೆ ಒಡನೆ ಯುದ್ಧಕ್ಕೆ ಸಿದ್ಧರಾಗಬೇಕು—ಎಂದು ಸಾರಿ, ನಿನಿರ್ಮಿತ್ತವಾಗಿ ಜಗತ್ ತೆಗೆದು ಬ್ರಿಟಿಷರ ಪಶುಬಲವನ್ನು ಮೆರಯಿಸಿದನು. ಡಾಲಹಾಸಿಯು ಮರ್ಫಲರನ್ನು ಸುಲಿದು ರಾಜ್ಯವನ್ನು ವಿಸ್ತೃರಿಸಿದನು. ಉಳಿತರಲ್ಲಿ ಭಾರತ ಸ್ವಾತಂತ್ರ್ಯಸಂಗಾರಮನ್ ವಿಫಲವಾದಾಗ ಬ್ರಿಟಿಷ ಅಧಿಕಾರಿಗಳು ನಡೆಸಿದ ಅಕೃತ್ಯಗಳನ್ನೂ ಹಿಂಸೆಯನ್ನೂ ವಿವರಿಸಿ ತೀರು.

ಭಾರತೀಯರ ತನುಧನಗಳ ಜಡಿಗೆ ಅವರ ಮನವೂ ಬ್ರಿಟಿಷರಂಗೆ ಮೂರುಹೊಗಿತ್ತು. ತಾವು ನಾಯಯಮೂರ್ತಿಗಳೆಂದೂ ಭಾರತೋದಾಧಿರಾಜ ಸಲುವಾಗಿ ಅವಕಾರವೇತ್ತಿರುವ ವರಪುರುಷರೆಂದೂ ಬ್ರಿಟಿಷರು ಈ ದೇಶೀಯರನ್ನು ನಂಬಿಸಿ ಮೋಹಗೊಳಿಸಿದ್ದರೆಂದರೆ ಬ್ರಿಟಿಷರ ರಾಜನೀತಿ ಶಕ್ತಿಯ ಪ್ರಭಾವವನ್ನು ಎವ್ವು ಹೊಗಳಿದರೂ ತೀರು. ಬ್ರಿಟಿಷ ಸಾಮಾಜಿಕವಾದಿಗಳು ಭಾರತಚರಿತ್ರೆಗೆಲ್ಲಾ ಬಣ್ಣಹಾಕಿ ಅಪೆಲಿಸುತ್ತಿರುವುದನ್ನು ಇನ್ನೂ ಬಿಟ್ಟೆಲ್ಲ. ದಿಕ್ಕೆವರ್ಷನಾಥರ್, ಈ ವಿಕಟಾಲಾಪಗಳಲ್ಲಿ ಕೆಲವನ್ನು ಇಲ್ಲಿ ಉದಹರಿಸಬಹುದು. ವಂಹಿಷಕ್ಕೆ ಕೊಂಬುಗಳು ಹೇಗೆ ಸಹಜವೋ ಹಾಗೆಯೇ ಹಿಂದೂದೇಶೀಯರಿಗೆ ಹೊಸವೂ ದೌರಾತ್ಮ್ಯವೂ ಸಹಜವಾಗಿವೆ. ಸುಳ್ಳು, ವಂಚನೆ, ಕಾಪಜ್ಯ, ವ್ಯಾಭಿಚಾರ, ಹೇಡಿತನ ಇವು ಇವರ ಸ್ವೇಚ್ಚಾದ ಪರಮಧರ್ಮಗಳು. ಹಿಂದೂಗಳು ಜಾತಿಸಂಸ್ಕೇತಂಬ ನರಕಕೂಪದಲ್ಲಿ ಬಿದ್ದು ಮಿಲಿಮಿಲಿಗಳುತ್ತೆ ಕ್ವಾತ್ರಬಲಶಾಂಕ್ಯರಾಗಿ ರುವರು. ಮುಸಲ್ಮಾನರು ಉನಾತ್ರದಗ್ರಸ್ತರೂ ಲೋಕದ ಪ್ರೇಮಕ್ಕೆ ಮೃತ್ಯುಸ್ವರೂಪರೂ ವಿದ್ಯಾವೈರಿಗಳೂ ಆದ ಚಂಡಾಲರು. ಹಿಂದಲ ಭಾರತ ರಾಜರೆಲ್ಲರೂ ಅಧಮಾಧಮ ನೀಂಜರು. ಹೈದರಲ್ಲಿಯೂ ರಣಜಿತಸಿಂಗನೂ ಕ್ಷಾರ ಜೋರಾರಣಿಗಳು. ಹೇಸ್ಪೈ ಇಮ್ಮಡಿ ಬಾಜೀರಾಯನು ಸುಳ್ಳುಗಾರನಾದ ದುಷ್ಪ ಹೇಡಿಯು. ಶಿವಾಜಿಯೂ ಅವನ ಮರಾಠರೂ ಪರಮ ನೀಂಜರಾದ ದರೋಡೆಕಳ್ಳರು. ಖಳಿದ ಹಿಂದೂರಾಜರು ಕಡುಕ್ಕಾರಿಗಳಾದ ಕ್ರಿಕರು. ಮುಸಲ್ಮಾನ ರಾಜರು ನರರಾಕ್ಷಸರು. ಹಿಂದೂ ಪ್ರಜೆಗಳಿಗೆ ಅವರ ಪ್ರೈಶಾಚಿಕ ಪರಿಸೀಡೆಯನ್ನು ತಪ್ಪಿಸಿ ದೇಶದಲ್ಲಿ ಶಾಂತಿಯನ್ನೂ

ತುಷ್ಟಿಯನ್ನೂ ಪುಷ್ಟಿಯನ್ನೂ ಪ್ರಗತಿಯನ್ನೂ ಸ್ಥಾಪಿಸುವ ಸಲುವಾಗಿ ದೇವರು ಬ್ರಿಟಿಷರನ್ನು ಸ್ವಾಷ್ಟಿಸಿದನು. ಬ್ರಿಟಿಷರು ಅವಶಾರವುರುವರು. ಅವರು ಭರತಚಕ್ರೀಶರಾಗಬೇಕೆಂದು ವಿಧಿನಿಣ್ಣೀತವಾಗಿತ್ತು. ಅದ್ದರಿಂದಲೇ ಅವರು ಕೈಹಾಕಿದ ಕಡೆಗಳಲ್ಲಿ ಲಾಲ್ ಜಯಶೀಲರಾದರು. ಈ ವಿಜಯ ಸಾಧಕರಾದ ಕ್ಲೈವನ್ಸೇ ಮೊದಲಾದವರು ಭಾರತೋದ್ವಾರದ ಸಲುವಾಗಿ ಕೆಲವೇಳಿ ಧರ್ಮವನ್ನೂ ಅತಿಕ್ರಮಿಸಿದರು. ಅದರ ದೋಷವು ಅವರಿಗೆ ಎಂದಿಗೂ ಅಂಟಿಲಾರದು. ಆಯಾ ಸಂದರ್ಭದ ಅವಸರಪ್ರಮೇಯ ದಿಂದಲೂ, ಮಹಾನೀಂಚರಾದ ಹಿಂದೂ ದೇಶೀಯರೂದನೆ ವ್ಯವಹರಿಸಬೇಕಾದ ದುರದೃಷ್ಟಿಂದಲೂ, ದೈತ್ಯಾಧಮುರಾದ ದೇಶೀಯ ರಾಜರ ಕೈಲಿ ಸಿಕ್ಕಿ ನರಳುತ್ತಿದ್ದ ಭಾರತೀಯರನ್ನು ದ್ಧರಿಸುವ ಧರ್ಮಸಂಕಲ್ಪ ದಿಂದಲೂ, ಬ್ರಿಟಿಷರಲ್ಲಿ ಉಕ್ಕಿ ಹರಿಯುತ್ತಿರುವ ಪರಾಕ್ರಮದ ರಭಸಾ ಧಿಕ್ಕಿಂದಲೂ, ಈ ರಾಜ್ಯಸ್ಥಾಪಕರು, ಪಾಮರ ಜನರು ಧರ್ಮವೇಂದು ಭ್ರಮಿಸುವ ಮಾರ್ಗವನ್ನು ಕೆಲವೇಳಿ ವಿಂತಿ ಹೋಗಬೇಕಾಯಿತು. ಈಡೆಗೆ ಮೂಸ್ ಮೇಯೋ ವ್ಯಾಂತಾದ ಕೆಲವರು ಇದಕ್ಕೆ ಸೂರುಮಡಿ ಅಧಿಕವಾದ ದುರಾಲಾಪಗಳನ್ನು ಕಲ್ಪಿಸುವ ಮಾಡಿರುವರು.

ಭಾರತ ಜನತೆಯ ಮನಸ್ಸು ಬ್ರಿಟಿಷರ ಕಡೆಗೆ ಒಲಿಯಲು ದೇಶದ ಪರಿಸ್ಥಿತಿಯು ಬಹುವಾಗಿ ಕಾರಣವಾಯಿತು. ಸೀಲ (Sealley) ಮೊದಲಾದ ಇತಿಹಾಸವಿದರು ಹೇಳುವಂತೆ, ಭಾರತ ಜನತೆಯು ತಮ್ಮ ದುಷ್ಪ ಪ್ರಭುಗಳ ದೊರ್ಬಲ್ಯಕ್ಕೂ ಹಿಂಸೆಗಳ ಅತ್ಯಾಚಾರಗಳಿಗೂ ಹೇಳಿ ಪರಕೀಯರಾದ ಬ್ರಿಟಿಷರನ್ನು ಪ್ರತ್ಯಕ್ಷಪರೋಕ್ಷ ಮಾರ್ಗಗಳಿಂದ ಪಕ್ಷೀಕರಿಸಿ ಅವರನ್ನು ಈ ದೇಶದ ಸಿಂಹಾಸನದಲ್ಲಿ ಕೂಡಿಸಿತು. ಭಾರತೀಯರು ಸರ್ವತ್ರ ಬ್ರಿಟಿಷರ ಸೇನೆಗೆ ಸೇರಿ ದೇಶಾಭಿಮಾನವನ್ನು ನಿರಾಕರಿಸಿ ತಮ್ಮ ದೇಶೀಯ ಪ್ರಭುಗಳ ಮೇಲೆ ತಾವೇ ಭಲದಿಂದ ಹೋರಾಡಿ ಸೋಲಿಸಿ ಬ್ರಿಟಿಷರಿಗೆ ಸಾಮಾಜಿಕವನ್ನು ಸಂಪಾದಿಸಿಕೊಟ್ಟಿರು. ಬ್ರಿಟಿಷರು ದೇಶೀಯ ಸ್ವೇಂಕರ ಮೂಲಕವೇ ಈ ದೇಶವನ್ನು ಲಾಲ್ ಗೆದ್ದು ಕೊಂಡರು. ಇತರ ಪ್ರಜೆಗಳು ಸಹ ಕೊಡಗು ಮೊದಲಾದ ಕಡೆ ತಮಗೆ ದೇಶೀಯ ರಾಜರು ಬೇಕಿಲ್ಲವೇಂದು ನಿರಾಕರಿಸಿ ಬ್ರಿಟಿಷರಿಗೆ ಆಧೀನರಾದರು. ಪ್ರಜೆ

ಗಳು ತಮಗೆ ಸಹಾಯಕರಾಗಿ ನಿಲ್ಲುವುದಿಲ್ಲವೆಂದು ಅಂತ ಕಡೆಗಳಲ್ಲಿ ಲಾಲ್ಲಿ ಅಲ್ಲಿನ ರಾಜರುಗಳು, ಬ್ರಿಟಿಷರು ಹೇಳುವುದೇ ತಡ, ತಾವಾಗಿ ಆವಂಗಿ ಸಾಮಂತರಾಗಿರಲು ಒಪ್ಪಿ, ಬ್ರಿಟಿಷ ಸೇನೆಯ ಬೆಂಬಲದಿಂದ ತಮ್ಮ ಪ್ರಜೆಗಳನ್ನು ನಿರಂಕುಶವಾಗಿ ಆಳಲು ಪ್ರಾರಂಭಿಸಿದರು. ಮುಸಲ್‌ನರ ಕಾಲದಲ್ಲಿ ಲೋಕವನ್ನು ಬೆರಗುಗೊಳಿಸತಕ್ಕ ಚಂಡಸಾಹನವನ್ನು ತೋರ್ವೆಡಿಸಿದ್ದ ರಾಜವುತ್ತರು ಯುದ್ಧವಿಲ್ಲದೆ ಬ್ರಿಟಿಷರಿಗೆ ದಾಸರಾದ ರೀಂದರೆ ಬ್ರಿಟಿಷರ ಅಧ್ಯಘ್ರಕ್ಕೆ ಏನು ಹೇಳಬೇಕು? ಅಂತಃಕಲಹಗಳೂ ಮೈಸ್ ರಾಜ್ಯಭಾರವೂ ಮರಾಠರನ್ನೂ ಶೀಖರನ್ನೂ ನಾಶಪಡಿಸಿವವು.

ಬ್ರಿಟಿಷರು ಭಾರತ ಜನತೆಗೆ ತಾವು ಮಿಶ್ರರೆಂದು ನಂಬಿಸಿದೇಶೀಯ ರಾಜರನ್ನು ತಾವು ಕುಣಿಸತಕ್ಕ ಯಂತ್ರಗಳಾಗಿ ಮಾಡಿಕೊಂಡರು. ಆದರೆ ಕ್ರಮಕ್ರಮವಾಗಿ ಭಾರತೀಯರ ವ್ಯಾಪಾರ, ಕೈಗಾರಿಕೆ, ಕುಶಲಕಲೆ, ಗಾರುಮನ್ಯವಸ್ಥೆ, ವಿದ್ಯಾರ್ಥಕ್ಕೆ, ಸಂಪತ್ತಗಳೆಲ್ಲಾ ಬೀಲವಾದವು. ಬ್ರಿಟಿಷರ ನ್ಯಾಯಶಾಲೆಗಳು ಜನರ ವ್ಯಾವಹಾರಿಕ ಸ್ವಾತಂತ್ರ್ಯವನ್ನು ನಾಶಮಾಡಿದವು. ಜನರ ರಾಜಕೀಯ, ಆರ್ಥಿಕ, ಧಾರ್ಮಿಕ, ವಿದ್ಯಾಭ್ಯಾಸಿಕ ಶಕ್ತಿಗಳೆಲ್ಲಾ ಹೀಳಿವಾದುವು. ಜನರು ನಿರಸ್ತುರಾಗಿ ಸತ್ತ ಹೆಚ್ಚೆ ಸಮಾನರಾದರು. ಸರ್ಕಾರದ ಉದ್ಯೋಗವೆಲ್ಲವೂ ವಿದೇಶಿ ಅಧಿಕಾರಿಗಳ ಮಾನ್ಯವಾಗಿ ಭಾರತೀಯರು ಭೃತ್ಯ ಕೆಲಸದಲ್ಲಿ ನಿಯುಕ್ತರಾದರು. ಸಂಪತ್ತಿಗೆ ತವರುಮನೆಯಾಗಿದ್ದ ಈ ದೇಶವು ಈಗ ಬಡತನಕ್ಕೆ ತಾಯಿನಾಡಾಗಿದೆ. ಈ ಜನರ ನಿತ್ಯಜೀವನಕ್ಕೆ ಅತ್ಯಾಗತ್ಯ ಬೇಕಾಗಿರುವ ಬಟ್ಟೆಬರಿ, ದಾರ, ಕತ್ತಿ, ಸೂಜಿ, ವೆಲೆಳಿ, ಸೌಟು, ಹೈವಧ, ಹಲಗೆಬಳಪ, ದೀಪ, ದೀಪದೆಣ್ಣಿ, ಬೆಂಕಿಕಡ್ಡಿ, ಇತ್ಯಾದಿ ದ್ರವ್ಯಗಳು ಸಹ ವಿದೇಶಿಯರಿಂದ ಇಲ್ಲಿಗೆ ಬರಬೇಕಾಗಿವೆ. ದೇಶದಲ್ಲಿ ಸಾವಿರಾರು ರಾಜ್ಯಗಳನ್ನು ಕಟ್ಟಿ ಮೇರಿಯುತ್ತಿದ್ದ ಇಂಜಿನಿಯರ್ ಭಾರತೀಯರು ಈಗ ವಿದಾರು ಸಾವಿರ ಮೈಲುಗಳ ದೂರದಿಂದ ಬಂದು ಹೋಗುತ್ತಿರುವ ಮೂರು-ನಾಲ್ಕು ಸಾವಿರ ಬ್ರಿಟಿಷ ನೌಕರರಿಂದಲೂ ಎಪ್ಪತ್ತು ಸಾವಿರ ಸೈನಿಕರಿಂದಲೂ ಅತಿ ದರ್ಷಿಸಿದ್ದ ಆಳಲ್ಪುಡು ಶ್ರೀರಂಗರಂದರೆ ಇವರ ಅಧೀಕ್ಷಾಗತಿಗೆ ಏನೆನ್ನಬೇಕು? ಲೋಕದ ಸಾಮಾಜಿಕ ಶಿಕ್ಷಣ ಇತಿಹಾಸದಲ್ಲಿ ಪರಾಧಿನೇತಿಯ ಪರಾಠಣ್ಣೆಯನ್ನು ಮುಕ್ಕಿದವರೆಂದರೆ

ಭಾರತೀಯರೇ ಆಗಿರುವರು. ಇನ್ನೊಂದು ಸಮಗ್ರವಾದ ಸಾಮಾಜಿಕ ವ್ಯವಸ್ಥೆಯನ್ನು ಲೋಕವು ಇದುವರೆಗೆ ಕಂಡುಕೇಳಿದ್ದಿಲ್ಲ.

ಬ್ರಿಟಿಷರಿಗೆ ಸಾಮಾಜಿಕವನ್ನು ಪ್ರಸಾದಿಸಿದ ಭಾರತಜನತೆಯು ಮನಸ್ಸು ನಾಡಿದರೆ ಅದನ್ನು ಕಿತ್ತು ಕೊಳ್ಳಬಲ್ಲದೆಂದು ಸೀಲಿ ಮೊದಲಾದ ವರು ಹೇಳುವರು. ಈ ಜನತೆಯ ದೌರ್ಬಲ್ಯವು ಪರಾಧಿನತೆಯ ಕ್ಷೇಣತೆಯಿಂದಲೂ ವಿದೇಶಿನೋಹಿಂದಲೂ ಬಹುಭಾಗಿ ಹೆಚ್ಚುತ್ತಾಹೋಯಿತು. ಆದರೆ ವಿದೇಶಿ ಪ್ರಭುಗಳು ಈ ಜನತೆಯ ಮತಧರ್ಮವಿಚಾರದಲ್ಲಿ ಕೈಹಾಕಿದ್ದಾರೆಂದು ಕೇಳಿದೊಡನೆಯೆ ಇದು ಕೆರಳಿಂದ್ದು ತನ್ನ ವಿರೋಧ ದಿಂದ ಪದಚ್ಯಾತರಾಗಿದ್ದ ಹಲವು ದೇಶೀಯ ರಾಜರ ನೇತ್ಯತ್ವದಲ್ಲಿ ಗಳಾಗಿರಲ್ಲಿ ಬ್ರಿಟಿಷರ ಮೇಲೆ ಕೈಮಾಡಿತು. ಈ ಜನತೆಯ ಬಹುಭಾಗ ದವರು ಈ ಸಂಗ್ರಹಮಕ್ಕೆ ಸೇರದೆ ಬ್ರಿಟಿಷರಿಗೆ ಸಹಾಯ ಮಾಡಿದ್ದಂದ ಬ್ರಿಟಿಷರು ಜಯತೀಲರಾದರು. ಇದರಿಂದ ಭಾರತ ಸ್ವತಂತ್ರಗ್ರಾಮ ಸೊಲ್ಲು ಈ ದೇಶದಲ್ಲಿ ಆರ್ಥಿಕತಾನಾನಿಕಾಲ ಉಂಟಾಗಿ ಹೋಡುದಲ್ಲದೆ, ಭಾರತ ಜನತೆಯ ರಾಷ್ಟ್ರಕ್ರಿಯೆ ಸಮಾಲವಾಗಿ ನಾಶಮಾಡಲಿಟ್ಟಿತು. ಇಲ್ಲಿಂದ ಮುಂದೆ ಬ್ರಿಟಿಷರ ಮೇಲೆ ದೇಶದಲ್ಲಿ ಕಾಷ್ಟತ್ವಮಾರ್ಗವಾಗಿ ಯಾವ ಚಳ ವಳಿಯೂ ನಡೆಯಲು ದಾರಿ ಮುಚ್ಚಿಹೋಯಿತು. ವಿದೇಶಿ ಪ್ರಭುಗಳು ಈ ಜನತೆಯು ತಮಗೆ ಎದುರುಬೇಕಿಂತೆ ಇಟ್ಟಿರಲು ಎಷ್ಟೇ ಯುಕ್ತಿಯನ್ನು ತೋಡಿದರೂ, ವಿದ್ಯಾವಂತರ ರಾಜಕೀಯ ಚಳವಳಿಯಿಂದಲೂ, ಆರ್ಥಿಕ ಕ್ಷೇಣತೆಯ ದೇಸೆಯಿಂದಲೂ ಪರಾಧಿನತೆಯ ಬಾಧೆ ಮಂದಿಟ್ಟಾದರಿಂದಲೂ ಭಾರತ ಜಾಗೃತಿ ಪಡೆದು ಸ್ವರಾಜ್ಯವನ್ನು ಬಯಸಿ ಅದಕ್ಕಾಗಿ ಹೆಣಗಾಡಲು ಪ್ರವರ್ತಿಸಿತು.

ಕ್ರಿ. ಶ. ಗಳಾಗಿರಿಂದ ಗಳಾಗಿರವರೆಗೂ ನಡೆದ ರಾಜಕೀಯ ಚಳವಳಿಯಲ್ಲಿ ಗಳಾಗಿರವರೆಗಿನ ಫಷ್ಟ್ಪು “ಭವತಿಭಿಕ್ಷುಂದೇಹಿ” ಎಂಬ ನೀತಿಯನ್ನು ಅನುಸರಿಸಿದ್ದ ಸುಧಾರಕರ ಯುಗವಾಗಿತ್ತು. ಬ್ರಿಟಿಷರು ಭಾರತೀಯರಿಗಿಂತಲೂ ಸಕಲಾಂಶಗಳಲ್ಲೂ ಶ್ರೀಷ್ಟಿರೆಂದೂ, ಆವರನ್ನು ಅನುಕರಣ ಮಾಡಿ, ಅನುಸರಿಸಿ, ಅವರ ಅನುಗ್ರಹಿಂದ ಮಾತ್ರವೇ ಮುಂದಕ್ಕೆ ಬರ

ಜೀಕೆಂದೂ ಈ ಯುಗದ ಮುಖಂಡರು ಭಾವಿಸಿ ಸುಧಾರಣೆಯ ಚೆಳವಳಿ ಯನ್ನು ಹೊಡಿದ್ದಿರು. ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಅರಿಸಿ ಮಾಡಲು ಕಾಂಗ್ರೆಸ್ ಸಭೆಯು ಹುಟ್ಟಿತು. ವಾಶಿಂಗ್ಟನ್ ವಿದ್ಯಾಭ್ಯಾಸವೂ ಕೈಗಾರಿಕೆಗಳೂ ಉಪಗೆತ್ತಿಹುಡುಗೆ ಆಚಾರಗಳೂ ದೇಶದಲ್ಲಿ ಪ್ರತಿಷ್ಠಿತವಾದವು. ಆದರೆ ಈ ಸುಧಾರಣೆ ಚೆಳವಳಿಯು ನಿದ್ಯಾವಂತ ಶ್ರೇಣಿಯವರನ್ನು ದಾಟಿ ದೇಶದ ಜನತೆಗೆ ಮುಟ್ಟುಲು ಸಮರ್ಥವಾಗಿಲ್ಲವಾದ್ದರಿಂದ ಅತಿ ದುರ್ಬಲವಾಗಿತ್ತು.


೧೯೫೫ರಿಂದ ೧೯೭೦ರವರೆಗೆ ಜನಾಂಗವಾದಿಗಳು ರಾಜಕೀಯ ಚೆಳವಳಿಗೆ ಯಾಜಮಾನ್ಯವನ್ನು ಪಡೆದು, ಸ್ವರಾಜ್ಯವೇ ದೇಶದ ಧ್ಯೇಯವೆಂದು ಸರ್ವತ್ರ ಸಾರಿ, ಕಾಂಗ್ರೆಸ್‌ನ ಭವತಿಭಿಕ್ಷೆ ದೇಹಿ ಪದ್ಧತಿಯನ್ನು ತಪ್ಪಿಸಿದರು. ಸರ್ಕಾರದವರು ಜನರ ಇಷ್ಟಕ್ಕೆ ವಿರುದ್ಧವಾಗಿ ವಂಗದೇಶವನ್ನು ವಿಭಜನೆ ಮಾಡಿದ್ದರಿಂದ ವಂಗಜನತೆಗೆ ಬಿಟ್ಟವರಲ್ಲಿದ್ದ ಅಭಿಮಾನ ಮೋಹನ ನಷ್ಟವಾಗಿ ಆ ಪ್ರಾರಂಭದಲ್ಲಿ ಪ್ರಚಂಡಚಳವಳಿ ಎದ್ದಿತು. ಬಹುಕಾಲದಿಂದಲೂ ಮಹಾರಾಷ್ಟ್ರ ಜನತೆಯನ್ನು ಜಾಗ್ತಿಗೊಳಿಸುತ್ತು ಬಂದಿದ್ದ ಲೋಕಮಾನ್ಯ ತಿಲಕರು ಈ ಸಮಯವನ್ನು ಸಾಧಿಸಿ ಅಶೀಲ ಭಾರತ ಜನತೆಯಲ್ಲಿ ಸ್ವರಾಜ್ಯಾಭಿಮಾನವನ್ನು ಕಲ್ಪಿಸಲು ಪ್ರಯತ್ನ ಪಟ್ಟಿರು. ಭಾರತೀಯರು ವಿದ್ಯೇ, ಅರ್ಥ, ರಾಜ್ಯ ಭಾರತ ಮೊದಲಾದ ಸರ್ಕಾರ ವಿಚಾರಗಳಲ್ಲಿ ಸ್ವಾವಲಂಬಿಗಳಾಗಬೇಕೆಂದು ಚೆಳವಳಿ ಹುಟ್ಟಿತು. ತತ್ತಲವಾಗಿ, ರಾಷ್ಟ್ರೀಯ ಕೈಗಾರಿಕೆಯ ಸ್ಥಾಪನೆ, ಸ್ವದೇಶೀ ಪುರಸ್ವಾರ, ವಿದೇಶೀ ಬಹಿಸ್ವಾರ, ರಾಷ್ಟ್ರೀಯ ವಿದ್ಯಾಭ್ಯಾಸ, ಕಾಶಿ ಮತ್ತು ಅಲಿಫರ ವಿದ್ಯಾಪೀಠ ಸ್ಥಾಪನೆ ಈ ಸಂಬಂಧವಾದ ಚೆಳವಳಿಗಳು ತಲೆದೋರಿದುವು. ತಾಳ್ಳು ತಪ್ಪಿದ ಯುವಕರು ಹತ್ಯಾಕೃತವನ್ನು ಆವಲಂಬಿಸಿ ದಾಂಥಲೆ ನಡೆಸಿದರು. ಸರ್ಕಾರದವರು ತಿಲಕ ಪಕ್ಷದವರನ್ನು ರಾಜದೂರ್ಘಟನೆಯಿಂದು ಸೆರಿಗೆ ಹಾಕಿ, ಮಂದಪಕ್ಷದವರನ್ನು ಶಮ್ಮಿ ಕಡೆಗೆ ಒಲಿಸಿಕೊಳ್ಳಲು ಪ್ರಯತ್ನಿಸಿ, ಮುಸಲ್ಮಾನರು ತಮಗೆ ಹಿಂದೂಗಳಿಗಿಂತಲೂ ಅಧಿಕಪ್ರಿಯರೆಂದು ಸಾರಿ, ನಾನಾವಿಧವಾಗಿ ಈ ಸ್ವರಾಜ್ಯ ಚೆಳವಳಿಯನ್ನು ಮುರಿಯಲು ಹಣವಣಿಸಿದರು.

ಗ್ರಂಥಲ್ಲಿ ಆರಂಭಿಸಿದ ವರೋಹ್ಯ ಯುದ್ಧದಿಂದ ಇಂಡಿಯಾ ದೇಶದಲ್ಲಿ ತುಂಬಾ ಜನರಾಗ್ನಿಯುಂಟಾಯಿತು. ಬ್ರಿಟಿಷ್ ಸರ್ಕಾರವು ಈ ದೇಶದಿಂದ ಯುದ್ಧಕ್ಕೆ ಇ ಲಕ್ಷ ಜನರನ್ನು ಕಳುಹಿಸಿ ಇಂತೊಂಟಿ ರೂಪಾಯಿಯನ್ನು ನೆಚ್ಚಿಸಿತು. ಯುದ್ಧದ ದೇಸೆಯೀಂದ ಸರ್ಕಾರದ ಬಿಗಿಯೂ ತೆಂಗಿಯೂ ದ್ರವ್ಯಗಳ ಬೆಲೆಯೂ ವಿವರಿತ ಹೆಚ್ಚಿದವು. ಕಾಣುವು ತಲೆ ದೊರಿ ಗ್ರಂಥಲ್ಲಿ ಅನೇಕ ಜನರನ್ನು ನೆಷ್ಟೆಪಡಿಸಿತು. ಗ್ರಂಥ-ಗ್ರಂಥಲ್ಲಿ ಲೋಕವ್ಯಾಪಿಯಾಗಿದ್ದ ಶೀತಜ್ಞರವು ಕೆಲ ತಿಂಗಳೊಳಗಾಗಿ ಇಲ್ಲಿ ಒಂದು ಕೊಟಿ ಜನರನ್ನು ಆಹುತಿ ತೆಗೆದುಕೊಂಡಿತು. ಯುದ್ಧಸಹಾಯಕ್ಕೆ ಪ್ರತಿಯಾಗಿ ಸ್ವರಾಜ್ಯವನ್ನು ಅನುಗ್ರಹಿಸುವುದಾಗಿ ಆಶೀ ತೊರಿಸುತ್ತಿದ್ದ ಸರ್ಕಾರದೆವರು ಜನರ ಇದ್ದಬಿದ್ದ ಸ್ವಾತಂತ್ರ್ಯವನ್ನೂ ಹರಣ ಮಾಡಲು ತಂಡ ರೌಲೆಟ್‌ ಮಸೂದೆಯು ಜನರನ್ನು ಅತಿಯಾಗಿ ಕೇರಳಿಸಿತು. ದೇಶದ ಜನತೆಯನ್ನು ಸ್ವರಾಜ್ಯಯುದ್ಧಕ್ಕೆ ಹುರಿದುಂಬಿಸಲು ಯೋಗ್ಯ ಸನಿತ್ಯ ವೇಶವು ಒದಗಿತು. ಈ ಕಾರ್ಯವನ್ನು ಕೈಕೊಳ್ಳಲು ಸಮರ್ಥನಾದ ಬಬ್ಬ ಮಹಾವಿಭೂತಿಯ ಇದೇ ಕಾಲದಲ್ಲಿ ಮುಂದೆ ಬಂದನು.

ಗ್ರಂಥಿಂದ ಮುಂದೆಲ ಕಾಲವನ್ನು “ಸ್ವರಾಜ್ಯಯುದ್ಧಕಾಲ” ವೆನ್ನೆಂಬುದು. ಮಹಾತ್ಮಾ ಗಾಂಧಿಯವರು ದೇಶದ ಆಶೀವ ಜನತೆಯನ್ನೂ ಕಾಂಗ್ರೆಸ್‌ಗೆ ವಶಪಡಿಸಿ, ಆ ಸಭೆಯನ್ನು ಸರ್ಕಾರಕ್ಕೆ ಸಮಾನವಾದ ಪ್ರತಿಪಕ್ಷಯಾಗಿ ವೃದ್ಧಿಪಡಿಸಿ ಹೊರಾಡುತ್ತಿರುವರು. ಆಸ್ತ್ರ, ಶಸ್ತ್ರ, ವಿದ್ಯೆ, ಸಂಪತ್ತು, ಅಭ್ಯಾಸ, ವ್ಯವಸ್ಥೆ ವೊದಲಾದ ಯಾವುದೊಂದು ಉಪಪತ್ರಿಯನ್ನೂ ಹೊಂದಿಲ್ಲದ ಭಾರತ ಬಡಜನತೆಯು ಲೋಕಾಶ್ಚಯರ್ ಕರವಾಗಿ ಬ್ರಿಟಿಷರೊಡನೆ ಕಾದುತ್ತ ದಿನೆದಿನೆ ಪ್ರವೃದ್ಧವಾಗುತ್ತ ಬರುತ್ತಿದೆ. ಗ್ರಂಥ ಅಸಹಕಾರ ಚಳವಳಿಯು ಸಂಪೂರ್ಣವಾಗಿ ಜಯಪ್ರದವಾಗಿದ್ದೂ ದೂ ಸ್ವರಾಜ್ಯಯುದ್ಧವು ಮಾತ್ರ ನಿಲ್ಲಿದ ಪ್ರತಿವರ್ಷವೂ ಹೊಸರೊವವನ್ನೂ ಹೊಸ ಹುರುವನ್ನೂ ಪಡೆಯುತ್ತ ಚಂಡಸಾಹಸದಿಂದ ನಡೆಯುತ್ತಿರುವದು. ಗ್ರಂಥಲ್ಲಿ ನಡೆದ ರೌದ್ರರಣದಲ್ಲಿ ಬ್ರಿಟಿಷರು ಜಯಿಸಲಾರದೆ ಸಂಧಿಪ್ರಸ್ತಾಪವನ್ನುತ್ತ ತಲೆಬಾಗಿಸಬೇಕಾಯಿತು. ಈ ಸ್ವರಾಜ್ಯಯುದ್ಧವು ಇದುವರೆಗೂ ಜಯಪ್ರದವಾಗಿಲ್ಲ. ಹಿಂದೂ-ಮುಸಲ್ಮಾನರಿಗೂ

ದ್ವೇಷ, ವೀರಪಕ್ಷದವರಿಗೂ ಮಂದಪಕ್ಷದವರಿಗೂ ವಿರಸ, ಹಣಗಾರರಿಗೂ ಶೂಲಿಕಾರರಿಗೂ ವೈಪವ್ಯ, ಕೃಷಿಕರಿಗೂ ಜವಿಂಸದಾರರಿಗೂ ವೈರ, ಸಾಮಂತರಾಜರುಗಳಿಗೂ ಪ್ರಜಾಸೌತ್ರಮಕ್ಕೂ ವಿರೋಧ, ಬಾಹ್ಯಾಳಿಗೂ ಬಾಹ್ಯಕ್ಷೇತರರಿಗೂ ತಲಹ, ಉತ್ತಮ ಜಾತಿಯವರಿಗೂ ಪಂಚಮರಿಗೂ ಅಸಮಾಧಾನ, ಅಲ್ಲಿಸಂಖ್ಯಾಗಣಗಳಾದ ಶೀಖ, ಕೈಸ್ತ, ಪರೋಷ್ಯ, ಯೂರೋಷಿಯನರುಗಳಿಗೂ ಬಹುಸಂಖ್ಯಾಗಣಗಳಿಗೂ ದ್ವಾಂದ್ವ. ಕ್ಷಮೆತ್ತ ಸತ್ಯಸಂಪನ್ಮೂಳನಕುಲಗಳಿಗೂ ಕ್ಷಮೆತ್ತಸತ್ಯಹಿಂನಂಜನಕುಲಗಳಿಗೂ ಭೀರ-ಜೀವೇ ನೊದಲಾದ ವ್ಯಕ್ತಾಸಗಳಿಂದ ಮೂರನೆಯವರು ಲಾಭಪಡಿಯುತ್ತ ಭಾರತೀಯರಿಗೆ ಸ್ವರಾಜ್ಯವನ್ನು ತಪ್ಸಿಸಿರುವರು. ಆದರೆ ಭಾರತ ಜನತೆಯ ಸ್ವರಾಜ್ಯಾಭಿಮಾನವೂ ಸ್ವಾತಂತ್ರೇಚೈಯೂ ಈ ಪ್ರತಿಬಂಧಕಗಳನ್ನೇ ಲಾಜ್ಞನೆಚ್ಚಿನಾರಾಗಿ ಒಡೆದು ದ್ವಾಂಸಮಾಧುತ್ತ ಬರುತ್ತಿವೆ. ಈ ಯುದ್ಧವು ಗೋವಿರಲ್ಲಿ ಆತ್ಮಗುರೂಪದಲ್ಲಿ ಹುಟ್ಟಿ ಅದ್ವಾಷಿ ನಡೆಯುತ್ತಿದೆ.

ಈ ಜಾಗ್ರತ್ತಿಯು ಕೇವಲ ರಾಜಕೀಯ ಮಾತ್ರವಾದುದಾಗಿಲ್ಲ. ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳಲ್ಲಿ ಸಹ ಜನರ ಮನೋಭಾವದಲ್ಲಿ ಪ್ರಭಯಸದ್ವರ್ವಾದ ಪರಿವರ್ತನೆಯುಂಟಾಗಿದೆ. ಭಾರತ ಸ್ತ್ರೀ ಜಾತಿಯು ದೇಶಸೇವೆಯಲ್ಲಿ ಪುರುಷರಿಗೆ ಸಮಾನವಾಗಿ ಕೆಲಸ ಮಾಡಲು ಪ್ರವರ್ತಿಸಿದೆ. ಹಿಂದೀ ಭಾಷೆಯು ಆಗಲೀ ಜನಾಂಗ ಭಾಷೆಯಾಗಿ ಪರಿಣಮಿಸಿದೆ. ಸ್ವದೇಶೀ ವಸ್ತುಪುರಸ್ವಾರವು ಜನರ ನಿತ್ಯ ವ್ರತವಾಗುತ್ತಿದೆ. ದೇಶಭಕ್ತಿಯೂ ಭಾರತ ದೇಶದ ಹೆಸರನ್ನು ಲೋಕದಲ್ಲಿ ಮುಂದೆ ತಡುವ ಆಕಾಂಕ್ಷೆಯೂ ದೇಶದ ಜನತೆಯ ಬಡತನವನ್ನು ಹುಟ್ಟಿಡಿಸಬೇಕೆಂಬ ಭಲವೂ ಸರ್ವತ್ರ ರೂಢವೂಲಿವಾಗುತ್ತಿವೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮಹಾತ್ಮಾ ಗಾಂಧಿ, ಜಗದೀಶಚಂದ್ರ ವಾಸು, ರಾಮನ್, ರಾಮಾನುಜಂ, ಐವೀಂದ್ರನಾಥ, ಆವನೀಂದ್ರನಾಥ ವೊದಲಾದವರ ಖ್ಯಾತಿಯು ಲೋಕದಲ್ಲಿ ಭರತವಿಂದದ ಪೂಜ್ಯತೆಯನ್ನು ಹೆಚ್ಚಿಸಿದೆ.



## ಪರಿಶೀಲನೆ.

### (೧) ನಾಮನಿಷಿಂಣಿ.

[ತು ಗ್ರಂಥದಲ್ಲಿ ಉಪಯೋಗಿಸಿರುವ ಹೆಸರುಗಳ ಉಚ್ಚಾರಣೆ ಮತ್ತು ರೂಪನಿಷ್ಟತ್ವಾಯ ವಿಚಾರವಾಗಿ ಕೆಲ ಟಿಪ್ಪಣಿಗಳನ್ನು ಕೊಟ್ಟಿದೆ.]

Africa = ಅಫ್ರಿಕ—ಅಫ್ರಿ ಎಂಬ ಜನರ ದೇಶ.

Afghanistan = ಅಫಘಾನಿಸ್ತಾನ—ಸಾಲನ ಮಗ ಅಫಘಾನನ ಸಂತಾನದ ದೇಶ ಎಂದು ಕಥೆ. ಆದರ ನಿಜವಾದ ಮೂಲರೂಪ—ಅಯೋಫ್ಧನ (Aoghan).

Aleppo = ಅಲೆಪ್ಪೊ (ಆರಬ) —ಹಲೆಬ್ ( = ಕಾಲು) ಎಂಬುದರ ರೂಪಾಂತರ. ಹಲೆಬ ನಗರ.

Arab = ಈಬ್ರು ಮೂಲರೂಪ—ಆರಬ್ ಅಥವಾ ಇರೆಬ್ = ಪಶ್ಚಿಮ, ವ್ಯಾಪಾರ, ವ್ಯಾಪಾರದ ಸರಕು.

Bagdad = ಬಗದಾದ = ಭಗ ( = ದೇವರು) ಪುರ.

Bhutan = ಬೊರ್ಚಾಂತ—ಬೊರ್ಚ ದೇಶದ ಅಂತ್ಯಭಾಗ.

Basra = (ಮೂಲ) ಬಸ್ಲೊರ.

Bulgar = ಬುಲ್ಗಾರ—ವಲ್ಗ (Volga) ಎಂಬ ನದಿ ಹೆಸರಿನ ರೂಪಾಂತರ.

Burma = (ಮೂಲ) ಬ್ರಹ್ಮ.

Dalai Lama = ದಲಾಲಿ—ಸಮುದ್ರ, ಲಾಮ—ಗುಡು. ವಿದ್ಯುತ್ ಸಾಗರನಾದ ಗುರುದೇವ.

Druses = (ಮೂಲ) ಅಲ್ ದುರುಸಿ (Al Duruzi) ಎಂಬವನ ಮತ್ತಾನುಯಾಯಿಗಳು.

Egypt = ಇಗುಸ್ತ್ರು. ಪ್ತಃ (Ptah) ಎಂಬ ದೇವತೆಯ, ಹಿಕು = ಗೃಹ. ನೀಲಕಂಠನ ಭಾರತ ವ್ಯಾಖ್ಯಾನದಲ್ಲಿ ಇಗುಪಥ ಎಂಬ ರೂಪವು ಕಂಡುಬರುವುದು.

Japan = ಜೀಗಾ ಮೂಲರೂಪ. ನಿತ್ತಾ-ಪೋನ್ (Nit-Pon) = (ನಿತ್ತಾ—ಸೂರ್ಯ, ಪೋನ್—ಉದಯ) ಉದಯಿಸುವ ಸೂರ್ಯ. ಇದನ್ನು ಚೀಟರು ನಿ-ಪೇನ್ ಎಂದೂ ಮಂಗೋಲರು ಜಿ-ಪೇನ್ ಎಂದು ರಚಿತ್ಯಲ್ಲಿ ಜಪಾನ್ ಎಂದಾಗಿದೆ. ಜಪಾನರು ಇನ್ನೊಮ್ಮೆ ನಿಪ್ಪೋನ (Nippon) ಎಂದು ತಮ್ಮನ್ನು ಕರೆದು ಕೊಳ್ಳುತ್ತಿರುವರು.

Jew = ಜೀಕಬನ ನಾಲ್ಕನೆಯ ಮಗನಾದ ಯಹೂದ (ಜಹೂದ—ಜೂದ) ನ ಸಂತಾನರು.

Magyar = ಮಗರ (ಮೂಲ—Moger, Meger).

Mongol = ಮಂಗ್—ಧೀರ, ಧೀರಪುರುಷರು.

Osmanli } = ಅತ್ತ—ಮನ್ (Athoman)      ಎಂಬದರ  
Othoman }    ರೂಪಾಂತರ.

Palestine = ಪುಲೆಸ್ತ್ರು ಎಂಬ ಜನರ ದೇಶ. ಪುಲೆಸ್ತ್ರು ಎಂಬದು ಲಾಟೀನಿನಲ್ಲಿ ಪಾಲೆಸ್ಟ್ರೋನ್ ಎಂದಾಗಿದೆ.

Pathan = ಪಥಾಣ. ಪಷ್ಟ್ಯನ್ ಅಥವಾ ಪಶ್ಚಿಮನ್ (ಎಕವಚನ)—ಪಷ್ಟ್ಯನ ಅಥವಾ ಪಶ್ಚಿಮ (ಒಹು) = ಪಷ್ಟ್ಯ ಅಥವಾ ಪಶ್ಚಿಮ ಭಾಷೆಯನ್ನಾಡ ತಕ್ಕುವರು.

Portugal = ಗಲ್ಲಪುರ—ಗಲ್ಲ ಎಂಬ ರೇಖುನಿಗರದಿಂದ ಈ ದೇಶದ ಹೆಸರು.

Russia = ವೋದಲನೆಯ ಅಕ್ಕರಕ್ಕೆ ಮು ಉಚ್ಛಾರವಿದೆ. ಆದ್ದರಿಂದ ಇದು ಮಷಿಯ ಎಂದಾಗುವದು. ಮಷ್ಟಕ ಎಂದು ಇದರಿಂದ ಉದ್ದರಿಸಿಕೊಳ್ಳಬಹುದು. ಫೆರಂಜರು ಮಹೇ (Russia)

ಎನ್ನುವರು. ಮೂಲರೂಪ—ಫಿನ್ಸ್ ಭಾಷೆಯ ಮುಕ್ಕೋಸ್ತು (Ruost) ಅಥವಾ ಮುಕ್ಕೋಸ್ತು. ಇದರಿಂದ ಮುಸ್ತ ಅಥವಾ ಮುಸ್ತಕ ಎಂದೂ ಉದ್ದರಿಸಿಕೊಳ್ಳಬಹುದು.

**Siberia** = ಮೂಲ—ಹಿಂದೆ ರಾಜಧಾನಿಯಾಗಿದ್ದ ಶಿಬಿರ (Sibir) ಎಂಬದರ ದೇಶ.

**Siracen** = ಸಾರಸೆನ. ಮೂಲ—ಷಾಕ್ರಿ (Sharki) = ಪ್ರಾಚ್ಯರು.

**Slav** = ಮೂಲಾರ್ಥ—ಪ್ರಸಿದ್ಧರು, ಪ್ರಖ್ಯಾತರು. ಈ ಅರ್ಥವು ಶ್ರವಣ ಎಂಬ ಸಂಸ್ಕೃತ ಪದವು ಈ ಹೆಸರಿಗೆ ಮೂಲವೆಂದು ಒಬ್ಬ ಪಂಡಿತನು ಹೇಳುತ್ತಾನೆ. ಆಗ ಇವರ ಹೆಸರು ಶ್ರವಣ ಎಂದಾಗುವುದು. ಮತ್ತೆ ಕೆಲವರು ಸ್ಕ್ರೋಮ್ = ಭಾಷೆ ಎಂಬ ದರಿಂದ ಸ್ಕ್ರಾವ ಎಂದು ಉದ್ದರಿಸುವರು. ಶ್ಲೋನ ಎಂದು ಇಟ್ಟುಕೊಂಡರೆ ಉಭಯ ಮೂಲರೂಪಕ್ಕೂ ಅಳವಡುವುದು

**Semitic** = ಹೀಮು ಅಥವಾ ಶ್ಯಾಮನ ವಂಶೀಕರು.

**Shogun** = ಹೊ = ಸೇನಾಪತಿ, ಗುನ್ = ಸೇನೆ; ಹೋಂಗುನ = ಪ್ರಧಾನ ಸೇನಾಪತಿ.

**Siam** = ಸಯಾಮ (Sayama) ಎಂಬದರ ರೂಪಾಂತರ.

**Tajik** = ಯುದ್ದಕಾರ್ಯಕ್ರಾಗಿ ಶಿಬಿರಗಳಲ್ಲಿ ವಾಸಿಸುತ್ತೇ ಇದ್ದವರು ತುರುಕ್‌ದೇಂದೂ ಮನೆಯಲ್ಲಿ ಹಿಂದುಳಿದ ಹೇಡಿಗಳು ತಾಚಿಕ ರೆಂದೂ ಹೆಸರು ಪಡೆದರು. ವ್ಯಕ್ತಿ ಮತ್ತು ಗುಣಭೇದದಿಂದ ಈಗ ಜನಭೇದ ಹುಟ್ಟಿದೆ.

**Tartar** = ತಾತ (Tata) ಎಂಬದು ಮಂಗೋಲರ ಆಗಿ ಪಾರಚೀನ ಹೆಸರು. ಅರ್ಥ = ಜನ. ಗ್ರೀಕರು ತಮ್ಮ ಪುರಾಣ ಕಥೆಯಲ್ಲಿ ಬರುವ ತಾತರಸ್ ಎಂಬವನ್ ಹೆಸರಿಗೆ ಜೊಡಿಸಿ ಇವರನ್ನು ತಾತರ್ ಎಂದು ಕರಿದರು. ಅನೇಕರು ತಾತರ್ ಎಂದೇ ಹೇಳುತ್ತಿರುವರು.

Tibet = ಚೋಟ ಎಂಬ ಹೆಸರು ಸಂಸ್ಕೃತದಲ್ಲಿದೆ. ಚೇಣಾ ಭಾಷೆಯ ಶಿಯು—ಚೋಟ (Teu-Bod) = ಉತ್ತರ ಚೋಟ ಎಂಬದು ತಿಬಿಟ್ ಎಂದಾಗಿದೆ. ನಾವು ಚೋಟ, ಚೋಟಕ ಎಂಬ ಹೆಸರುಗಳನ್ನೇ ಉಪಯೋಗಿಸಬಹುದು.

Turk = ಶಿಬಿರವಾಸಿ. ಸಂಸ್ಕೃತದಲ್ಲಿ ಇದು ತುರ್ಕು ಎಂದಾಗಿದೆ.

---

### (೨) ಆಧಾರ ಗ್ರಂಥಗಳು.

L. Stoddard—The New World of Islam 1921.

M. Harricon—Asia Reborn 1928.

Sykes—Persia Vol. II, 1925.

H. G. Franks—The Riddle of the Orient 1921.

M. Epstein (Ed.)—The Annual Register,  
New Series 1919-1929.

Woodhead (Ed.)—China Year Book 1923

G. P. Gorch—Nationalism 1920.

Prothers (Ed.)—Peace Hand Books (Foreign Office): Vol. XII China, Japan, Siam 1917.

Sir Edwin Pears—Life of Abdul Hamid 1917.

---

# ಶುದ್ಧಶುದ್ಧ ಪತ್ರ.

(ಸ್ವಯಂವೃತ್ವಾದ ತಪ್ಪಗಳನ್ನು ತಿದ್ದಲು ಪ್ರಯತ್ನಿಸಿಲ್ಲ).

ಪಟ್ಟ	ಪಂಗ್ರಿ	ಅಶುದ್ಧ	ಶುದ್ಧ
೧	ಇ	ಇರೋಪ್ಯದಿಂದ	ಇರೋಪ್ಯರಿಂದ
೨	ಇ	ಒಡೆದು	ಒಡೆದು
೩	ಇ	ಕಾಲನ್ನು	ಪಾಲನ್ನು
೪೦	ಇಂ	ಚೀನಾ	ಚೀಣಾ
೪೧	ಇಂ	ಕರೆಕಳಿಸಿ	ಹುರಿಗೊಳಿಸಿ
೪೨	ಇಂ	ತಮ್ಮ	ತಮ್ಮ
“	ಇಂ	ವಡುದ	ವನ್ನು
೪೩	“	ಪ್ರಗತಿಕರರೂ	ಪ್ರಗತಿಪರರೂ
೪೪	ಇ	ಹಾನೂದ	ಹಾನಿನ
೪೫	ಇಂ	ತಗಣೆ	ತಿಗಣೆ
“	ಇಂ	ಗಂಡಾತರ	ಗಂಡಾಂತರ
೪೬	ಇ	ಆದು	ಆನ್ನ
“	ಇ	ಉಪಾಸನೆಯೆಂ	ಉಪಾಸನೆಯು
೪೭	ಇ	ಆದನ್ನು	ಜನ್ಮನೆರು ಆದನ್ನು
“	ಇಂ	ತಲಾಕ್ರ್	ತಲಾತ್ರ
“	ಇಂ	ಜಮಾತ್	ಜಮಾಲ್
೪೯	ಇ	ಆಸರಬೈತಾನೀ	ಆಸರಬೈಜಾನೀ
“	ಇಂ	ಹೊಡೆದು	ಒಡೆದು
೫೦	ಇ	ಸಾಯಕ	ಸಹಾಯಕ
“	ಇ	ಆತಿಚಿಕಿತ್ಸೆ	ಆವಿಚಿಕಿತ್ಸೆ
೫೧	ಇಂ	ಮುಂದ	ಮಂದ

ಗೀತ

ಖಾದಿಶಾಸ್ತ್ರ.

ಪ್ರಣಿ	ಪಂಗ್ರಿ	ಅಶುದ್ಧ	ಶುದ್ಧ
೨೬	೨೦	ಮುರದು	ಮುಚ್ಚಿ
,,	೨೫	ಘೈಜಲಾಲ್, ಸೈಯದ	ಘೈಜಲಾಲ್, ಅಬ್ದುಲ್ಲಾ, ಸೈಯದ
೨೭	೨೦, ೨೨	ಇರಾಣ	ಇರಾಕೆ
೨೪	೮	ಇಬ್ರೀ	ಇಬ್ರೀನ್
,,	೯	ಕಡೆ	ತಡೆ
೨೬	೧೭	ಕಡಮೆ	ವೀಲ
,,	೨೬	ಚಾಬ	ಬಾಬ
೨೮	೨	ದಾನ	ದಾಸ್ತ್ರ
,,	೧೨	ಬೇಟೆ	ಜೋರೆಟೆ
೨೦	೧೬	ಷಾತುಂಗ	ಷಾಂತುಂಗ
೨೮	೯	ಮುಷ್ಟಕ	ಮುಷ್ಟಿಕ
,,	೨೨	ಆತ್ರಿತ	ಆತ್ರಿತೆ
,,	೨೪	ಸಿಲ್ಲಿಸಿರುವರು	ಸಿಲ್ಲಿಸಿದ್ದರು
೨೨	೧೦	ಕವಂಗಯುವೈ	ಕವಂಗಯುವೈ
೪೯	೯	ಒಂದು	ಒಂದು
೪೪	೨	ಕ್ರೂಪ	ಕ್ರೂಪ್ತ
,,	೧೮	ಮಾಡುತ್ತಿರುವರು	ಮಾಡುತ್ತಿದ್ದವರು
೪೫	೧೧	ನಾನೆಚಿಂಗ	ನಾಂಕಿಂಗ್
೪೮	೮	ದೆಡಲಾಳ	ಹತಾಳಲ
೪೭	೯	ಕೊಲೂರ್	ಕೊಲೂನ್
೪೯	೮	ದ್ಯುಮಿಯರ	ದ್ಯೇಮಿಯರ
೪೬	೧೯	ಸಮತಾಧಿಕಾರ	ಸಮೃತಾಧಿಕಾರ
೪೭	೧೯	ಹವಣಿಸು	ಹೊಂದಲು ಹವಣಿಸು
೪೯	೨೦	ಸಿಂಗಾಪುರ	ಸಿಂಗಪುರ
೪೪	೯೫	ಒಂಧಗಳಲ್ಲಿ	ಒಂಧಗಳಲ್ಲಿ

ಪುಟ	ಪಂಗ್ಯ	ಅಶುದ್ಧ	ಶುದ್ಧ
,,	—	ಸ್ವಾಂತ್ರ್ಯ	ಸ್ವಾತಂತ್ರ್ಯ
ಇಲ	ಇ	ಚೋಣಿರು	ಚೋಣಿಕರು
ಇಂ	ಇ	ಚಿತ್ರೀನೆ	ಚಿತ್ರೀಲ
,,	ಇಂ	ಕಾಲ	ಕುಲ
ಇಂ	ಇ	ಸಕಲರಿಗೆ	ಸಕಲರಿಗೂ
,,	ಇಂ	ನಿಮ್ಮ	ನಿಮ್ಮ
ಇಂ	ಇ	ನಗರದಲ್ಲಿ	ನಗರದಲ್ಲಿ
ಇಂ	ಇಂ	ಸುರುವು	ಮೊದಲು
ಇ	ಇ	ಇಲಾಖೆಯು	ಇಲಾಖೆಯು
,,	ಇಂ	ಮಿಥ್ಕಾ	ಮಿಥ್ಕಾ
ಇಂ	ಇ	ಯೂಸತೆ	ಯೂಫತೆ
ಇಂ	ಇಂ	ಆತ್ಮಹಸ	ಆಲ್ಮಹಸ
ಇಂ	ಉ	ಸಮರ	ಸಮರ್
ಇಂ	ಉ	ತೆರಳಿಸಿ	ಕೆರಳಿಸಿ

— — — — —









